

**GENERAL TERMS AND CONDITIONS FOR OBTAINING PERSONAL LOANS FROM  
FINCFRIENDS PRIVATE LIMITED**

**ಫಿನ್ಸಿಫ್ರೆಂಡ್ಸ್ ಪ್ರೈವೇಟ್ ಲಿಮಿಟೆಡ್‌ದಿಂದ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಾಮಾನ್ಯ ಷರತ್ತುಗಳು ಹಾಗೂ  
ನಿಬಂಧನೆಗಳು**

**FINCFRIENDS PRIVATE LIMITED**, a private company limited by shares incorporated under the provisions of the Companies Act, 2013, as amended from time to time engaged in the business of providing personal loans to Individuals as a non-banking financial company registered with Reserve Bank of India, having its corporate office situated at 7th Floor, Vatika Triangle, Mehrauli-Gurgaon Road, Block B, Sushant Lok Phase I, Gurugram, Haryana – 122002 (hereinafter referred as **“FINCFRIENDS”**) may grant the Personal Loan (as defined herein below) only after approval of the prescribed Loan Application submitted by the Borrower to FINCFRIENDS. FINCFRIENDS reserves its right to refuse or reject any Loan Application notwithstanding the Borrower (includes applicant) satisfying the eligibility criteria set by FINCFRIENDS for the approval of the Personal Loan. The Borrower, who intends to obtain a Personal Loan from FINCFRIENDS either once or multiple times, agrees to and shall abide by these general terms and conditions as amended from time to time (hereinafter referred to as **“this Loan GTC”**). The Borrower further agrees to execute such necessary documents or provide such necessary consents, as may be deemed necessary by FINCFRIENDS to give effect to the terms and conditions of this Loan GTC. This Loan GTC as agreed by the Borrower shall be applicable and binding on the Borrower in respect of any and all kinds of Loans approved/ disbursed by FINCFRIENDS in favour of the Borrower.

ಕಾಲಕಾಲಕ್ಕೆ ತಿದ್ದುಪಡಿ ಮಾಡಲ್ಪಟ್ಟಂತೆ, 2013 ರ ಕಂಪನಿಗಳ ಕಾಯ್ದೆಯ ಉಪಬಂಧಗಳಡಿಯಲ್ಲಿ ಸ್ಥಾಪಿಸಲ್ಪಟ್ಟು, ಭಾರತೀಯ ರಿಜರ್ವ್ ಬ್ಯಾಂಕ್ ಬಳಿಯಲ್ಲಿ ನೋಂದಾಯಿಸಲ್ಪಟ್ಟಿರುವ ಒಂದು ಬ್ಯಾಂಕೇತರ ಆರ್ಥಿಕ ಸಂಸ್ಥೆಯಾಗಿ ವ್ಯಕ್ತಿಗಳಿಗೆ ವೈಯಕ್ತಿಕ ಸಾಲಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಕೊಂಡಿರುವ, ಸೆವೆಂಥ್ ಫ್ಲೋರ್, ವಾಟಿಕಾ ಟ್ರಯಾಂಗಲ್, ಮೆಹ್ರಾಲಿ-ಗುರಗಾಂವ್ ರೋಡ್, ಬ್ಲಾಕ್ ಬಿ, ಸುಶಾಂತ ಲೋಕ್ ಫೇಸ್ I, ಗುರುಗ್ರಾಮ್, ಹರ್ಯಾಣ - 122002 ಇಲ್ಲಿ ತನ್ನ ಕಾರ್ಪೊರೇಟ್ ಕಛೇರಿಯನ್ನು ಹೊಂದಿರುವ, ಶೇರುಗಳಿಂದ ಒಂದು ಪ್ರೈವೇಟ್ ಲಿಮಿಟೆಡ್ ಕಂಪನಿ ಆಗಿರುವ **ಫಿನ್ಸಿಫ್ರೆಂಡ್ಸ್ ಪ್ರೈವೇಟ್ ಲಿಮಿಟೆಡ್** (ಇಲ್ಲಿಂದಮುಂದೆ **“ಫಿನ್ಸಿಫ್ರೆಂಡ್ಸ್”** ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ), ಸಾಲಗಾರರಿಂದ ಫಿನ್ಸಿಫ್ರೆಂಡ್ಸ್‌ಗೆ ಸಲ್ಲಿಸಲಾದ ಶಿಫಾರಿತ ಅರ್ಜಿ ನಮೂನೆಯು ಅನುಮೋದಿಸಲ್ಪಟ್ಟ ನಂತರವಷ್ಟೇ (ಇದರಲ್ಲಿ ಈಕೆಗಳಿಗೆ ವ್ಯಾಖ್ಯಾನಿಸಿರುವಂತೆ) ವೈಯಕ್ತಿಕ ಸಾಲವನ್ನು ಮಂಜೂರು ಮಾಡಬಹುದು. ವೈಯಕ್ತಿಕ ಸಾಲದ ಅನುಮೋದನೆಗಾಗಿ ಫಿನ್ಸಿಫ್ರೆಂಡ್ಸ್‌ದಿಂದ ನಿಗದಿ ಮಾಡಲ್ಪಟ್ಟ ಅರ್ಹತಾ ಮಾನದಂಡಗಳನ್ನು ಸಾಲಗಾರರು (ಅರ್ಜಿದಾರರನ್ನೂ ಒಳಗೊಂಡಂತೆ) ಈಡೇರಿಸಿದರೂ ಸಹ ಯಾವುದೇ ಸಾಲದ ಅರ್ಜಿಯನ್ನು ನಿರಾಕರಿಸುವ ಅಥವಾ ತಿರಸ್ಕರಿಸುವ ತನ್ನ ಹಕ್ಕನ್ನು ಫಿನ್ಸಿಫ್ರೆಂಡ್ಸ್ ಕಾಯ್ದಿರಿಸುತ್ತದೆ. ಒಂದು ಬಾರಿಯಾಗಲಿ ಅಥವಾ ಹಲವು ಬಾರಿಯಾಗಲಿ, ಫಿನ್ಸಿಫ್ರೆಂಡ್ಸ್‌ದಿಂದ ವೈಯಕ್ತಿಕ ಸಾಲವೊಂದನ್ನು ಪಡೆದುಕೊಳ್ಳಲು ಉದ್ದೇಶಿಸುವ ಸಾಲಗಾರರು ಕಾಲಕಾಲಕ್ಕೆ ತಿದ್ದುಪಡಿ ಮಾಡಲ್ಪಡುವಂತೆ ಈ ಸಾಮಾನ್ಯ ಷರತ್ತುಗಳು ಹಾಗೂ ನಿಬಂಧನೆಗಳನ್ನು (ಇಲ್ಲಿಂದಮುಂದೆ **“ಸಾಲದ ಈ ಸಾಷನಿಗಳು”** ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ) ಒಪ್ಪುತ್ತಾರೆ ಹಾಗೂ ಅವುಗಳನ್ನು ಪಾಲಿಸತಕ್ಕದ್ದು. ಸಾಲದ ಈ ಸಾಷನಿಗಳ ಷರತ್ತುಗಳು ಹಾಗೂ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು ಫಿನ್ಸಿಫ್ರೆಂಡ್ಸ್‌ದಿಂದ ಅವಶ್ಯಕ ಎಂಬುದಾಗಿ ಪರಿಗಣಿಸಲ್ಪಡುವಂಥ ಅವಶ್ಯಕ ದಾಖಲೆಗಳನ್ನು ಜಾರಿಗೊಳಿಸಲು ಅಥವಾ ಅಂಥ ಅವಶ್ಯಕ ಸಮ್ಮತಿಗಳನ್ನು ಒದಗಿಸಲು ಸಾಲಗಾರರು ಮುಂದುವರೆದು ಒಪ್ಪುತ್ತಾರೆ. ಸಾಲಗಾರರ ಹೆಸರಿನಲ್ಲಿ ಫಿನ್ಸಿಫ್ರೆಂಡ್ಸ್‌ದಿಂದ ಅನುಮೋದಿಸಲ್ಪಟ್ಟ / ವಿತರಿಸಲ್ಪಟ್ಟ ಯಾವುದೇ ಮತ್ತು ಎಲ್ಲ ವಿಧಗಳ ಸಾಲಗಳ ಸಂಬಂಧದಲ್ಲಿ ಸಾಲಗಾರರಿಂದ ಒಪ್ಪಿಕೊಳ್ಳಲ್ಪಟ್ಟಂತೆ ಸಾಲದ ಈ ಸಾಷನಿಗಳು ಅನ್ವಯವಾಗತಕ್ಕದ್ದು ಹಾಗೂ ಸಾಲಗಾರರ ಮೇಲೆ ಬಂಧಕವಾಗಿರತಕ್ಕದ್ದು.

1.	DEFINITIONS	1.	ವ್ಯಾಖ್ಯಾನಗಳು
	Unless otherwise stated hereinafter or any other Document, the following definitions apply throughout –		ಇದರಲ್ಲಿ ನಂತರದಲ್ಲಿ ಅಥವಾ ಬೇರಾವುದೇ ದಾಖಲೆಯಲ್ಲಿ ಅನ್ಯಥಾ ತಿಳಿಸಿರುವುದರ ಹೊರತು, ಈ ದಾಖಲೆಯುದ್ದಕ್ಕೂ ಈ ಕೆಳಗಿನ ವ್ಯಾಖ್ಯಾನಗಳು ಅನ್ವಯವಾಗುತ್ತವೆ -
1.1	“Alternate Payment Channel” means the payment mode/ channel either managed by FINCFRIENDS, or by a third	1.1	“ಪರ್ಯಾಯ ಪಾವತಿ ವಾಹಿನಿ” ಎಂದರೆ ಸಾಲಗಾರರಿಂದ ಮಾಸಿಕ ಕಂತುಗಳು

	party duly authorised by FINCFRIENDS, to receive the Monthly Instalments and/ other dues from the Borrower.		ಮತ್ತು/ಅಥವಾ ಇತರ ಬಾಕಿಗಳನ್ನು ಸ್ವೀಕರಿಸಲು ನಿ್ನಿಘಂಟದಿಂದಾಗಲಿ ಅಥವಾ ಫಿನ್ಸಿಘಂಟದಿಂದ ಸೂಕ್ತವಾಗಿ ಅಧಿಕಾರ ನೀಡಲ್ಪಟ್ಟಿರುವ ತೃತೀಯ ಪಕ್ಷವೊಂದರಿಂದಾಗಲಿ ನಿರ್ವಹಿಸಲ್ಪಡುವ ಪಾವತಿಯ ಕ್ರಮ / ವಾಹಿನಿ ಎಂದು ಅರ್ಥ.
1.2	<b>“Annual Percentage Rate (APR)”</b> : means the effective annualised rate charged to the Borrower on a Personal Loan. APR shall be based on an all-inclusive cost and margin including cost of funds, credit cost and operating cost, processing fee, service fees, verification charges, maintenance charges, etc., and exclude contingent charges like early repayment charges, late payment fines, etc. Annual Percentage Rate is computed on Net Disbursed Amount.	1.2	<b>“ವಾರ್ಷಿಕ ಪ್ರತಿಶತ ದರ (ಆನ್ಯುಯಲ್ ಪರ್ಸೆಂಟ್ ರೇಟ್ - ಎಪಿಆರ್)”</b> : ಎಂದರೆ ವೈಯಕ್ತಿಕ ಸಾಲವೊಂದರ ಮೇಲೆ ಸಾಲಗಾರರಿಂದ ಆಕರಿಸಲ್ಪಡುವ ಪರಿಣಾಮಕಾರಿ ವಾರ್ಷಿಕರಿಸಿದ ದರ ಎಂದು ಅರ್ಥ. ಮುಂಚಿತ ಮರುಪಾವತಿ ಶುಲ್ಕ, ತಡ ಪಾವತಿ ದಂಡ ಮುಂತಾದವುಗಳಂಥ ಸಾಂದರ್ಭಿಕ ಶುಲ್ಕಗಳನ್ನು ಹೊರತುಪಡಿಸಿ ನಿಧಿಗಳ ಖರ್ಚು, ಕ್ರೆಡಿಟ್ ಖರ್ಚು, ಮತ್ತು ಕಾರ್ಯಾಚರಣಾ ಖರ್ಚು, ಸಂಸ್ಕರಣಾ ಶುಲ್ಕ, ಸೇವಾ ಶುಲ್ಕ, ಪರಿಶೀಲನಾ ಶುಲ್ಕ, ನಿರ್ವಹಣಾ ಶುಲ್ಕ ಮುಂತಾದವುಗಳನ್ನೂ ಒಳಗೊಂಡಂತೆ ಎಲ್ಲವನ್ನೂ ಒಳಗೊಂಡ ಖರ್ಚು ಮತ್ತು ಲಾಭಾಂಶವೊಂದರ ಮೇಲೆ ಎಪಿಆರ್ ಆಧಾರಿತವಾಗಿರತಕ್ಕದ್ದು. ವಾರ್ಷಿಕ ಪ್ರತಿಶತ ದರವನ್ನು ವಿತರಿಸಿದ ನಿವ್ವಳ ಮೊತ್ತದ ಮೇಲೆ ಲೆಕ್ಕ ಮಾಡಲಾಗುತ್ತದೆ.
1.3	<b>“Annualised Rate of Interest”</b> has the meaning stipulated in Clause 5.1 below.	1.3	<b>“ವಾರ್ಷಿಕರಿಸಿದ ಬಡ್ಡಿಯ ದರ”</b> ಎಂದರೆ ಈ ಕೆಳಗಿನ ಖಂಡ 5.1 ರಲ್ಲಿ ನಿರ್ದಿಷ್ಟಪಡಿಸಿದ ಅರ್ಥವನ್ನು ಹೊಂದಿದೆ.
1.4	<b>“Applicable Law”</b> shall mean the statute, regulation, notification, circular, ordinance, order, decree, judgment, direction, guideline, or other binding action of any Competent Authority that has the force of law in India.	1.4	<b>“ಅನ್ವಯವಾಗುವ ಕಾನೂನು”</b> ಎಂದರೆ ಭಾರತದಲ್ಲಿ ಕಾನೂನಿನ ಬಲವನ್ನು ಹೊಂದಿರುವ ಶಾಸನ, ವಿನಿಯಮ, ಅಧಿಸೂಚನೆ, ಸುತ್ತೋಲೆ, ಅಧ್ಯಾदेश, ಆदेश, ಡಿಕ್ರೀ, ತೀರ್ಪು, ನಿರ್ದೇಶನ, ಮಾರ್ಗಸೂಚಿ, ಅಥವಾ ಯಾವುದೇ ಸಕ್ಷಮ ಪ್ರಾಧಿಕಾರದ ಇತರ ಬಂಧಕ ಕ್ರಮ ಎಂದು ಅರ್ಥೈಸತಕ್ಕದ್ದು.
1.5	<b>“Automated Fund Transfer”</b> shall mean and include transfer of funds through ECS (debit), direct debit, ACH (debit), e-NACH, IMPS, UPI or any other permissible mode available from time to time for the purpose of debiting the bank account on the basis of instructions given by the account holder.	1.5	<b>“ಆಟೋಮೇಟೆಡ್ ಫಂಡ್ ಟ್ರಾನ್ಸ್‌ಫರ್”</b> ಎಂದರೆ ಇಸಿಎಸ್ (ಡೆಬಿಟ್), ಡೈರೆಕ್ಟ್ ಡೆಬಿಟ್, ಎಸಿಹೆಚ್ (ಡೆಬಿಟ್), ಇ-ಎನ್‌ಎಸಿಹೆಚ್, ಐಎಮ್‌ಪಿಎಸ್, ಯುಪಿಐ ಅಥವಾ ಖಾತೆ ಧಾರಕರಿಂದ ನೀಡಲ್ಪಟ್ಟ ನಿರ್ದೇಶನಗಳ ಮೇಲೆ ಆಧಾರಿತವಾಗಿ ಬ್ಯಾಂಕ್ ಖಾತೆಯನ್ನು ಋಣಿಸುವ ಉದ್ದೇಶಕ್ಕಾಗಿ ಕಾಲಕಾಲಕ್ಕೆ ಲಭ್ಯವಿರುವ ಅನುಮತಿಸಲ್ಪಟ್ಟಿರುವ ಬೇರಾವುದೇ ವಿಧಾನದ ಮೂಲಕ ನಿಧಿಗಳ ವರ್ಗಾವಣೆ ಎಂದು ಅರ್ಥೈಸಿ, ಅವುಗಳನ್ನು ಒಳಗೊಳ್ಳತಕ್ಕದ್ದು.
1.6	<b>“Borrower”</b> means the individual who applies for and/ or obtains Personal Loan from FINCFRIENDS and whose details are mentioned in Loan	1.6	<b>“ಸಾಲಗಾರರು”</b> ಎಂದರೆ ಫಿನ್ಸಿಘಂಟದಿಂದ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮತ್ತು/ಅಥವಾ ಅದನ್ನು ಪಡೆದುಕೊಳ್ಳುವ,

	Application as applicant. For the purpose of this Loan GTC, the term 'Borrower' shall include his/ her heirs, executors, administrators, assigns and legal representatives.		ಮತ್ತು ಸಾಲದ ಅರ್ಜಿಯಲ್ಲಿ ಅರ್ಜಿದಾರರು ಎಂಬುದಾಗಿ ನಮೂದಿಸಿರುವ ವಿವರಗಳನ್ನುಳ್ಳ ವ್ಯಕ್ತಿ ಎಂದು ಅರ್ಥ. ಸಾಲದ ಈ ಸಾಂಪನ್ಮಣ್ಯ ಉದ್ದೇಶಕ್ಕಾಗಿ, ಸಾಲಗಾರರು ಈ ಪದವು ಅವರ ವಾರಸುದಾರರು, ಜಾರಿಕರ್ತರು, ಆಡಳಿತಾಧಿಕಾರಿಗಳು, ನಿಯೋಜಿತರು ಮತ್ತು ಕಾನೂನುಬದ್ಧ ಪ್ರತಿನಿಧಿಗಳನ್ನು ಒಳಗೊಳ್ಳತಕ್ಕದ್ದು.
1.7	"Code" has the meaning defined in Clause 2.9 below.	1.7	"ಕೋಡ್" ಎಂದರೆ ಈ ಕೆಳಗಿನ ಖಂಡ 2.9 ರಲ್ಲಿ ನಿರ್ದಿಷ್ಟಪಡಿಸಿದ ಅರ್ಥವನ್ನು ಹೊಂದಿದೆ.
1.8	"Communication Modes" has the meaning defined in Clause 7.1 below	1.8	"ಸಂವಹನ ವಿಧಾನಗಳು" ಎಂದರೆ ಈ ಕೆಳಗಿನ ಖಂಡ 7.1 ರಲ್ಲಿ ನಿರ್ದಿಷ್ಟಪಡಿಸಿದ ಅರ್ಥವನ್ನು ಹೊಂದಿದೆ.
1.9	"Competent Authority" means and includes the Government of India (Gol), Reserve Bank of India (RBI), Financial Intelignece Unit- India, or the government of any other state of India or any ministry, department, local authority, statutory or regulatory authority, instrumentality, agency, corporation (to the extent acting in a legislative, judicial or administrative capacity or commission under the direct or indirect control of the Gol or RBI or the government of any other state of India or any political subdivision of any of them or owned or controlled by the Gol or the RBI or the government of any other state of India or any of their subdivisions, or any court, tribunal or judicial body within India or any legislative, judicial or executive authority, department, Ministry of Public or Statutory Person whether autonomous or not, of the Gol or the RBI.	1.9	"ಸಕ್ಷಮ ಪ್ರಾಧಿಕಾರ" ಎಂದರೆ ಭಾರತ ಸರ್ಕಾರ (ಜಿಒಐ), ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ), ಆರ್ಥಿಕ ಮಾಹಿತಿ ಘಟಕ - ಭಾರತ, ಅಥವಾ ಭಾರತದ ಬೇರಾವುದೇ ರಾಜ್ಯದ ಸರ್ಕಾರ ಅಥವಾ ಯಾವುದೇ ಸಚಿವಾಲಯ, ಇಲಾಖೆ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಅಥವಾ ನಿಯಂತ್ರಕ ಪ್ರಾಧಿಕಾರ, ಸಾಧನತ್ವ, ಸಂಸ್ಥೆ, ನಿಗಮ ಎಂದು ಅರ್ಥೈಸಿ, ಅವುಗಳನ್ನು ಒಳಗೊಳ್ಳುತ್ತದೆ (ಭಾರತ ಸರ್ಕಾರ ಅಥವಾ ಭಾರತೀಯ ರಿಜರ್ವ್ ಬ್ಯಾಂಕ್ ಅಥವಾ ಭಾರತದ ಬೇರಾವುದೇ ರಾಜ್ಯದ ಸರ್ಕಾರ ಅಥವಾ ಅವುಗಳಲ್ಲಿ ಯಾವುದೇ ಒಂದರ ಯಾವುದೇ ರಾಜಕೀಯ ಉಪವಿಭಾಗದ ಪರೋಕ್ಷ ಅಥವಾ ಅಪರೋಕ್ಷ ನಿಯಂತ್ರಣದಡಿಯಲ್ಲಿನ ಅಥವಾ ಭಾರತ ಸರ್ಕಾರ ಅಥವಾ ಭಾರತೀಯ ರಿಜರ್ವ್ ಬ್ಯಾಂಕ್ ಅಥವಾ ಭಾರತದ ಬೇರಾವುದೇ ರಾಜ್ಯದ ಸರ್ಕಾರ ಅಥವಾ ಅವುಗಳ ಯಾವುದೇ ಉಪವಿಭಾಗಗಳಿಂದ ಸ್ವಾಮ್ಯ ವಹಿಸಿಕೊಳ್ಳಲ್ಪಟ್ಟಿರುವ ಅಥವಾ ನಿಯಂತ್ರಿಸಲ್ಪಡುವ ಶಾಸನಾತ್ಮಕ, ನ್ಯಾಯಿಕ ಅಥವಾ ಆಡಳಿತಾತ್ಮಕ ಸ್ಥಾನ ಅಥವಾ ಆಯೋಗವೊಂದರಲ್ಲಿ ವರ್ತಿಸುವ ಮಟ್ಟಿಗೆ ಅಥವಾ ಭಾರತದೊಳಗಿನ ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ನ್ಯಾಯಿಕ ಸಂಸ್ಥೆ ಅಥವಾ ಭಾರತ ಸರ್ಕಾರ ಅಥವಾ ಭಾರತೀಯ ರಿಜರ್ವ್ ಬ್ಯಾಂಕಿನ, ಸ್ವಾಯತ್ತವಾಗಿರಲಿ ಇಲ್ಲದಿರಲಿ, ಸಾರ್ವಜನಿಕ ಅಥವಾ ಶಾಸನಬದ್ಧ ವ್ಯಕ್ತಿಯ ಯಾವುದೇ ಶಾಸನಾತ್ಮಕ, ನ್ಯಾಯಿಕ ಅಥವಾ ಕಾರ್ಯಕಾರಿ ಪ್ರಾಧಿಕಾರ, ಇಲಾಖೆ, ಸಚಿವಾಲಯ).
1.10	"Cooling Off Period" or "Look Up Period" means the period defined in Clause 6.4 below.	1.10	"ಕೂಲಿಂಗ್ ಅವಧಿ" ಅಥವಾ "ಹುಡುಕಾಟದ ಅವಧಿ" ಎಂದರೆ ಈ ಕೆಳಗಿನ ಖಂಡ 6.4 ರಲ್ಲಿ ವ್ಯಾಖ್ಯಾನಿಸಿರುವ ಅವಧಿಯಾಗಿದೆ.

<p><b>1.11</b></p>	<p><b>“Credit Refund”</b> means:  1.11.1 the refund, adjustment or credit reported by the FINCFRIENDS that is credited to Borrower’s account with FINCFRIENDS;  1.11.2 the cashbacks, rewards, or loyalty benefits, by the FINCFRIENDS that may be converted/ translated to money value for crediting to Borrower’s account with FINCFRIENDS.</p>	<p><b>1.11</b></p>	<p><b>“ಕ್ರೆಡಿಟ್ ರಿಫಂಡ್”</b> ಎಂದರೆ:  1.11.1 ಫಿನ್ಸಿಫ್ರೆಂಡ್ಸ್ ಬಳಿಯಲ್ಲಿ ಇರುವ ಸಾಲಗಾರರ ಖಾತೆಗೆ ಜಮಾ ಮಾಡಲ್ಪಟ್ಟ, ಫಿನ್ಸಿಫ್ರೆಂಡ್ಸ್‌ದಿಂದ ವರದಿ ಮಾಡಲ್ಪಟ್ಟ ಮರುಸಂದಾಯ, ಹೊಂದಾಣಿಕೆ ಅಥವಾ ಕ್ರೆಡಿಟ್;  1.11.2 ಫಿನ್ಸಿಫ್ರೆಂಡ್ಸ್ ಬಳಿಯಲ್ಲಿ ಇರುವ ಸಾಲಗಾರರ ಖಾತೆಗೆ ಜಮಾ ಮಾಡುವುದಕ್ಕಾಗಿ ಹಣದ ಮೌಲ್ಯವಾಗಿ ಪರಿವರ್ತಿಸಬಹುದಾದ / ಅನುವಾದಿಸಲ್ಪಡಬಹುದಾದ, ಫಿನ್ಸಿಫ್ರೆಂಡ್ಸ್‌ದಿಂದ ನೀಡಲ್ಪಟ್ಟ ಕ್ಯಾಶ್‌ಬ್ಯಾಕ್‌ಗಳು, ರಿವಾರ್ಡ್‌ಗಳು, ಅಥವಾ ಲಾಯಲ್ಟಿ ಬೆನೆಫಿಟ್‌ಗಳು.</p>
<p><b>1.12</b></p>	<p><b>“Customer Data”</b> has the meaning defined in Clause 2.7 below.</p>	<p><b>1.12</b></p>	<p><b>“ಗ್ರಾಹಕ ದತ್ತಾಂಶ”</b> ಎಂದರೆ ಈ ಕೆಳಗಿನ ಖಂಡ 2.7 ರಲ್ಲಿ ನಿರ್ದಿಷ್ಟಪಡಿಸಿದ ಅರ್ಥವನ್ನು ಹೊಂದಿದೆ.</p>
<p><b>1.13</b></p>	<p><b>“Documents”</b> means Loan Application with this Loan GTC, Sanction Letter, Key Fact Sheet, Mandate, and consent form (as the case may be) executed, agreed, submitted, or accepted by the Borrower, or issued to the Borrower, as the case may be, and all other documents, instruments, certificates, and agreements executed, agreed, accepted, received and/ or submitted by the Borrower or any third party in connection with the Personal Loan, including but not limited to electronic records of any and all of the aforesaid.</p>	<p><b>1.13</b></p>	<p><b>“ದಾಖಲೆಗಳು”</b> ಎಂದರೆ ಈನಂತರ ತಿಳಿಸುವ ಯಾವುದೇ ಮತ್ತು ಎಲ್ಲ ರೀತಿಯ ಇಲೆಕ್ಟ್ರಾನಿಕ್ ದಾಖಲೆಗಳನ್ನು ಅವುಗಳಿಗಷ್ಟೇ ಸೀಮಿತವಾಗದೇ ಒಳಗೊಂಡಂತೆ, ಸಂದರ್ಭಾನುಸಾರವಾಗಿ, ಸಾಲಗಾರರಿಂದ ಜಾರಿಗೊಳಿಸಲ್ಪಟ್ಟ, ಒಪ್ಪಿಕೊಳ್ಳಲ್ಪಟ್ಟ, ಸಲ್ಲಿಸಲ್ಪಟ್ಟ, ಅಥವಾ ಅಂಗೀಕರಿಸಲ್ಪಟ್ಟ, ಅಥವಾ ಸಾಲಗಾರರಿಗೆ ನೀಡಲ್ಪಟ್ಟ (ಸಂದರ್ಭಕ್ಕೆ ತಕ್ಕಂತೆ) ಸಾಲದ ಈ ಸಾಷನಿಗಳೊಂದಿಗಿನ ಸಾಲದ ಅರ್ಜಿ, ಮಂಜೂರಾತಿ ಪತ್ರ, ಮುಖ್ಯ ವಿಷಯ ಪುಟ, ಮ್ಯಾಂಡೇಟ್, ಮತ್ತು ಸಮ್ಮತಿ ನಮೂನೆ, ಮತ್ತು ಸಾಲಗಾರರಿಂದ ಅಥವಾ ವೈಯಕ್ತಿಕ ಸಾಲದ ಸಂಬಂಧದಲ್ಲಿ ಬೇರಾವುದೇ ತೃತೀಯ ಪಕ್ಷದಿಂದ ಜಾರಿಗೊಳಿಸಲ್ಪಟ್ಟ, ಒಪ್ಪಿಕೊಳ್ಳಲ್ಪಟ್ಟ, ಅಂಗೀಕರಿಸಲ್ಪಟ್ಟ, ಸ್ವೀಕರಿಸಲ್ಪಟ್ಟ ಮತ್ತು/ಅಥವಾ ಸಲ್ಲಿಸಲ್ಪಟ್ಟ ಇತರ ಎಲ್ಲ ದಾಖಲೆಗಳು, ಪ್ರಮಾಣಪತ್ರಗಳು, ಮತ್ತು ಒಡಂಬಡಿಕೆಗಳು ಎಂದು ಅರ್ಥ.</p>
<p><b>1.14</b></p>	<p><b>“Due Date”</b> means the date on which Monthly Instalment(s) become due for repayment by the Borrower to FINCFRIENDS.</p>	<p><b>1.14</b></p>	<p><b>“ಕೊನೆಯ ದಿನಾಂಕ”</b> ಎಂದರೆ ಸಾಲಗಾರರಿಂದ ಫಿನ್ಸಿಫ್ರೆಂಡ್ಸ್‌ಗೆ ಮರುಪಾವತಿಸುವುದಕ್ಕೆ ಯಾವ ದಿನದಂದು ಮಾಸಿಕ ಕಂತು(ಗಳು) ಬಾಕಿ ಆಗುತ್ತವೆಯೋ ಆ ದಿನಾಂಕ ಎಂದು ಅರ್ಥ.</p>
<p><b>1.15</b></p>	<p><b>“Early Repayment Charges”</b> means the charges payable by the Borrower to FINCFRIENDS as a penalty for foreclosure of Personal Loan or repayment of the</p>	<p><b>1.15</b></p>	<p><b>“ಮುಂಚಿತ ಮರುಪಾವತಿ ಶುಲ್ಕ”</b> ಎಂದರೆ ವೈಯಕ್ತಿಕ ಸಾಲವನ್ನು ಫೋರ್‌ಕ್ಲೋಜ್ ಮಾಡುವುದಕ್ಕೆ ಅಥವಾ ಅವಧಿಯು ಪೂರ್ಣಗೊಳ್ಳುವುದಕ್ಕೂ ಮೊದಲೇ, ಬಾಕಿ</p>

	Outstanding Balance before the completion of the Tenure.		ಆಗಿರುವ ಉಳಿಕೆಮೊತ್ತಗಳನ್ನು ಮರುಪಾವತಿಸುವುದಕ್ಕೆ ಒಂದು ದಂಡವಾಗಿ ಸಾಲಗಾರರಿಂದ ಫಿನ್ಸಿಫ್ರೆಂಡ್ಸ್‌ಗೆ ಪಾವತಿಸಲ್ಪಡತಕ್ಕ ಶುಲ್ಕ ಎಂದು ಅರ್ಥ.
1.16	“Equated Monthly Instalment (EMI)” has the meaning as defined in Clause 6.1 below.	1.16	“ಸಮಾನ ಮಾಸಿಕ ಕಂತು (ಈಕ್ವೈಟೆಡ್ ಮಂತ್ಲಿ ಇನ್‌ಸ್ಟಾಲ್‌ಮೆಂಟ್ - ಇಎಮ್‌ಐ)” ಎಂದರೆ ಈ ಕೆಳಗಿನ ಖಂಡ 6.1 ರಲ್ಲಿ ವ್ಯಾಖ್ಯಾನಿಸಿದಂತೆ ಅರ್ಥವನ್ನು ಹೊಂದಿದೆ.
1.17	“Extension Fee” means the charges payable for the extension of Tenure.	1.17	“ವಿಸ್ತರಣಾ ಶುಲ್ಕ” ಎಂದರೆ ಸಾಲದ ಅವಧಿಯ ವಿಸ್ತರಣೆಗಾಗಿ ಪಾವತಿಸಲ್ಪಡತಕ್ಕ ಶುಲ್ಕ ಎಂದು ಅರ್ಥ.
1.18	“FINCFRIENDS” has the meaning defined at the preamble hereto.	1.18	“ಫಿನ್ಸಿಫ್ರೆಂಡ್ಸ್” ಎಂದರೆ ಇದರಲ್ಲಿರುವ ಪ್ರಸ್ತಾವದಲ್ಲಿ ವ್ಯಾಖ್ಯಾನಿಸಿದ ಅರ್ಥವನ್ನು ಹೊಂದಿದೆ.
1.19	“High Net Worth Individual (HNI)” means the individual having a net worth of INR 50 million and above or such net worth as prescribed under Applicable Law time to time.	1.19	“ಹೈ ನೆಟ್ ವರ್ತ್ ಇಂಡಿವಿಜುವಲ್ (ಹೆಚ್‌ಎನ್‌ಐ)” ಎಂದರೆ 5 ಕೋಟಿ ರೂಪಾಯಿಗಳು ಮತ್ತು ಮೇಲ್ಪಟ್ಟ ನಿವ್ವಳ ಮೌಲ್ಯವನ್ನು ಅಥವಾ ಕಾಲಕಾಲಕ್ಕೆ ಅನ್ವಯವಾಗುವ ಕಾನೂನಿನಡಿಯಲ್ಲಿ ಶಿಫಾರಸ್ಸು ಮಾಡಿರುವಂಥ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿ ಎಂದು ಅರ್ಥ.
1.20	“Interest” means the amount charged to the Borrower by FINCFRIENDS as per Clause 5 of this Loan GTC and excludes the penalty, fees, or any service charges/ fees of whatever nature under this Loan GTC.	1.20	“ಬಡ್ಡಿ” ಎಂದರೆ ಈ ಸಾಲದ ಸಾಷನಿಗಳ ಖಂಡ 5 ಕ್ಕೆ ಅನುಗುಣವಾಗಿ ಫಿನ್ಸಿಫ್ರೆಂಡ್ಸ್, ಸಾಲಗಾರರಿಂದ ಆಕರಿಸುವ ಮತ್ತು ಈ ಸಾಲದ ಸಾಷನಿಗಳಡಿಯಲ್ಲಿನ ಯಾವುದೇ ಸ್ವರೂಪದ ಯಾವುದೇ ದಂಡ, ಶುಲ್ಕ, ಅಥವಾ ಯಾವುದೇ ಸೇವಾ ಶುಲ್ಕ/ಆಕರಣೆಗಳನ್ನು ಹೊರತುಪಡಿಸಿದ ಮೊತ್ತ.
1.21	“IU” has the meaning defined in Clause 2.9 below.	1.21	“ಐಯು” ಎಂದರೆ ಈ ಕೆಳಗಿನ ಖಂಡ 2.9 ರಲ್ಲಿ ನಿರ್ದಿಷ್ಟಪಡಿಸಿದ ಅರ್ಥವನ್ನು ಹೊಂದಿದೆ.
1.22	“Key Fact Statement” or “KFS” means the statement issued by FINCFRIENDS to the Borrower, in a format specified by Reserve Bank of India time to time, containing, apart from other necessary information, the details of APR, the recovery mechanism, details of grievance redressal officer, the cooling-off/ look-up period and all the fees and charges payable by the Borrower in respect of the Personal Loan availed, or to be availed, from the FINCFRIENDS. FINCFRIENDS shall not charge any fees or charges to the Borrower if the same is not mentioned in the KFS.	1.22	“ಮುಖ್ಯ ವಿಷಯಗಳ ವಿವರಣೆ, ಕೀ ಫ್ಯಾಕ್ಟ್ಸ್ ಸ್ಟೇಟೆಮೆಂಟ್” ಅಥವಾ “ಕೆಎಫ್‌ಎಸ್” ಎಂದರೆ ಇತರ ಅಗತ್ಯ ಮಾಹಿತಿಯನ್ನಲ್ಲದೇ, ಎಪಿಆರ್ ವಿವರಗಳು, ವಸೂಲಾತಿ ವ್ಯವಸ್ಥೆ, ದೂರು ನಿವಾರಣಾಧಿಕಾರಿಯ ವಿವರಗಳು, ಕೂಲಿಂಗ್/ಹುಡುಕಾಟದ ಅವಧಿ ಮತ್ತು ಫಿನ್ಸಿಫ್ರೆಂಡ್ಸ್‌ದಿಂದ ಪಡೆದುಕೊಂಡ ಅಥವಾ ಪಡೆದುಕೊಳ್ಳಬೇಕಿರುವ ವೈಯಕ್ತಿಕ ಸಾಲದ ಸಂಬಂಧದಲ್ಲಿ ಸಾಲಗಾರರಿಂದ ಪಾವತಿಸಲ್ಪಡತಕ್ಕ ಎಲ್ಲ ಶುಲ್ಕಗಳು ಹಾಗೂ ಆಕರಣೆಗಳ ವಿವರಗಳನ್ನು ಒಳಗೊಂಡಿರುವ, ಕಾಲಕಾಲಕ್ಕೆ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಶಿಫಾರಸ್ಸು ಮಾಡಲ್ಪಟ್ಟಿರುವ ನಮೂನೆಯೊಂದರಲ್ಲಿ ಫಿನ್ಸಿಫ್ರೆಂಡ್ಸ್‌ದಿಂದ ಸಾಲಗಾರರಿಗೆ ನೀಡಲ್ಪಟ್ಟ ವಿವರಣೆ.

			ಯಾವುದೇ ಶುಲ್ಕ ಅಥವಾ ಆಕರಣೆಗಳು ಕೆಎಫ್‌ಎಸ್‌ನಲ್ಲಿ ನಮೂದಿಸಲ್ಪಡದಿದ್ದಲ್ಲಿ, ಫಿನ್‌ಫ್ರೆಂಡ್ಸ್ ಸಾಲಗಾರರಿಂದ ಅವುಗಳನ್ನು ಆಕರಿಸತಕ್ಕದ್ದಲ್ಲ.
1.23	<b>"Late Payment Fines"</b> means the charges payable by the Borrower for non-payment, or delay in payment.	1.23	<b>"ತಡ ಪಾವತಿ ದಂಡ"</b> ಎಂದರೆ ಪಾವತಿಸದಿರುವಿಕೆ, ಅಥವಾ ಪಾವತಿಸುವಲ್ಲಿನ ವಿಳಂಬಕ್ಕಾಗಿ ಸಾಲಗಾರರಿಂದ ಪಾವತಿಸಲ್ಪಡತಕ್ಕ ಶುಲ್ಕಗಳು.
1.24	<b>"Loan Application"</b> means the application submitted by the Borrower to FINCFRIENDS for applying for, and availing of, the Personal Loan and related services, together with all other information, particulars, clarifications and declarations, if any, furnished by the Borrower in connection with the Personal Loan.	1.24	<b>"ಸಾಲದ ಅರ್ಜಿ"</b> ಎಂದರೆ ವೈಯಕ್ತಿಕ ಸಾಲ ಮತ್ತು ಸಂಬಂಧಿತ ಸೇವೆಗಳಿಗೆ ಅರ್ಜಿ ಸಲ್ಲಿಸುವುದಕ್ಕಾಗಿ, ಮತ್ತು ಅವುಗಳನ್ನು ಪಡೆದುಕೊಳ್ಳಲು, ವೈಯಕ್ತಿಕ ಸಾಲದ ಸಂಬಂಧದಲ್ಲಿ ಸಾಲಗಾರರಿಂದ ಒದಗಿಸಲ್ಪಟ್ಟ ಇತರ ಎಲ್ಲ ಮಾಹಿತಿ, ವಿವರಗಳು, ಸ್ಪಷ್ಟನೆಗಳು ಮತ್ತು ಘೋಷಣೆಗಳೇನಾದರೂ ಇದ್ದಲ್ಲಿ, ಅವುಗಳ ಜೊತೆಯಲ್ಲಿ ಸಾಲಗಾರರಿಂದ ಫಿನ್‌ಫ್ರೆಂಡ್ಸ್‌ಗೆ ಸಲ್ಲಿಸಲಾದ ಅರ್ಜಿ.
1.25	<b>"Loan Foreclosure Request"</b> means the request raised by the Borrower through available Communication Modes to foreclose the Personal Loan before the expiry of Tenure.	1.25	<b>"ಸಾಲವನ್ನು ಫೋರ್‌ಕ್ಲೋಜ್ ಮಾಡುವ ಕೋರಿಕೆ"</b> ಎಂದರೆ ಸಾಲದ ಅವಧಿಯು ತೀರುವುದಕ್ಕೂ ಮೊದಲೇ ವೈಯಕ್ತಿಕ ಸಾಲವನ್ನು ಫೋರ್‌ಕ್ಲೋಜ್ ಮಾಡುವಂತೆ, ಲಭ್ಯವಿರುವ ಸಂವಹನ ಕ್ರಮಗಳ ಮುಖಾಂತರ ಸಾಲಗಾರರಿಂದ ಮಾಡಲ್ಪಟ್ಟ ಕೋರಿಕೆ.
1.26	<b>"Maturity Due Date"</b> is the end date of Personal Loan mentioned in Documents, or an end date prescribed by FINCFRIENDS through a communication to the Borrower using Communication Modes in case of early termination or foreclosure of the Personal Loan (whichever occurs earlier), by which date the Borrower shall repay the Outstanding Balance. It is clarified that neither Due Date nor Maturity Due Date shall be on a day which is not a Working Day.	1.26	<b>"ಪಕ್ಕತೆಗೆ ಕೊನೆಯ ದಿನಾಂಕ"</b> ವು ದಾಖಲೆಗಳಲ್ಲಿ ನಮೂದಿಸಿದ, ವೈಯಕ್ತಿಕ ಸಾಲದ ಮುಕ್ತಾಯ ದಿನಾಂಕವಾಗಿರುತ್ತದೆ, ಅಥವಾ ವೈಯಕ್ತಿಕ ಸಾಲವನ್ನು ಮುಂಚಿತವಾಗಿ ಮುಕ್ತಾಯಗೊಳಿಸಿದ ಅಥವಾ ಫೋರ್‌ಕ್ಲೋಜ್ ಮಾಡಿದ ಸಂದರ್ಭದಲ್ಲಿ (ಯಾವುದು ಮೊದಲು ಸಂಭವಿಸುತ್ತದೋ ಅದು) ಸಂವಹನ ಕ್ರಮಗಳನ್ನು ಬಳಸಿಕೊಂಡು ಸಾಲಗಾರರಿಗೆ ಮಾಡಲಾಗುವ ಸಂವಹನವೊಂದರ ಮುಖಾಂತರ ಫಿನ್‌ಫ್ರೆಂಡ್ಸ್‌ನಿಂದ ಶಿಫಾರಸ್ಸು ಮಾಡಲ್ಪಟ್ಟ ಒಂದು ಮುಕ್ತಾಯ ದಿನಾಂಕವಾಗಿದ್ದು, ಬಾಕಿ ಆಗಿರುವ ಮೊತ್ತವನ್ನು ಆ ದಿನಾಂಕದೊಳಗೆ ಸಾಲಗಾರರು ಮರುಪಾವತಿಸತಕ್ಕದ್ದಾಗಿರುತ್ತದೆ. ಕೊನೆಯ ದಿನಾಂಕವಾಗಲಿ ಅಥವಾ ಪಕ್ಕತೆಗೆ ಕೊನೆಯ ದಿನಾಂಕವಾಗಲಿ ಕೆಲಸದ ದಿನವಲ್ಲದ ದಿನವೊಂದರಂದು ಇರತಕ್ಕದ್ದಲ್ಲ ಎಂಬುದನ್ನು ಸ್ಪಷ್ಟೀಕರಿಸಲಾಗಿದೆ.
1.27	<b>"Mandate"</b> means the instructions given by the Borrower to debit his bank account to make the payment(s) in respect of Personal Loan to	1.27	<b>"ಮ್ಯಾಂಡೇಟ್"</b> ಎಂದರೆ ಕಾಲಕಾಲಕ್ಕೆ ಆಟೋಮೇಟೆಡ್ ಫಂಡ್ ಟ್ರಾನ್ಸಫರ್ ಮುಖಾಂತರ ಫಿನ್‌ಫ್ರೆಂಡ್ಸ್‌ಗೆ ವೈಯಕ್ತಿಕ ಸಾಲದ ಸಂಬಂಧದಲ್ಲಿನ

	FINCFRIENDS through Automated Fund Transfer from time to time.		ಪಾವತಿಯನ್ನು(ಗಳನ್ನು) ಮಾಡಲು ತಮ್ಮ ಬ್ಯಾಂಕ್ ಖಾತೆಯನ್ನು ಋಣಿಸಲು ಸಾಲಗಾರರಿಂದ ನೀಡಲ್ಪಟ್ಟಿರುವ ನಿರ್ದೇಶನಗಳು.
1.28	"Monthly Instalment" has the meaning defined in Clause 6.1	1.28	"ಮಾಸಿಕ ಕಂತು" ಎಂದರೆ ಖಂಡ 6.1 ರಲ್ಲಿ ನಿರ್ದಿಷ್ಟಪಡಿಸಿದ ಅರ್ಥವನ್ನು ಹೊಂದಿದೆ.
1.29	"Net Disbursal Amount" is the amount arrived after subtracting Processing Fee and other applicable fee and charges levied upfront at the time of loan approval from the amount of Personal Loan.	1.29	"ವಿತರಿಸಿದ ನಿವ್ವಳ ಮೊತ್ತ" ಎಂದರೆ ಸಾಲವನ್ನು ಅನುಮೋದಿಸುವ ಸಮಯದಲ್ಲಿ ಮುಂಚಿತವಾಗಿ ವಿಧಿಸಲಾಗುವ ಸಂಸ್ಕರಣಾ ಶುಲ್ಕ ಮತ್ತು ಅನ್ವಯವಾಗುವ ಇತರ ಶುಲ್ಕ ಮತ್ತು ಆಕರಣಗಳನ್ನು ವೈಯಕ್ತಿಕ ಸಾಲ ಮೊತ್ತದಿಂದ ಕಳೆದ ನಂತರ ಬರುವ ಮೊತ್ತವಾಗಿದೆ.
1.30	"Non-Performing Asset" or "NPA" shall mean the loan/ asset declared as NPA by FINCFRIENDS in compliance with the policy of FINCFRIENDS, as amended from time to time.	1.30	"ಕಾರ್ಯಪ್ರದರ್ಶನವಿಲ್ಲದ ಸ್ವತ್ತು (ನಾನ್-ಪರ್ಫಾರ್ಮಿಂಗ್ ಅಸೆಟ್)" ಅಥವಾ "ಎನ್‌ಪಿಎ" ಎಂದರೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲ್ಪಟ್ಟಂತೆ, ಫಿನ್ಸಿಫ್ರೆಂಡ್ಸ್‌ನ ನೀತಿಗೆ ಅನುಗುಣವಾಗಿ ಫಿನ್ಸಿಫ್ರೆಂಡ್ಸ್‌ನಿಂದ ಎನ್‌ಪಿಎ ಎಂಬುದಾಗಿ ಘೋಷಿಸಲ್ಪಟ್ಟಿರುವ ಸಾಲ / ಸ್ವತ್ತು ಎಂದು ಅರ್ಥೈಸತಕ್ಕದ್ದು.
1.31	"Outstanding Balance" in respect of Personal Loan availed by the Borrower means the balance of the respective Personal Loan outstanding on a specified date along with interest, fees, costs, charges, expenses and all other amounts due and payable by the Borrower to FINCFRIENDS.	1.31	"ಬಾಕಿ ಆಗಿರುವ ಉಳಿಕೆಮೊತ್ತ (ಔಟ್‌ಸ್ಟಾಂಡಿಂಗ್ ಬ್ಯಾಲನ್ಸ್)" ಸಾಲಗಾರರಿಂದ ಪಡೆದುಕೊಳ್ಳಲ್ಪಟ್ಟ ವೈಯಕ್ತಿಕ ಸಾಲದ ಸಂಬಂಧದಲ್ಲಿ, ಬಡ್ಡಿ, ಶುಲ್ಕಗಳು, ಖರ್ಚುಗಳು, ಆಕರಣಗಳು, ವೆಚ್ಚಗಳು ಮತ್ತು ಸಾಲಗಾರರಿಂದ ಬಾಕಿ ಆಗಿ ಫಿನ್ಸಿಫ್ರೆಂಡ್ಸ್‌ಗೆ ಪಾವತಿಸಲ್ಪಡತಕ್ಕ ಇತರ ಎಲ್ಲ ಮೊತ್ತಗಳ ಸಮೇತವಾಗಿ, ನಿರ್ದಿಷ್ಟಪಡಿಸಿದ ದಿನಾಂಕದಂದು ಆಯಾ ವೈಯಕ್ತಿಕ ಸಾಲದ ಬಾಕಿ ಉಳಿಕೆಮೊತ್ತ.
1.32	"Overdue Interest" means the interest charged by FINCFRIENDS for the delinquent period of Personal Loan as per Clause 5.1	1.32	"ಓವರ್‌ಡ್ಯೂ ಬಡ್ಡಿ" ಎಂದರೆ ಖಂಡ 5.1 ಕ್ಕೆ ಅನುಸಾರವಾಗಿ ಫಿನ್ಸಿಫ್ರೆಂಡ್ಸ್‌ನಿಂದ ವೈಯಕ್ತಿಕ ಸಾಲದ ತಪ್ಪಿತಸ್ಥ ಅವಧಿಗೆ ಆಕರಿಸಲ್ಪಡುವ ಬಡ್ಡಿ.
1.33	"Personal Loan" shall mean the Loan, disbursed by FINCFRIENDS on a particular date as per the provisions of this Loan GTC directly to the Borrower, the amount of which is not secured by hypothecation of any asset of the Borrower.	1.33	"ವೈಯಕ್ತಿಕ ಸಾಲ" ಎಂದರೆ ಸಾಲದ ಈ ಸಾಪನಿಗಳ ಉಪಬಂಧಗಳಿಗೆ ಅನುಸಾರವಾಗಿ ನಿರ್ದಿಷ್ಟ ದಿನಾಂಕವೊಂದರಂದು ಫಿನ್ಸಿಫ್ರೆಂಡ್ಸ್‌ನಿಂದ ನೇರವಾಗಿ ಸಾಲಗಾರರಿಗೆ ವಿತರಿಸಲ್ಪಟ್ಟ, ಹಾಗೂ ಅದರ ಮೊತ್ತವು ಸಾಲಗಾರರ ಯಾವುದೇ ಸ್ವತ್ತಿನ ಅಡಮಾನದಿಂದ ಭದ್ರಪಡಿಸಿಕೊಳ್ಳಲ್ಪಡದೇ ಇರುವ ಸಾಲ ಎಂದು ಅರ್ಥೈಸತಕ್ಕದ್ದು.

1.34	<p>“Processing Fee” means the one-time non-refundable fees charged by FINCFRIENDS to the Borrower as stated in the Loan Application for processing the Loan Application of the Borrower.</p>	1.34	<p>“ಸಂಸ್ಕರಣಾ ಶುಲ್ಕ” ಎಂದರೆ ಸಾಲಗಾರರ ಸಾಲದ ಅರ್ಜಿಯನ್ನು ಸಂಸ್ಕರಿಸುವುದಕ್ಕಾಗಿ ಸಾಲದ ಅರ್ಜಿಯಲ್ಲಿ ತಿಳಿಸಿರುವಂತೆ ಸಾಲಗಾರರಿಂದ ಫಿನ್ಸಿಫ್ರೆಂಡ್ಸ್ ಆಕರಿಸುವ ಒಂದು ಬಾರಿಯ ಮರುಸಂದಾಯ ಮಾಡಲಾಗದ ಶುಲ್ಕ.</p>
1.35	<p>“RBI” means the Reserve Bank of India, established under the Reserve Bank of India Act, 1934</p>	1.35	<p>“ಆರ್‌ಬಿಐ” ಎಂದರೆ 1934 ರ ಭಾರತೀಯ ರಿಜರ್ವ್ ಬ್ಯಾಂಕ್ ಕಾಯ್ದೆಯಡಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಭಾರತೀಯ ರಿಜರ್ವ್ ಬ್ಯಾಂಕ್ ಎಂದು ಅರ್ಥ.</p>
1.36	<p>“Registered Bank Account” refers to the active bank account of the Borrower that is registered with FINCFRIENDS for the purpose of fund transfer.</p>	1.36	<p>“ನೋಂದಾಯಿತ ಬ್ಯಾಂಕ್ ಖಾತೆ” ಎಂದರೆ ನಿಧಿ ವರ್ಗಾವಣೆಯ ಉದ್ದೇಶಕ್ಕಾಗಿ ಫಿನ್ಸಿಫ್ರೆಂಡ್ಸ್ ಬಳಿಯಲ್ಲಿ ನೋಂದಾಯಿಸಲ್ಪಟ್ಟಿರುವ, ಸಾಲಗಾರರ ಸಕ್ರಿಯ ಬ್ಯಾಂಕ್ ಖಾತೆಯನ್ನು ಉಲ್ಲೇಖಿಸುತ್ತದೆ.</p>
1.37	<p>“Sanction Letter” means the communication by FINCFRIENDS through any of the Communication Modes stating the important terms and conditions relating to the grant of Personal Loan to the Borrower.</p>	1.37	<p>“ಮಂಜೂರಾತಿ ಪತ್ರ” ಎಂದರೆ ಸಾಲಗಾರರಿಗೆ ವೈಯಕ್ತಿಕ ಸಾಲದ ಮಂಜೂರಾತಿಗೆ ಸಂಬಂಧಿಸಿದ ಪ್ರಮುಖ ಷರತ್ತುಗಳು ಹಾಗೂ ನಿಬಂಧನೆಗಳನ್ನು ತಿಳಿಸುತ್ತಾ ಯಾವುದೇ ಸಂವಹನ ಕ್ರಮಗಳ ಮುಖಾಂತರ ಫಿನ್ಸಿಫ್ರೆಂಡ್ಸ್‌ನಿಂದ ಮಾಡಲಾಗುವ ಸಂವಹನ.</p>
1.38	<p>“Service Fees” is a non-refundable charge levied to the Borrower on disbursal of the Loan. This fee is charged for maintaining, securing and archiving the Documents related to the Borrower for a statutorily defined period, maintaining wide range of repayment channel options for the Borrower’s convenience, performing reporting obligations about Customer Data to various institutions and for maintaining adequate infrastructure in customer service facilitation.</p>	1.38	<p>“ಸೇವಾ ಶುಲ್ಕ” ಎಂದರೆ ಸಾಲವನ್ನು ವಿತರಣೆ ಮಾಡಿದಾಗ ಸಾಲಗಾರರಿಗೆ ವಿಧಿಸಲ್ಪಡುವ ಮರು-ಸಂದಾಯ ಮಾಡಲಾಗದ ಶುಲ್ಕ. ಶಾಸನಾತ್ಮಕವಾಗಿ ವ್ಯಾಖ್ಯಾನಿಸಲ್ಪಟ್ಟ ಅವಧಿಯವರೆಗೆ ಸಾಲಗಾರರಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ, ಪಡೆದುಕೊಳ್ಳುವಿಕೆ ಮತ್ತು ಸಂಗ್ರಹಿಸಿ ಇರಿಸಿಕೊಳ್ಳುವುದಕ್ಕೆ, ಸಾಲಗಾರರ ಅನುಕೂಲತೆಗಾಗಿ ಮರುಪಾವತಿ ವಾಹಿನಿ ಆಯ್ಕೆಗಳ ವಿಶಾಲ ಶ್ರೇಣಿಯ ನಿರ್ವಹಣೆಗೆ, ಹಲವಾರು ಸಂಸ್ಥೆಗಳಿಗೆ ಗ್ರಾಹಕ ದತ್ತಾಂಶದ ಬಗೆಗಿನ ಬಾಧ್ಯತೆಗಳನ್ನು ವರದಿ ಮಾಡುವ ಕಾರ್ಯಪ್ರದರ್ಶನಕ್ಕೆ ಮತ್ತು ಗ್ರಾಹಕ ಸೇವೆಯನ್ನು ಸುಗಮಗೊಳಿಸುವಲ್ಲಿ ಸಮರ್ಪಕ ಮೂಲಸೌಕರ್ಯದ ನಿರ್ವಹಣೆಗೆ ಈ ಶುಲ್ಕವನ್ನು ಆಕರಿಸಲಾಗುತ್ತದೆ.</p>
1.39	<p>“Tenure” means the period within which Personal Loan granted to the Borrower needs to be repaid by the Borrower and may include the period until the amount of Personal Loan is completely paid by the Borrower.</p>	1.39	<p>“ಅವಧಿ” ಎಂದರೆ ಸಾಲಗಾರರಿಗೆ ಮಂಜೂರು ಮಾಡಲ್ಪಟ್ಟಿರುವ ವೈಯಕ್ತಿಕ ಸಾಲವು ಯಾವ ಅವಧಿಯೊಳಗೆ ಸಾಲಗಾರರಿಂದ ಮರುಪಾವತಿಸಲ್ಪಡಬೇಕಿದೆಯೋ ಆ ಅವಧಿ ಎಂದು ಅರ್ಥ ಮತ್ತು ವೈಯಕ್ತಿಕ ಸಾಲದ ಮೊತ್ತವು ಸಾಲಗಾರರಿಂದ ಸಂಪೂರ್ಣವಾಗಿ</p>



			ಪಾವತಿಸಲ್ಪಡುವವರೆಗಿನ ಅವಧಿಯನ್ನು ಒಳಗೊಳ್ಳಬಹುದು.
1.40	"Total Amount to be paid by Borrower" is the amount payable by Borrower estimated as on date as the sum of Loan Amount, Interest Amount, Processing Fee and Service Fee, as applicable, but does not include any contingent charges or any other amount which may become payable due to change in terms and conditions of the Personal Loan or pursuant to any order or direction received under Applicable Law from time to time.	1.40	"ಸಾಲಗಾರರಿಂದ ಪಾವತಿಸಲ್ಪಡಬೇಕಿರುವ ಒಟ್ಟು ಮೊತ್ತ" ವು ಅನ್ವಯವಾಗುವ ದಿನಾಂಕದಂದಿನಂತೆ, ಸಾಲದ ಮೊಬಲಗು, ಬಡ್ಡಿ ಮೊಬಲಗು, ಸಂಸ್ಕರಣಾ ಶುಲ್ಕ ಮತ್ತು ಸೇವಾ ಶುಲ್ಕದ ಮೊತ್ತದಂತೆ ಅಂದಾಜಿಸಲ್ಪಟ್ಟ, ಸಾಲಗಾರರಿಂದ ಪಾವತಿಸಲ್ಪಡತಕ್ಕ, ಆದರೆ ಯಾವುದೇ ಸಾಂದರ್ಭಿಕ ಶುಲ್ಕಗಳು ಅಥವಾ ವೈಯಕ್ತಿಕ ಸಾಲದ ಷರತ್ತುಗಳು ಹಾಗೂ ನಿಬಂಧನೆಗಳಲ್ಲಿನ ಬದಲಾವಣೆಯಿಂದಾಗಿ ಅಥವಾ ಕಾಲಕಾಲಕ್ಕೆ ಅನ್ವಯವಾಗುವ ಕಾನೂನಿನಡಿಯಲ್ಲಿ ಸ್ವೀಕರಿಸಲ್ಪಟ್ಟ ಯಾವುದೇ ಆದೇಶ ಅಥವಾ ನಿರ್ದೇಶನಕ್ಕೆ ಅನುಸಾರವಾಗಿ ಪಾವತಿಸಲ್ಪಡತಕ್ಕದಾಗಬಹುದಾದ ಬೇರಾವುದೇ ಮೊತ್ತವನ್ನು ಒಳಗೊಳ್ಳದ ಮೊತ್ತವಾಗಿರುತ್ತದೆ.
1.41	"Website" means the website of the FINCFRIENDS, presently being www.fincfriends.com.	1.41	"ವೆಬ್‌ಸೈಟ್" ಎಂದರೆ ಪ್ರಸ್ತುತದಲ್ಲಿ www.fincfriends.com ಆಗಿರುವ ಫಿನ್ಸಿಫ್ರೆಂಡ್ಸ್‌ನ ವೆಬ್‌ಸೈಟ್.
1.42	"Working Day" means a day which is not a holiday, Sunday or second/ fourth Saturday of the calendar month for the banks providing banking services to FINCFRIENDS.	1.42	"ಕೆಲಸದ ದಿನ" ಎಂದರೆ ಫಿನ್ಸಿಫ್ರೆಂಡ್ಸ್‌ಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಬ್ಯಾಂಕುಗಳಿಗೆ ಕ್ಯಾಲೆಂಡರ್ ತಿಂಗಳಿನ ರಜಾದಿನ, ಭಾನುವಾರ ಅಥವಾ ಎರಡನೇ/ನಾಲ್ಕನೇ ಶನಿವಾರವಾಗಿರದ ಒಂದು ದಿನ.
2.	<b>DECLARATIONS BY THE BORROWER</b>	2.	<b>ಸಾಲಗಾರರಿಂದ ಘೋಷಣೆಗಳು</b>
2.1	By submitting the Loan Application, the Borrower represents that the Borrower satisfies the following criteria ('Basic Eligibility Criteria') specified by FINCFRIENDS for the Borrower to apply for Personal Loan: 2.1.1 The Borrower is a citizen of India, person resident in India and competent to execute and submit Loan Application and all other Documents for the purpose of availing loan, creation of security and representing generally for all the purposes mentioned/ required to be done for these presents. 2.1.2 The Borrower is a person of sound mind, has attained the age of majority and he/ she is not disqualified under any law to engage in a contract at the time of submitting the Loan	2.1	ಸಾಲದ ಅರ್ಜಿಯನ್ನು ಸಲ್ಲಿಸುವ ಮೂಲಕ, ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಲಗಾರರಿಗಾಗಿ ಫಿನ್ಸಿಫ್ರೆಂಡ್ಸ್ ನಿರ್ದಿಷ್ಟಪಡಿಸಿರುವ ಈ ಕೆಳಗಿನ ಮಾನದಂಡಗಳನ್ನು ('ಮೂಲ ಅರ್ಹತಾ ಮಾನದಂಡಗಳು') ಸಾಲಗಾರರು ಈಡೇರಿಸುತ್ತಾರೆ ಎಂದು ಸಾಲಗಾರರು ಪ್ರತಿನಿಧಿಸುತ್ತಾರೆ: 2.1.1 ಸಾಲಗಾರರು ಭಾರತದ ಓರ್ವ ಪ್ರಜೆಯಾಗಿದ್ದಾರೆ, ಭಾರತದಲ್ಲಿ ವಾಸವಿರುವ ವ್ಯಕ್ತಿಯಾಗಿದ್ದಾರೆ ಮತ್ತು ಸಾಲವನ್ನು ಪಡೆದುಕೊಳ್ಳುವ, ಭದ್ರತೆಯನ್ನು ಸೃಷ್ಟಿಸುವ ಮತ್ತು ಈ ಪ್ರಸ್ತುತಿಗಳಿಗೆ ನಮೂದಿಸಿರುವ / ಮಾಡಬೇಕಿರುವ ಎಲ್ಲ ಉದ್ದೇಶಗಳಿಗೆ ಸಾಮಾನ್ಯವಾಗಿ ಪ್ರತಿನಿಧಿಸುವ ಉದ್ದೇಶಕ್ಕಾಗಿ ಸಾಲದ ಅರ್ಜಿ ಮತ್ತು ಇತರ ಎಲ್ಲ

	<p>Application or anytime thereafter.</p> <p>2.1.3 The Borrower has a valid and active source of income to repay all amounts in respect of Personal Loan duly on time.</p> <p>2.1.4 The Borrower understand and agree that FINCFRIENDS doesn't grant any microfinance loans and confirm that his/ her household income (covering income of husband/ wife and unmarried children) is more than Rs. 25,000/- per month. The Borrower further agree that he/ she will not make FINCFRIENDS liable should FINCFRIENDS grants any Personal Loan to the Borrower relying upon this declaration.</p> <p>2.1.5 The Borrower is not a High Net Worth Individual ("HNI").</p>	<p>ದಾಖಲೆಗಳನ್ನು ಜಾರಿಗೊಳಿಸಿ, ಸಲ್ಲಿಸಲು ಸಕ್ಷಮರಾಗಿದ್ದಾರೆ.</p> <p>2.1.2 ಸಾಲಗಾರರು ಆರೋಗ್ಯವಂತ ಮನಸ್ಸಿನ ಓರ್ವ ವ್ಯಕ್ತಿಯಾಗಿದ್ದಾರೆ, ಪೌಢ ವಯಸ್ಸನ್ನು ತಲುಪಿದ್ದಾರೆ ಮತ್ತು ಸಾಲದ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅಥವಾ ಆನಂತರದ ಯಾವುದೇ ಸಮಯದಲ್ಲಿ ಕರಾರೊಂದರಲ್ಲಿ ಪಾಲೊಳ್ಳದಂತೆ ಯಾವುದೇ ಕಾನೂನಿನಡಿಯಲ್ಲಿ ಅವರು ಅನರ್ಹಗೊಳಿಸಲ್ಪಟ್ಟಿಲ್ಲ.</p> <p>2.1.3 ವೈಯಕ್ತಿಕ ಸಾಲದ ಸಂಬಂಧದಲ್ಲಿನ ಎಲ್ಲ ಮೊತ್ತಗಳನ್ನು ಸಕಾಲಿಕವಾಗಿ ಮರುಪಾವತಿಸಲು ಮಾನ್ಯವಾದ ಹಾಗೂ ಸಕ್ರಿಯವಾದ ಆದಾಯದ ಮೂಲವೊಂದನ್ನು ಸಾಲಗಾರರು ಹೊಂದಿದ್ದಾರೆ.</p> <p>2.1.4 ಯಾವುದೇ ಮೈಕ್ರೋಫೈನಾನ್ಸ್ ಸಾಲಗಳನ್ನು ಫಿನ್ಸಿಫ್ರೆಂಡ್ಸ್ ಮಂಜೂರು ಮಾಡುವುದಿಲ್ಲ ಎಂಬುದನ್ನು ಸಾಲಗಾರರು ತಿಳಿದುಕೊಂಡು ಅದಕ್ಕೆ ಒಪ್ಪುತ್ತಾರೆ ಮತ್ತು ತಮ್ಮ ಸಾಂಸರಿಕ ಆದಾಯವು (ಪತಿ/ಪತ್ನಿ ಮತ್ತು ಅವಿವಾಹಿತ ಮಕ್ಕಳ ಆದಾಯವನ್ನು ಒಳಗೊಂಡಂತೆ) ಮಾಸಿಕ ರೂ.25,000/- ಗಳಿಗಿಂತ ಹೆಚ್ಚಿಗೆ ಇದೆ ಎಂದು ಧೃಢೀಕರಿಸುತ್ತಾರೆ. ಈ ಘೋಷಣೆಯ ಮೇಲೆ ವಿಶ್ವಾಸವನ್ನಿರಿಸುತ್ತಾ ಸಾಲಗಾರರಿಗೆ ಯಾವುದೇ ವೈಯಕ್ತಿಕ ಸಾಲವನ್ನು ಫಿನ್ಸಿಫ್ರೆಂಡ್ಸ್ ಮಂಜೂರು ಮಾಡಿದಲ್ಲಿ, ಅದಕ್ಕೆ ಫಿನ್ಸಿಫ್ರೆಂಡ್ಸ್ ಅನ್ನು ಅವರು ಬಾಧ್ಯಸ್ಥವಾಗಿಸುವುದಿಲ್ಲ ಎಂಬುದಕ್ಕೆ ಸಾಲಗಾರರು ಮುಂದುವರೆದು ಒಪ್ಪುತ್ತಾರೆ.</p> <p>2.1.5 ಸಾಲಗಾರರು ಓರ್ವ ಹೈ ನೆಟ್ ವರ್ಥ್ ಇಂಡಿವಿಜುವಲ್ ("ಹೆಚ್‌ಎನ್‌ಐ") ಅಲ್ಲ.</p>
<p><b>2.2</b></p>	<p>The Borrower makes the following representations and warranties to FINCFRIENDS as of the date of the Loan Application and such representations and warranties shall be repeated on each day until the repayment of the entire Outstanding Balance in full to the satisfaction of FINCFRIENDS:</p> <p>2.2.1 That all consents, permissions and agreements given by the Borrower are given at the free will of the Borrower and his decision is not influenced by coercion, fraud, misrepresentation, or mistake of FINCFRIENDS or any third party.</p>	<p><b>2.2</b></p> <p>ಸಾಲದ ಅರ್ಜಿಯ ದಿನಾಂಕದಂದಿನಂತೆ, ಫಿನ್ಸಿಫ್ರೆಂಡ್ಸ್‌ಗೆ ಈ ಕೆಳಗಿನ ಪ್ರಾತಿನಿಧ್ಯಗಳು ಮತ್ತು ಖಾತರಿಗಳನ್ನು ಸಾಲಗಾರರು ಮಾಡು/ನೀಡುತ್ತಾರೆ ಮತ್ತು ಸಂಪೂರ್ಣ ಬಾಕಿ ಉಳಿಕೆಮೊತ್ತವು ಫಿನ್ಸಿಫ್ರೆಂಡ್ಸ್‌ಗೆ ತೃಪ್ತಿಕರವಾಗಿ ಸಂಪೂರ್ಣವಾಗಿ ಮರುಪಾವತಿಸಲ್ಪಡುವವರೆಗೆ ಇಂಥ ಪ್ರಾತಿನಿಧ್ಯಗಳು ಮತ್ತು ಖಾತರಿಗಳು ಪ್ರತಿ ದಿನದಂದು ಪುನರಾವರ್ತಿತವಾಗುತ್ತವೆ:</p> <p>2.2.1 ಸಾಲಗಾರರಿಂದ ನೀಡಲ್ಪಟ್ಟಿರುವ ಎಲ್ಲ ಸಮ್ಮತಿಗಳು, ಅನುಮತಿಗಳು ಮತ್ತು ಒಡಂಬಡಿಕೆಗಳು ಮುಕ್ತ ಮನಸ್ಸಿನಿಂದ ನೀಡಲ್ಪಟ್ಟಿವೆ ಮತ್ತು ಅವರ ನಿರ್ಧಾರವು ಫಿನ್ಸಿಫ್ರೆಂಡ್ಸ್ ಅಥವಾ ಯಾವುದೇ ತೃತೀಯ ಪಕ್ಷದ ಯಾವುದೇ ಒತ್ತಾಯ, ವಂಚನೆ, ತಪ್ಪುಪ್ರಾತಿನಿಧ್ಯ, ಅಥವಾ ತಪ್ಪಿನಿಂದ ಪ್ರಭಾವಿತವಾಗಿಲ್ಲ ಎಂದು.</p>

	<p>2.2.2 That all the information provided by the Borrower and Documents submitted with the Loan Application are true, genuine and correct and the Borrower further assures that any information demanded by FINCFRIENDS in the future shall be immediately provided by the Borrower with complete accuracy.</p> <p>2.2.3 That the Borrower does not violate any covenants, conditions and stipulations under any existing agreement entered into by the Borrower with any third party by availing the Personal Loan from FINCFRIENDS.</p> <p>2.2.4 The Borrower confirms that he/she is submitting this application form after having read and fully understood the Privacy Policy &amp; Interest Rate &amp; Charges Policy (as amended from time to time), available on the official website of the FINCFRIENDS as well as the terms and conditions of availing loan from FINCFRIENDS.</p> <p>2.2.5 The Borrower have no insolvency proceedings against him/ her nor have ever been adjudicated insolvent. The Borrower confirms that no suit for recovery of outstanding dues or monies whatsoever and/or criminal proceedings have been initiated and/or pending against him/ her. There is no restriction on the Borrower in respect of availing the loan from FINCFRIENDS and no person's consent is required by the Borrower for availing the loan from FINCFRIENDS.</p> <p>2.2.6 The loan amount shall not be used for purposes of gambling, lottery, or races, for purchase of gold in any form, gold bullion, gold jewellery, gold coins, units of Exchange Traded Funds (ETF) and units of gold mutual fund, or for any purpose prohibited by Reserve Bank of India or other regulatory body from time to time</p>	<p>2.2.2 ಸಾಲಗಾರರಿಂದ ಒದಗಿಸಲ್ಪಟ್ಟಿರುವ ಎಲ್ಲ ಮಾಹಿತಿ ಮತ್ತು ಸಾಲದ ಅರ್ಜಿಯಲ್ಲಿ ಸಲ್ಲಿಸಲ್ಪಟ್ಟಿರುವ ದಾಖಲೆಗಳು ಸತ್ಯವಾಗಿವೆ, ನೈಜವಾಗಿವೆ ಮತ್ತು ಸರಿಯಾಗಿವೆ ಎಂದು ಹಾಗೂ ಫಿನ್ಸಿಫ್ರೆಂಡ್ಸ್‌ನಿಂದ ಭವಿಷ್ಯದಲ್ಲಿ ಬೇಡಲ್ಪಡುವ ಯಾವುದೇ ಮಾಹಿತಿಯು ಸಂಪೂರ್ಣ ನಿಖರತೆಯೊಂದಿಗೆ ಸಾಲಗಾರರಿಂದ ತಕ್ಷಣ ಒದಗಿಸಲ್ಪಡುತ್ತದೆ ಎಂದು ಸಾಲಗಾರರು ಮುಂದುವರಿದು ಭರವಸೆ ನೀಡುತ್ತಾರೆ ಎಂದು.</p> <p>2.2.3 ಫಿನ್ಸಿಫ್ರೆಂಡ್ಸ್‌ನಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಮೂಲಕ, ಯಾವುದೇ ತೃತೀಯ ಪಕ್ಷದೊಂದಿಗೆ ಸಾಲಗಾರರಿಂದ ಮಾಡಿಕೊಳ್ಳಲ್ಪಟ್ಟಿರುವ ಯಾವುದೇ ಹಾಲಿ ಒಡಂಬಡಿಕೆಯಡಿಯಲ್ಲಿನ ಯಾವುದೇ ಒಪ್ಪಂದಗಳು, ಷರತ್ತುಗಳು ಮತ್ತು ನಿರ್ದಿಷ್ಟತೆಗಳನ್ನು ಸಾಲಗಾರರು ಉಲ್ಲಂಘಿಸುವುದಿಲ್ಲ ಎಂದು.</p> <p>2.2.4 ಫಿನ್ಸಿಫ್ರೆಂಡ್ಸ್‌ನ ಅಧೀಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ (ಕಾಲಕಾಲಕ್ಕೆ ತಿದ್ದುಪಡಿ ಮಾಡಲ್ಪಡುವಂತೆ) ಖಾಸಗಿತನದ ನೀತಿ ಮತ್ತು ಬಡ್ಡಿ ದರ ಮತ್ತು ಶುಲ್ಕಗಳ ನೀತಿಯನ್ನು ಹಾಗೂ ಫಿನ್ಸಿಫ್ರೆಂಡ್ಸ್‌ನಿಂದ ಸಾಲವನ್ನು ಪಡೆದುಕೊಳ್ಳುವ ಷರತ್ತುಗಳು ಹಾಗೂ ನಿಬಂಧನೆಗಳನ್ನು ಓದಿ, ಸಂಪೂರ್ಣವಾಗಿ ತಿಳಿದುಕೊಂಡ ನಂತರವೇ ಈ ಅರ್ಜಿ ನಮೂನೆಯನ್ನು ತಾವು ಸಲ್ಲಿಸುತ್ತಿದ್ದಾರೆ ಎಂದು ಸಾಲಗಾರರು ಧೃಢೀಕರಿಸುತ್ತಾರೆ.</p> <p>2.2.5 ತಮ್ಮ ವಿರುದ್ಧ ಯಾವುದೇ ಋಣಗ್ರಸ್ತತಾ ಕಲಾಪಗಳನ್ನು ಸಾಲಗಾರರು ಹೊಂದಿಲ್ಲ ಅಥವಾ ಋಣಗ್ರಸ್ತರು ಎಂಬುದಾಗಿ ತಾವು ಎಂದಿಗೂ ನ್ಯಾಯನಿರ್ಣಯಕ್ಕೊಳಪಟ್ಟಿಲ್ಲ. ಯಾವುದೇ ಬಾಕಿ ಮೊತ್ತ ಅಥವಾ ಹಣದ ವಸೂಲಾತಿಗಾಗಿ ಯಾವುದೇ ಮೊಕದ್ದಮೆ ಮತ್ತು/ಅಥವಾ ಕ್ರಿಮಿನಲ್ ಕಲಾಪವು ತಮ್ಮ ವಿರುದ್ಧ ಹೂಡಲ್ಪಟ್ಟಿಲ್ಲ ಮತ್ತು/ಅಥವಾ ಬಾಕಿ ಇಲ್ಲ. ಫಿನ್ಸಿಫ್ರೆಂಡ್ಸ್‌ನಿಂದ ಸಾಲವನ್ನು ಪಡೆದುಕೊಳ್ಳುವ ಸಂಬಂಧದಲ್ಲಿ ಸಾಲಗಾರರ ಮೇಲೆ ಯಾವುದೇ ನಿಬಂಧನೆ ಇಲ್ಲ ಮತ್ತು ಫಿನ್ಸಿಫ್ರೆಂಡ್ಸ್‌ನಿಂದ ಸಾಲವನ್ನು ಪಡೆದುಕೊಳ್ಳಲು ಸಾಲಗಾರರಿಗೆ ಯಾವುದೇ ವ್ಯಕ್ತಿಯ ಸಮ್ಮತಿಯು ಬೇಕಿರುವುದಿಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ.</p> <p>2.2.6 ಸಾಲದ ಮೊತ್ತವನ್ನು ಜೂಜು, ಲಾಟರಿ, ಅಥವಾ ಕುದುರೆಪಂದ್ಯಗಳಿಗೆ, ಅಥವಾ ಯಾವುದೇ ರೂಪದಲ್ಲಿ ಚಿನ್ನ, ಚಿನ್ನದ ಗಟ್ಟಿ, ಚಿನ್ನಾಭರಣ, ಚಿನ್ನದ ನಾಣ್ಯಗಳು, ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಯೂನಿಟ್‌ಗಳು ಮತ್ತು ಗೋಲ್ಡ್ ಮ್ಯುಚ್ಚುವಲ್ ಫಂಡ್ ಯೂನಿಟ್‌ಗಳನ್ನು ಖರೀದಿಸುವ ಉದ್ದೇಶಗಳಿಗೆ, ಅಥವಾ ಕಾಲಕಾಲಕ್ಕೆ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಅಥವಾ ಇತರ ನಿಯಂತ್ರಕ ಸಂಸ್ಥೆಯಿಂದ ನಿಷೇಧಿಸಲ್ಪಟ್ಟಿರುವ ಬೇರಾವುದೇ ಉದ್ದೇಶಕ್ಕೆ ಅಥವಾ ಅದೇ ಸ್ವರೂಪದ ಬೇರಾವುದೇ ಕಾನೂನುಬಾಹಿರ ಉದ್ದೇಶಗಳಿಗೆ ಬಳಸತಕ್ಕದ್ದಲ್ಲ.</p>
--	---	---

	<p>or any other illegal purposes of similar nature.</p> <p>2.2.7 The Borrower confirms that there is no action, suit, proceedings or investigation pending or, to the knowledge of the Borrower, is threatened, by or against the Borrower before any Court of Law or any government authority which might have a material adverse effect on the financial and other affairs of the Borrower or which might put into question the validity or performance of this Loan GTC. The Borrower shall intimate FINCFRIENDS promptly of any dispute which might arise between the Borrower and any person or any government authority thereby affecting the repayment obligation of the Borrower in the manner stipulated hereunder.</p> <p>2.2.8 The Borrower acknowledges that the Interest Rate, Late Payment Fines and other fee/ charges paid and/ or agreed to be paid by the Borrower, as specified in the Documents, are reasonable and acceptable to him/ her.</p>		<p>2.2.7 ಸಾಲಗಾರರ ಆರ್ಥಿಕ ಮತ್ತು ಇತರ ವ್ಯವಹಾರಗಳ ಮೇಲೆ ಗುರುತರವಾದ ಪ್ರತಿಕೂಲ ಪರಿಣಾಮವೊಂದನ್ನು ಹೊಂದಿರಬಹುದಾದ ಅಥವಾ ಈ ಸಾಲದ ಸಾಷನಿಗಳ ನೆರವೇರಿಕೆಯ ಮಾನ್ಯತೆಯನ್ನು ಪ್ರಶ್ನಿಸಬಹುದಾದ ಯಾವುದೇ ಕ್ರಮ, ಮೊಕದ್ದಮೆ, ಕಲಾಪ ಅಥವಾ ತನಿಖೆಯು ಸಾಲಗಾರರಿಂದ ಅಥವಾ ಸಾಲಗಾರರ ವಿರುದ್ಧ ಯಾವುದೇ ನ್ಯಾಯಾಲಯ ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದ ಮುಂದೆ ಬಾಕಿ ಅಥವಾ, ಸಾಲಗಾರರ ತಿಳುವಳಿಕೆಯ ಮಟ್ಟಿಗೆ, ಆ ಬೆದರಿಕೆ ಇಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ. ಸಾಲಗಾರರು ಮತ್ತು ಯಾವುದೇ ವ್ಯಕ್ತಿ ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದ ನಡುವೆ ಉದ್ಭವಿಸುವ ಮೂಲಕ ಇದರಡಿಯಲ್ಲಿ ನಿರ್ದಿಷ್ಟಪಡಿಸಿರುವ ರೀತಿಯಲ್ಲಿ ಸಾಲಗಾರರ ಮರುಪಾವತಿ ಬಾಧ್ಯತೆಯನ್ನು ಬಾಧಿಸಬಹುದಾದ ಯಾವುದೇ ತಕರಾರಿನ ಬಗ್ಗೆ ಫಿನ್ಸಿಫ್ರೆಂಡ್ಸ್‌ಗೆ ಸಾಲಗಾರರು ತಡಮಾಡದೇ ತಿಳಿಯಪಡಿಸತಕ್ಕದ್ದು.</p> <p>2.2.8 ಈ ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿರುವಂತೆ, ಸಾಲಗಾರರಿಂದ ಪಾವತಿಸಲ್ಪಟ್ಟ ಮತ್ತು/ಅಥವಾ ಪಾವತಿಸಬೇಕಿರುವುದಾಗಿ ಒಪ್ಪಿಕೊಳ್ಳಲ್ಪಟ್ಟ ಬಡ್ಡಿ ದರ, ತಡ ಪಾವತಿ ದಂಡ ಮತ್ತು ಇತರ ಶುಲ್ಕ/ಆಕರಣೆಗಳು ಸಮಂಜಸವಾಗಿದ್ದು, ಅವರಿಗೆ ಅಂಗೀಕಾರಾರ್ಹವಾಗಿವೆ ಎಂದು ಸಾಲಗಾರರು ಅಂಗೀಕರಿಸುತ್ತಾರೆ.</p>
<p>2.3</p>	<p>The Borrower understand that FINCFRIENDS offers different interest rate to different borrowers based on loan amount, tenor, payment history with FINCFRIENDS, credit score provided by credit information companies, borrower's age, income, type of documents provided by the borrower and any other information as may be required for the purpose of credit evaluation and the Borrower agrees to abide by such rationale. FINCFRIENDS has confirmed that any changes in the rate of interest and fee/ charges shall take effect only prospectively.</p>	<p>2.3</p>	<p>ಸಾಲದ ಮೊತ್ತ, ಅವಧಿ, ಫಿನ್ಸಿಫ್ರೆಂಡ್ಸ್‌ದೊಂದಿಗಿನ ಪಾವತಿ ಇತಿಹಾಸ, ಕ್ರೆಡಿಟ್ ಇನ್ಸೂಮೇಶನ್ ಕಂಪನಿಗಳಿಂದ ಒದಗಿಸಲ್ಪಟ್ಟ ಕ್ರೆಡಿಟ್ ಸ್ಕೋರ್, ಸಾಲಗಾರರ ವಯಸ್ಸು, ಆದಾಯ, ಸಾಲಗಾರರಿಂದ ಒದಗಿಸಲ್ಪಟ್ಟ ದಾಖಲೆಗಳ ವಿಧ ಮತ್ತು ಸಾಲದ ಮೌಲ್ಯಮಾಪನದ ಉದ್ದೇಶಕ್ಕೆ ಅಗತ್ಯವಾಗಬಹುದಾದಂತೆ ಬೇರಾವುದೇ ಮಾಹಿತಿ ಇವುಗಳ ಮೇಲೆ ಆಧಾರಿತವಾಗಿ ಬೇರೆಬೇರೆ ಸಾಲಗಾರರಿಗೆ ಬೇರೆಬೇರೆ ಬಡ್ಡಿ ದರವನ್ನು ಫಿನ್ಸಿಫ್ರೆಂಡ್ಸ್ ಪ್ರಸ್ತಾಪಿಸುತ್ತದೆ ಎಂಬುದನ್ನು ಸಾಲಗಾರರು ತಿಳಿದುಕೊಂಡಿದ್ದಾರೆ ಮತ್ತು ಇಂಥ ತಾರ್ಕಿಕತೆಯನ್ನು ಪಾಲಿಸಲು ಸಾಲಗಾರರು ಒಪ್ಪುತ್ತಾರೆ. ಬಡ್ಡಿಯ ದರ ಮತ್ತು ಶುಲ್ಕಗಳು / ಆಕರಣೆಗಳಲ್ಲಿನ ಯಾವುದೇ ಬದಲಾವಣೆಗಳು ಭವಿಷ್ಯವರ್ತಿಯಾಗಿ ಮಾತ್ರ ಜಾರಿಗೆ ಬರತಕ್ಕದ್ದು ಎಂಬುದನ್ನು ಫಿನ್ಸಿಫ್ರೆಂಡ್ಸ್ ಧೃಢೀಕರಿಸಿದೆ.</p>
<p>2.4</p>	<p>The Borrower confirm that FINCFRIENDS shall be entitled to categorise him/ her under High, Low, Medium or any other risk category based on the aforementioned factors and the loan performance</p>	<p>2.4</p>	<p>ಈಮೊದಲು ನಮೂದಿಸಿದ ಅಂಶಗಳು ಮತ್ತು ಸಾಲದ ಕಾರ್ಯಪ್ರದರ್ಶನದ ಮೇಲೆ ಆಧಾರಿತವಾಗಿ ಅಧಿಕ, ಕಡಿಮೆ, ಮಧ್ಯಮ ಅಥವಾ ಬೇರಾವುದೇ ಅಪಾಯ ವರ್ಗದ ಅಡಿಯಲ್ಲಿ ತಮ್ಮನ್ನು ವರ್ಗೀಕರಿಸಲು ಫಿನ್ಸಿಫ್ರೆಂಡ್ಸ್ ಹಕ್ಕುದಾರವಾಗಿರತಕ್ಕದ್ದು ಎಂಬುದನ್ನು ಸಾಲಗಾರರು ಧೃಢೀಕರಿಸುತ್ತಾರೆ.</p>
<p>2.5</p>	<p>The Borrower understand and confirm that the Application Form, photograph and all</p>	<p>2.5</p>	<p>ಫಿನ್ಸಿಫ್ರೆಂಡ್ಸ್‌ಗೆ ಸಲ್ಲಿಸಲಾದ ಅರ್ಜಿ ನಮೂನೆ, ಭಾವಚಿತ್ರ ಮತ್ತು ಇತರ ಎಲ್ಲ ದಾಖಲೆಗಳನ್ನು</p>

	other documents submitted to FINCFRIENDS shall not be returned to the Borrower and FINCFRIENDS shall have the right to retain the same. Further, the Borrower undertake to inform FINCFRIENDS within 7 days of any change in any of the detail mentioned herein.		ಸಾಲಗಾರರಿಗೆ ಹಿಂದಿರುಗಿಸತಕ್ಕದ್ದಲ್ಲ ಮತ್ತು ಅವುಗಳನ್ನು ಉಳಿಸಿಕೊಳ್ಳುವ ಹಕ್ಕನ್ನು ಫಿನ್ಸಿಫ್ರೆಂಡ್ಸ್ ಹೊಂದಿರುತ್ತದೆ ಎಂಬುದನ್ನು ಸಾಲಗಾರರು ತಿಳಿದುಕೊಂಡು, ಧೃಢೀಕರಿಸುತ್ತಾರೆ. ಮುಂದುವರೆದು, ಇಲ್ಲಿ ನಮೂದಿಸಿರುವ ವಿವರಗಳಲ್ಲಿನ ಯಾವುದೇ ಬದಲಾವಣೆಯನ್ನು 7 ದಿನಗಳೊಳಗೆ ಫಿನ್ಸಿಫ್ರೆಂಡ್ಸ್‌ಗೆ ತಿಳಿಸುವುದಾಗಿ ಸಾಲಗಾರರು ಕೈಗೊಳ್ಳುತ್ತಾರೆ.
2.6	The Borrower agrees, consents and permits FINCFRIENDS to disclose to the Borrower's family members (i.e. parents, spouse, children, sisters and brothers) or other persons whose details have been provided by the Borrower from time to time, all necessary or relevant particulars/ information relating to the Personal Loan and the Borrower for any purpose required by FINCFRIENDS.	2.6	ಫಿನ್ಸಿಫ್ರೆಂಡ್ಸ್‌ಗೆ ಅಗತ್ಯವಾದ ಯಾವುದೇ ಉದ್ದೇಶಕ್ಕೆ ವೈಯಕ್ತಿಕ ಸಾಲ ಮತ್ತು ಸಾಲಗಾರರಿಗೆ ಸಂಬಂಧಿಸಿದ ಎಲ್ಲ ಅಗತ್ಯ ಅಥವಾ ಸಂಬಂಧಿತ ವಿವರಗಳು / ಮಾಹಿತಿಯನ್ನು ಸಾಲಗಾರರ ಕುಟುಂಬ ಸದಸ್ಯರಿಗೆ (ಅಂದರೆ, ಪೋಷಕರು, ಸಂಗಾತಿ, ಮಕ್ಕಳು, ಸೋದರ ಮತ್ತು ಸೋದರಿಯರಿಗೆ) ಮತ್ತು ಯಾರ ವಿವರಗಳು ಕಾಲಕಾಲಕ್ಕೆ ಸಾಲಗಾರರಿಂದ ಒದಗಿಸಲ್ಪಟ್ಟಿವೆಯೋ ಆ ಇತರ ವ್ಯಕ್ತಿಗಳಿಗೆ ಬಹಿರಂಗಪಡಿಸಲು ಸಾಲಗಾರರು ಒಪ್ಪಿ, ಸಮ್ಮತಿಸಿ, ಫಿನ್ಸಿಫ್ರೆಂಡ್ಸ್ ಅನ್ನು ಅನುಮತಿಸುತ್ತಾರೆ.
2.7	The Borrower acknowledges that FINCFRIENDS shall require his true and complete, personal, demographic, family related, business, credit and financial information/ data (hereinafter " <b>Customer Data</b> "). The Borrower confirms that he understands that FINCFRIENDS has adopted and implemented Privacy Policy (available on official website of FINCFRIENDS) which describes the scenarios under which Customer Data may be dealt with by FINCFRIENDS & Service Provider(s) as defined in the Privacy Policy of FINCFRIENDS. Such Customer Data may be shared with, and/ or obtained from FINCFRIENDS & Service Provider(s). The Borrower hereby authorises FINCFRIENDS & Service Provider(s) that they may use/ share the Customer Data for the purposes mentioned in the Privacy Policy of FINCFRIENDS from time to time without seeking prior consent of the Borrower.	2.7	2.7 ತಮ್ಮ ನಿಜವಾದ ಮತ್ತು ಸಂಪೂರ್ಣವಾದ, ವೈಯಕ್ತಿಕ, ಜನಸಂಖ್ಯಾತ್ಮಕ, ಕುಟುಂಬ ಸಂಬಂಧಿತ, ವ್ಯವಹಾರ, ಸಾಲ ಮತ್ತು ಆರ್ಥಿಕ ಮಾಹಿತಿ/ದತ್ತಾಂಶವು (ಇಲ್ಲಿಂದಮುಂದೆ " <b>ಗ್ರಾಹಕ ದತ್ತಾಂಶ</b> ") ಫಿನ್ಸಿಫ್ರೆಂಡ್ಸ್‌ಗೆ ಬೇಕಿರುತ್ತದೆ ಎಂದು ಸಾಲಗಾರರು ಅಂಗೀಕರಿಸುತ್ತಾರೆ. ಫಿನ್ಸಿಫ್ರೆಂಡ್ಸ್‌ನ ಖಾಸಗಿ ನೀತಿಯಲ್ಲಿ ವ್ಯಾಖ್ಯಾನಿಸಿರುವಂತೆ ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರಿಂದ ಗ್ರಾಹಕ ದತ್ತಾಂಶವು ಯಾವುದರಡಿಯಲ್ಲಿ ನಿರ್ವಹಿಸಲ್ಪಡುತ್ತದೆಯೋ ಆ ಸನ್ನಿವೇಶಗಳನ್ನು ವಿವರಿಸುವ ಖಾಸಗಿ ನೀತಿಯನ್ನು (ಫಿನ್ಸಿಫ್ರೆಂಡ್ಸ್‌ನ ಆಧೀಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ) ಫಿನ್ಸಿಫ್ರೆಂಡ್ಸ್ ಅಳವಡಿಸಿಕೊಂಡು, ಅನುಷ್ಠಾನಗೊಳಿಸಿದ ಎಂಬುದನ್ನು ತಾವು ತಿಳಿದುಕೊಂಡಿದ್ದಾರೆ ಎಂದು ಸಾಲಗಾರರು ಧೃಢೀಕರಿಸುತ್ತಾರೆ. ಇಂಥ ಗ್ರಾಹಕ ದತ್ತಾಂಶವು ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲ್ಪಡಬಹುದು ಮತ್ತು/ಅಥವಾ ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರಿಂದ ಪಡೆದುಕೊಳ್ಳಲ್ಪಡಬಹುದು. ಸಾಲಗಾರರ ಪೂರ್ವ ಸಮ್ಮತಿಯನ್ನು ಕೋರದೇ ಕಾಲಕಾಲಕ್ಕೆ ಫಿನ್ಸಿಫ್ರೆಂಡ್ಸ್‌ನ ಖಾಸಗಿ ನೀತಿಯಲ್ಲಿ ನಮೂದಿಸಿರುವ ಉದ್ದೇಶಗಳಿಗೆ ಗ್ರಾಹಕ ದತ್ತಾಂಶವನ್ನು ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರು ಬಳಸಬಹುದು/ಹಂಚಿಕೊಳ್ಳಬಹುದು ಎಂದು ಸಾಲಗಾರರು ಈಮೂಲಕ ಅವರಿಗೆ ಅಧಿಕಾರ ನೀಡುತ್ತಾರೆ.
2.8	By giving the consents, the Borrower confirms that by receiving Customer Data, FINCFRIENDS & Service Provider(s) do not violate privacy and other rights of any third person. Borrower further confirms that he shall have no concern or claims of any nature whatsoever on FINCFRIENDS & Service Provider(s) for carrying out any of	2.8	2.8 ಈ ಸಮ್ಮತಿಗಳನ್ನು ನೀಡುವ ಮೂಲಕ, ಗ್ರಾಹಕ ದತ್ತಾಂಶವನ್ನು ಸ್ವೀಕರಿಸುವ ಮೂಲಕ ಯಾವುದೇ ತೃತೀಯ ವ್ಯಕ್ತಿಯ ಖಾಸಗಿತನ ಮತ್ತು ಇತರ ಹಕ್ಕುಗಳನ್ನು ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರು ಉಲ್ಲಂಘಿಸುವುದಿಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ. ಇಲ್ಲಿ ನಮೂದಿಸಿರುವ ಯಾವುದೇ ಕೆಲಸಗಳು ಮತ್ತು ಕಾರ್ಯಗಳನ್ನು ನಡೆಸುವುದಕ್ಕೆ ಫಿನ್ಸಿಫ್ರೆಂಡ್ಸ್ ಮತ್ತು

	<p>the acts and functions mentioned herein and this waiver and permissions are granted for all statutes, rules and regulations, including but not limited to the privacy law provisions under the Information Technology Act, 2000 and any other privacy rules, as applicable.</p>		<p>ಸೇವಾ ಪೂರೈಕೆದಾರರ ಮೇಲೆ ಯಾವುದೇ ಸ್ವರೂಪದ ಯಾವುದೇ ಕಳಕಳಿ ಅಥವಾ ದಾವೆಗಳನ್ನು ತಾವು ಹೊಂದಿರತಕ್ಕದ್ದಲ್ಲ ಮತ್ತು ಈ ಮನ್ನಿಸುವಿಕೆ ಹಾಗೂ ಅನುಮತಿಗಳು, ಅನ್ವಯವಾಗುವಂತೆ, 2000 ದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿನ ಖಾಸಗಿತನದ ಕಾನೂನಿನ ಉಪಬಂಧಗಳನ್ನು ಅವುಗಳಿಗಷ್ಟೇ ಸೀಮಿತವಾಗದಂತೆ ಒಳಗೊಂಡು, ಎಲ್ಲ ಶಾಸನಗಳು, ನಿಯಮಗಳು ಮತ್ತು ವಿನಿಯಮಗಳಿಗೆ ಮಂಜೂರು ಮಾಡಲ್ಪಟ್ಟಿವೆ ಎಂದು ಸಾಲಗಾರರು ಮುಂದುವರೆದು ಧೃಢೀಕರಿಸುತ್ತಾರೆ.</p>
<p><b>2.9</b></p>	<p>The Borrower further confirms and gives specific consent to FINCFRIENDS for disclosing/ submitting the 'financial information' as defined in Section 3 (13) of the Insolvency and Bankruptcy Code, 2016 (hereinafter the “Code”) read with the relevant rules/ regulations framed under the Code, as amended and in force from time to time and as specified thereunder from time to time, in respect of the Credit/ Financial facilities availed from FINCFRIENDS, from time to time, to any “Information Utility“ (hereinafter “IU“) as defined in Section 3 (21) of the Code, in accordance with the relevant regulations framed under the Code, and directions issued by Reserve Bank of India from time to time and hereby specifically confirm to promptly authenticate the financial information submitted by FINCFRIENDS, as and when requested by the concerned IU.</p>	<p><b>2.9</b></p>	<p>2016 ರ ಋಣಗ್ರಸ್ತತೆ ಮತ್ತು ದಿವಾಳಿತನ ಸಂಹಿತೆ (ಇಲ್ಲಿಂದಮುಂದೆ “ಸಂಹಿತೆ”), ಸಂಹಿತೆಯಡಿಯಲ್ಲಿ ರೂಪಿಸಿದ ಸಂಬಂಧಿತ ನಿಯಮಗಳು/ವಿನಿಯಮಗಳ ಜೊತೆಯಲ್ಲಿ ಓದಿದ ಸಂಹಿತೆಯ ಕಲಮ್ 3 (13) ರಲ್ಲಿ ವ್ಯಾಖ್ಯಾನಿಸಿರುವಂತೆ ಹಾಗೂ ಕಾಲಕಾಲಕ್ಕೆ ತಿದ್ದುಪಡಿ ಮಾಡಲ್ಪಟ್ಟು, ಜಾರಿಯಲ್ಲಿರುವಂತೆ ಮತ್ತು ಕಾಲಕಾಲಕ್ಕೆ ಅದರಡಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಕಾಲಕಾಲಕ್ಕೆ, ಫಿನ್ಸಿಫ್ರೆಂಡ್ಸ್‌ದಿಂದ ಪಡೆದುಕೊಳ್ಳಲ್ಪಟ್ಟು ಕ್ರೆಡಿಟ್ /ಆರ್ಥಿಕ ಸೌಲಭ್ಯಗಳ ಸಂಬಂಧದಲ್ಲಿನ ‘ಆರ್ಥಿಕ ಮಾಹಿತಿ’ ಯನ್ನು, ಸಂಹಿತೆಯಡಿಯಲ್ಲಿ ರೂಪಿಸಿರುವ ಸಂಬಂಧಿತ ವಿನಿಯಮಗಳು, ಮತ್ತು ಕಾಲಕಾಲಕ್ಕೆ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಹೊರಡಿಸಲ್ಪಟ್ಟ ನಿರ್ದೇಶನಗಳಿಗೆ ಅನುಗುಣವಾಗಿ, ಸಂಹಿತೆಯ ಕಲಮ್ 3 (21) ರಲ್ಲಿ ವ್ಯಾಖ್ಯಾನಿಸಲ್ಪಟ್ಟಿರುವಂತೆ ಯಾವುದೇ “ಇನ್ಫಾರ್ಮೇಶನ್ ಯುಟಿಲಿಟಿ” (ಇಲ್ಲಿಂದಮುಂದೆ “ಐಯು”) ಗೆ ಬಹಿರಂಗಪಡಿಸುವಿಕೆ/ಸಲ್ಲಿಸುವಿಕೆಯನ್ನು ಸಾಲಗಾರರು ಮುಂದುವರೆದು ಧೃಢೀಕರಿಸಿ, ಅದಕ್ಕೆ ನಿರ್ದಿಷ್ಟ ಸಮ್ಮತಿಯನ್ನು ಫಿನ್ಸಿಫ್ರೆಂಡ್ಸ್‌ಗೆ ನೀಡುತ್ತಾರೆ ಮತ್ತು ಸಂಬಂಧಿತ ‘ಐಯು’ ದಿಂದ ಕೋರಲ್ಪಟ್ಟಾಗಲೆಲ್ಲ ಫಿನ್ಸಿಫ್ರೆಂಡ್ಸ್‌ದಿಂದ ಸಲ್ಲಿಸಲ್ಪಟ್ಟ ಆರ್ಥಿಕ ಮಾಹಿತಿಯನ್ನು ತಡಮಾಡದೇ ಪ್ರಮಾಣೀಕರಿಸಲು ಈಮೂಲಕ ನಿರ್ದಿಷ್ಟವಾಗಿ ಧೃಢೀಕರಿಸುತ್ತಾರೆ.</p>
<p><b>2.10</b></p>	<p>The Borrower confirms that he would like to know and avail various offers or promotional schemes on loan, insurance products (including life, health or general insurance) or other financial services provided by FINCFRIENDS &amp; Service Provider(s) from time to time and hereby authorises FINCFRIENDS &amp; Service Provider(s) to contact and offer him such schemes through Communication Modes. The Borrower hereby consents that FINCFRIENDS and/ or his authorised representatives may communicate with the Borrower either by phone calls, SMS, WhatsApp, electronic mails or through any other mode of communication available for the purpose of discussing the current status of his/ her loan(s) or reminder/ collection of any dues in respect of any loan or for any matter related to the</p>	<p><b>2.10</b></p>	<p>2.10 ಕಾಲಕಾಲಕ್ಕೆ ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರಿಂದ ಒದಗಿಸಲ್ಪಡುವ ಸಾಲ, ವಿಮಾ ಉತ್ಪನ್ನಗಳು (ಜೀವ, ಆರೋಗ್ಯ ಅಥವಾ ಸಾಮಾನ್ಯ ವಿಮೆಯನ್ನೂ ಒಳಗೊಂಡು) ಅಥವಾ ಇತರ ಆರ್ಥಿಕ ಸೇವೆಗಳ ಮೇಲಿನ ಹಲವಾರು ಆಫರ್‌ಗಳು ಅಥವಾ ಪ್ರೊಮೋಶನಲ್ ಸ್ಕೀಮ್‌ಗಳನ್ನು ತಿಳಿದುಕೊಳ್ಳಲು ಹಾಗೂ ಪಡೆದುಕೊಳ್ಳಲು ತಾವು ಬಯಸುತ್ತಾರೆ ಎಂದು ಸಾಲಗಾರರು ಧೃಢೀಕರಿಸುತ್ತಾರೆ ಮತ್ತು ಸಂವಹನ ಕ್ರಮಗಳ ಮುಖಾಂತರ ತಮ್ಮನ್ನು ಸಂಪರ್ಕಿಸಿ, ಇಂಥ ಸ್ಕೀಮ್‌ಗಳನ್ನು ಪ್ರಸ್ತಾಪಿಸಲು ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರಿಗೆ ಈಮೂಲಕ ಅಧಿಕಾರ ನೀಡುತ್ತಾರೆ. ತಮ್ಮ ಸಾಲದ(ಗಳ) ಪ್ರಸ್ತುತ ಸ್ಥಿತಿಯನ್ನು ಚರ್ಚಿಸುವ ಉದ್ದೇಶಕ್ಕಾಗಿ ಅಥವಾ ಸಾಲದ ಸಂಬಂಧದಲ್ಲಿನ ಯಾವುದೇ ಬಾಕಿಗಳನ್ನು ನೆನಪಿಸುವ / ಸಂಗ್ರಹಿಸಿಕೊಳ್ಳುವ ಉದ್ದೇಶಕ್ಕಾಗಿ ಅಥವಾ ಸಾಲಕ್ಕೆ(ಗಳಿಗೆ) ಸಂಬಂಧಿಸಿದ ಬೇರಾವುದೇ ಸಂಗತಿಯ ಉದ್ದೇಶಕ್ಕಾಗಿ ಲಭ್ಯವಿರುವ ದೂರವಾಣಿ</p>

	loan(s). For this purpose, Borrower hereby grants permission to FINCFRIENDS to contact him any time between 0800 hours to 1900 hours from Monday to Sunday. Such authorisation in favour of FINCFRIENDS & Service Provider(s) shall continue to be valid even if he/ she ceased to be the customer/ borrower/ client of FINCFRIENDS at any point of time.		ಕರೆಗಳು, ಎಸ್‌ಎಮ್‌ಎಸ್, ವಾಟ್ಸಾಪ್, ಇಲೆಕ್ಟ್ರಾನಿಕ್ ಮೇಲ್ ಮೂಲಕವಾಗಲಿ ಅಥವಾ ಬೇರಾವುದೇ ಸಂವಹನದ ಕ್ರಮದ ಮೂಲಕವಾಗಲಿ ಫಿನ್ಸಿಫ್ರೆಂಡ್ಸ್ ಮತ್ತು/ಅಥವಾ ಅವರ ಅಧೀಕೃತ ಪ್ರತಿನಿಧಿಗಳು ಸಾಲಗಾರರೊಂದಿಗೆ ಸಂವಹನ ಮಾಡಬಹುದು ಎಂಬುದಕ್ಕೆ ಸಾಲಗಾರರು ಈಮೂಲಕ ಸಮ್ಮತಿಸುತ್ತಾರೆ. ಈ ಉದ್ದೇಶಕ್ಕೆ, ಸೋಮವಾರದಿಂದ ಭಾನುವಾರದವರೆಗೆ 0800 ಗಂಟೆಗಳಿಂದ 1900 ಗಂಟೆಗಳವರೆಗಿನ ನಡುವಿನ ಯಾವುದೇ ಸಮಯದಲ್ಲಿ ತಮ್ಮನ್ನು ಸಂಪರ್ಕಿಸುವ ಅನುಮತಿಯನ್ನು ಫಿನ್ಸಿಫ್ರೆಂಡ್ಸ್‌ಗೆ ಸಾಲಗಾರರು ಈಮೂಲಕ ಮಂಜೂರು ಮಾಡುತ್ತಾರೆ. ಸಾಲಗಾರರು ಯಾವುದೇ ಸಮಯದಲ್ಲಿ ಫಿನ್ಸಿಫ್ರೆಂಡ್ಸ್‌ನ ಗ್ರಾಹಕರು/ಸಾಲಗಾರರು/ಕಕ್ಷಿದಾರರು ಆಗಿರುವುದು ನಿಂತರೂ ಸಹ ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರ ಹೆಸರಿನಲ್ಲಿನ ಇಂಥ ಅಧಿಕಾರ ನೀಡಿಕೆಯು ಮಾನ್ಯವಾಗಿರುವುದು ಮುಂದುವರೆಯತಕ್ಕದ್ದು.
<b>3.</b>	<b>PERSONAL LOAN</b>	<b>3.</b>	<b>ವೈಯಕ್ತಿಕ ಸಾಲ</b>
<b>3.1</b>	Based on the Loan Application submitted by the Borrower declaring to abide by this Loan GTC, FINCFRIENDS may approve and assign the maximum Personal Loan as per Loan Application to the Borrower. The Personal Loan upon approval shall be mentioned in the Sanction Letter along with the Tenure and other detail of the Personal Loan to be available in the manner provided in this Loan GTC.	<b>3.1</b>	ಸಾಲದ ಈ ಸಾಷನಿಗಳನ್ನು ಪಾಲಿಸುವುದಾಗಿ ಘೋಷಿಸುವ, ಸಾಲಗಾರರಿಂದ ಸಲ್ಲಿಸಲ್ಪಟ್ಟಿರುವ ಸಾಲದ ಅರ್ಜಿಯ ಮೇಲೆ ಆಧರಿತವಾಗಿ, ಸಾಲದ ಅರ್ಜಿಗೆ ಅನುಗುಣವಾಗಿ ಸಾಲಗಾರರಿಗೆ ಗರಿಷ್ಠ ವೈಯಕ್ತಿಕ ಸಾಲವನ್ನು ಫಿನ್ಸಿಫ್ರೆಂಡ್ಸ್ ಅನುಮೋದಿಸಿ, ವಹಿಸಬಹುದು. ಅನುಮೋದಿಸಲ್ಪಟ್ಟ ನಂತರ ವೈಯಕ್ತಿಕ ಸಾಲವು, ಲಭ್ಯವಾಗಬೇಕಿರುವ ಸದರಿ ವೈಯಕ್ತಿಕ ಸಾಲದ ಅವಧಿ ಮತ್ತು ಇತರ ವಿವರಗಳ ಜೊತೆಯಲ್ಲಿ ಸಾಲದ ಈ ಸಾಷನಿಗಳಲ್ಲಿ ಒದಗಿಸಿರುವ ರೀತಿಯಲ್ಲಿ ಮಂಜೂರಾತಿ ಪತ್ರದಲ್ಲಿ ನಮೂದಿಸಲ್ಪಡತಕ್ಕದ್ದು.
<b>3.2</b>	Personal Loan once approved, may be disbursed to the Borrower in the Registered Bank Account of the Borrower.	<b>3.2</b>	ಅನುಮೋದಿಸಲ್ಪಟ್ಟ ನಂತರ ವೈಯಕ್ತಿಕ ಸಾಲವು ಸಾಲಗಾರರ ನೋಂದಾಯಿತ ಬ್ಯಾಂಕ್ ಖಾತೆಯಲ್ಲಿ ಸಾಲಗಾರರಿಗೆ ವಿತರಿಸಲ್ಪಡಬಹುದು.
<b>4.</b>	<b>UTILISATION OF LOAN</b>	<b>4.</b>	<b>ಸಾಲದ ವಿನಿಯೋಗ</b>
<b>4.1</b>	The Borrower shall continue to pay the Monthly Instalments or Outstanding Balance, as the case may be, no later than on the respective Due Dates or Maturity Due Date (whichever is earlier) regardless of whether the purpose for which the Personal Loan is obtained could not be achieved. The Borrower, in case of purchase of any product or service utilising the Personal Loan, accepts the entire risk for non-performance, non-delivery, breach or supply of inferior or damaged product or service and any other risk related to the product or service. FINCFRIENDS is not liable to the Borrower for any liability, claim, loss or expense of any kind caused directly or indirectly by or in relation to such product or service. Any dispute or difference whatsoever relating to non-	<b>4.1</b>	ವೈಯಕ್ತಿಕ ಸಾಲವನ್ನು ಯಾವುದಕ್ಕೆ ಪಡೆದುಕೊಳ್ಳಲಾಗಿತ್ತೋ ಆ ಉದ್ದೇಶವನ್ನು ಸಾಧಿಸಲು ಸಾಧ್ಯವಾಯಿತೋ ಇಲ್ಲವೋ ಎಂಬುದಕ್ಕೆ ಸಂಬಂಧವಿಲ್ಲದಂತೆ ಆಯಾ ಕೊನೆಯ ದಿನಾಂಕಗಳು ಅಥವಾ ಪಕ್ಕತೆಯ ಕೊನೆಯ ದಿನಾಂಕ (ಯಾವುದು ಮೊದಲೋ ಆ ದಿನಾಂಕ) ವನ್ನು ಮೀರದೇ, ಸಂದರ್ಭಾನುಸಾರವಾಗಿ, ಮಾಸಿಕ ಕಂತುಗಳು ಅಥವಾ ಬಾಕಿ ಉಳಿಕೆಮೊತ್ತವನ್ನು ಪಾವತಿಸುವುದನ್ನು ಸಾಲಗಾರರು ಮುಂದುವರಿಸತಕ್ಕದ್ದು. ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಖರೀದಿಸುವುದಕ್ಕಾಗಿ ವೈಯಕ್ತಿಕ ಸಾಲವನ್ನು ವಿನಿಯೋಗಿಸಿರುವ ಸಂದರ್ಭದಲ್ಲಿ, ಉತ್ಪನ್ನ/ಸೇವೆಯ ಕಾರ್ಯಪ್ರದರ್ಶನವಿಲ್ಲದಿರುವಿಕೆ, ತಲುಪಿಸಲ್ಪಡದಿರುವಿಕೆ, ಉಲ್ಲಂಘಿಸಲ್ಪಡುವಿಕೆ ಅಥವಾ ಕಳಪೆ ಅಥವಾ ಹಾನಿಗೀಡಾದ ಉತ್ಪನ್ನ ಅಥವಾ ಸೇವೆಯು ಪೂರೈಸಲ್ಪಡುವ ಸಂಪೂರ್ಣ ಅಪಾಯವನ್ನು ಅಥವಾ ಆ ಉತ್ಪನ್ನ ಅಥವಾ ಸೇವೆಗೆ ಸಂಬಂಧಿಸಿದ ಬೇರಾವುದೇ ಅಪಾಯವನ್ನು ಸಾಲಗಾರರು ಅಂಗೀಕರಿಸುತ್ತಾರೆ. ಅಂಥ ಉತ್ಪನ್ನ

	performance, non-delivery, breach or supply of inferior or damaged product/ service shall not entitle the Borrower to withhold and/ or delay any payment to FINCFRIENDS.		ಅಥವಾ ಸೇವೆಯಿಂದ ಅಥವಾ ಅದರ ಸಂಬಂಧದಲ್ಲಿ ಸಾಲಗಾರರಿಗೆ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಉಂಟಾದ ಯಾವುದೇ ರೀತಿಯ ಯಾವುದೇ ಬಾಧ್ಯತೆ, ದಾವೆ, ನಷ್ಟ ಅಥವಾ ಖರ್ಚಿಗೆ ಫಿನ್ಸಿಫ್ರೆಂಡ್ಸ್ ಬಾಧ್ಯಸ್ಥವಾಗಿರುವುದಿಲ್ಲ. ಉತ್ಪನ್ನ/ಸೇವೆಯು ಕಾರ್ಯಪ್ರದರ್ಶನವಿಲ್ಲದಿರುವಿಕೆ, ತಲುಪಿಸಲ್ಪಡದಿರುವಿಕೆ, ಉಲ್ಲಂಘಿಸಲ್ಪಡುವಿಕೆ ಅಥವಾ ಕಳಪೆ ಅಥವಾ ಹಾನಿಗೀಡಾದ ಉತ್ಪನ್ನ ಅಥವಾ ಸೇವೆಯು ಪೂರೈಸಲ್ಪಡುವಿಕೆಗೆ ಸಂಬಂಧಿಸಿದ ಯಾವುದೇ ತಕರಾರು ಅಥವಾ ಭಿನ್ನಾಭಿಪ್ರಾಯವು ಫಿನ್ಸಿಫ್ರೆಂಡ್ಸ್‌ಗೆ ಮಾಡಬೇಕಿರುವ ಯಾವುದೇ ಪಾವತಿಯನ್ನು ತಡೆಹಿಡಿಯಲು ಮತ್ತು/ಅಥವಾ ವಿಳಂಬಗೊಳಿಸಲು ಸಾಲಗಾರರನ್ನು ಹಕ್ಕುದಾರರಾಗಿಸತಕ್ಕದ್ದಲ್ಲ.
<b>5.</b>	<b>RATE OF INTEREST, FEES AND OTHER CHARGES</b>	<b>5.</b>	<b>ಬಡ್ಡಿಯ ದರ, ಶುಲ್ಕಗಳು ಮತ್ತು ಇತರ ಆಕರಣೆಗಳು</b>
<b>5.1</b>	During the Tenure of the Personal Loan and for the period thereafter if the Personal Loan is not repaid in full by the Borrower, the annualised rate of Interest as mentioned in the Sanction Letter (or as subsequently notified to the Borrower in line with this Loan GTC) shall be charged on daily reducing balance by taking a base of 365 (three hundred and sixty-five) days per year (hereinafter referred as "Annualised Rate of Interest"). The Interest is computed by applying the Annualised Rate of Interest to the daily closing balance of the Personal Loan. In case of disbursement to the Registered Bank Account of the Borrower, Interest begin to accrue from the day of actual disbursement to the Registered Bank Account of the Borrower as per confirmation received from the designated bank of FINCFRIENDS. Interest in respect of Personal Loan will continue to accrue in favour of FINCFRIENDS until repayment of such Personal Loan in full to the satisfaction of FINCFRIENDS. The Annualised Rate of Interest charged during the period of delinquency of the Personal Loan is considered as Overdue Interest.	<b>5.1</b>	ವೈಯಕ್ತಿಕ ಸಾಲದ ಅವಧಿಯಲ್ಲಿ ಮತ್ತು ತದನಂತರದ ಅವಧಿಗೆ ವೈಯಕ್ತಿಕ ಸಾಲವು ಸಾಲಗಾರರಿಂದ ಸಂಪೂರ್ಣವಾಗಿ ಮರುಪಾವತಿಸಲ್ಪಡದಿದ್ದಲ್ಲಿ, ಮಂಜೂರಾತಿ ಪತ್ರದಲ್ಲಿ ನಮೂದಿಸಿರುವಂತೆ (ಅಥವಾ ಸಾಲದ ಈ ಸಾಷನಿಗಳೊಂದಿಗಿನ ಹೊಂದಾಣಿಕೆಯಲ್ಲಿ ತದನಂತರದಲ್ಲಿ ಸಾಲಗಾರರಿಗೆ ಸೂಚಿತಗೊಳಿಸಲ್ಪಟ್ಟಂತೆ) ಪ್ರತಿ ವರ್ಷಕ್ಕೆ 365 (ಮುನ್ನೂರಾ ಅರವತ್ತೈದು) ದಿನಗಳ ಆಧಾರವೊಂದನ್ನು ತೆಗೆದುಕೊಳ್ಳುವ ಮೂಲಕ ದೈನಂದಿನವಾಗಿ ಕ್ಷೀಣಿಸುವ ಉಳಿಕೆಮೊತ್ತದ ಮೇಲೆ ವಾರ್ಷಿಕರಿಸಿದ ಬಡ್ಡಿಯ ದರವು (ಇಲ್ಲಿಂದಮುಂದೆ "ವಾರ್ಷಿಕರಿಸಿದ ಬಡ್ಡಿಯ ದರ" ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ) ಆಕರಿಸಲ್ಪಡತಕ್ಕದ್ದು. ವೈಯಕ್ತಿಕ ಸಾಲದ ದೈನಂದಿನವಾಗಿ ಮುಕ್ತಾಯ ಉಳಿಕೆಮೊತ್ತದ ಮೇಲೆ ವಾರ್ಷಿಕರಿಸಿದ ಬಡ್ಡಿಯ ದರವನ್ನು ಅನ್ವಯಿಸುವ ಮೂಲಕ ಬಡ್ಡಿಯು ಲೆಕ್ಕಾಚಾರ ಮಾಡಲ್ಪಡುತ್ತದೆ. ಸಾಲಗಾರರ ನೋಂದಾಯಿತ ಬ್ಯಾಂಕ್ ಖಾತೆಗೆ ವಿತರಣೆಯನ್ನು ಮಾಡಿದ ಸಂದರ್ಭದಲ್ಲಿ, ಫಿನ್ಸಿಫ್ರೆಂಡ್ಸ್‌ನ ನಿಯೋಜಿತ ಬ್ಯಾಂಕಿನಿಂದ ಸ್ವೀಕರಿಸಿದ ಧೃಢೀಕರಣದ ಪ್ರಕಾರ ಸಾಲಗಾರರ ನೋಂದಾಯಿತ ಬ್ಯಾಂಕ್ ಖಾತೆಗೆ ವಾಸ್ತವಿಕ ವಿತರಣೆಯನ್ನು ಮಾಡಿದ ದಿನದಿಂದ ಬಡ್ಡಿಯು ಸಂಚಿತಗೊಳ್ಳಲು ಆರಂಭವಾಗುತ್ತದೆ. ಇಂಥ ವೈಯಕ್ತಿಕ ಸಾಲವು ಫಿನ್ಸಿಫ್ರೆಂಡ್ಸ್‌ಗೆ ತೃಪ್ತಿಕರವಾಗಿ ಸಂಪೂರ್ಣವಾಗಿ ಮರುಪಾವತಿಸಲ್ಪಡುವವರೆಗೆ ಫಿನ್ಸಿಫ್ರೆಂಡ್ಸ್ ಹೆಸರಿನಲ್ಲಿ ವೈಯಕ್ತಿಕ ಸಾಲದ ಸಂಬಂಧದಲ್ಲಿನ ಬಡ್ಡಿಯು ಸಂಚಿತಗೊಳ್ಳುವುದು ಮುಂದುವರಿಯುತ್ತದೆ. ವೈಯಕ್ತಿಕ ಸಾಲದ ತಪ್ಪಿತಸ್ಥ ಅವಧಿಯಲ್ಲಿ ಆಕರಿಸಲ್ಪಡುವ ವಾರ್ಷಿಕರಿಸಿದ ಬಡ್ಡಿಯ ದರವನ್ನು ಓವರ್‌ಡ್ಯೂ ಬಡ್ಡಿ ಎಂಬುದಾಗಿ ಪರಿಗಣಿಸಲಾಗುತ್ತದೆ.
<b>5.2</b>	During the Tenure, the Annualised Rate of Interest shall remain fixed. However, FINCFRIENDS may revise the rate of Interest at any time due to any	<b>5.2</b>	ಸಾಲದ ಅವಧಿಯಲ್ಲಿ, ವಾರ್ಷಿಕರಿಸಿದ ಬಡ್ಡಿಯ ದರವು ಸ್ಥಿರವಾಗಿ ಉಳಿಯತಕ್ಕದ್ದು. ಆದಾಗ್ಯೂ, (ಭಾರತೀಯ ರಿಜರ್ವ್ ಬ್ಯಾಂಕ್ ಅನೂ ಒಳಗೊಂಡಂತೆ) ಸರ್ಕಾರದ ಪ್ರಾಧಿಕಾರದಿಂದ



	<p>change in the regulatory requirements including any guidelines/ regulations/ order issued by Competent Authority (including Reserve Bank India) and the Borrower shall be liable to pay such revised amount of Interest in such manner and within such period as may be determined by FINCFRIENDS. Unless otherwise specified in the guidelines/ regulations/ order issued by Competent Authority, any revision in the rate of Interest shall be effective from a prospective date and FINCFRIENDS shall notify the Borrower in advance to this effect through available Communication Modes and the same would be binding upon the Borrower. The Borrower confirms that he/she has reviewed and understood the interest rate model of FINCFRIENDS as available on the website of FINCFRIENDS for the purpose of determining and calculating the Annualised Rate of Interest.</p>	<p>ಹೊರಡಿಸಲ್ಪಟ್ಟ ಯಾವುದೇ ಮಾರ್ಗಸೂಚಿಗಳು / ನಿಯಂತ್ರಕಗಳು / ಆದೇಶವನ್ನೂ ಒಳಗೊಂಡಂತೆ ನಿಯಂತ್ರಕ ಅಗತ್ಯತೆಗಳಲ್ಲಿನ ಯಾವುದೇ ಬದಲಾವಣೆಯಿಂದಾಗಿ ಯಾವುದೇ ಸಮಯದಲ್ಲಿ ಬಡ್ಡಿಯ ದರವನ್ನು ಫಿನ್ಸಿಫ್ರೆಂಡ್ಸ್ ಪರಿಷ್ಕರಿಸಬಹುದು ಮತ್ತು ಫಿನ್ಸಿಫ್ರೆಂಡ್ಸ್‌ನಿಂದ ನಿರ್ಧರಿಸಲ್ಪಡಬಹುದಾದಂಥ ರೀತಿಯಲ್ಲಿ ಮತ್ತು ಅಂಥ ಅವಧಿಯ ಒಳಗೆ ಬಡ್ಡಿಯ ಅಂಥ ಪರಿಷ್ಕೃತ ಮೊತ್ತವನ್ನು ಸಾಲಗಾರರು ಪಾಲಿಸತಕ್ಕದ್ದು. ಸರ್ಕಾರ ಪ್ರಾಧಿಕಾರದಿಂದ ಹೊರಡಿಸಲ್ಪಟ್ಟ ಮಾರ್ಗಸೂಚಿಗಳು / ನಿಯಂತ್ರಕಗಳು / ಆದೇಶದಲ್ಲಿ ಅನ್ಯಥಾ ನಿರ್ದಿಷ್ಟಪಡಿಸಿದ ಹೊರತು, ಬಡ್ಡಿಯ ದರದಲ್ಲಿನ ಯಾವುದೇ ಪರಿಷ್ಕರಣೆಯು ಭವಿಷ್ಯವರ್ತಿ ದಿನಾಂಕವೊಂದರಿಂದ ಜಾರಿಗೆ ಬರತಕ್ಕದ್ದು ಮತ್ತು ಲಭ್ಯವಿರುವ ಸಂವಹನ ಕ್ರಮಗಳ ಮುಖಾಂತರ ಇದನ್ನು ಸಾಲಗಾರರಿಗೆ ಮುಂಗಡವಾಗಿ ಫಿನ್ಸಿಫ್ರೆಂಡ್ಸ್ ಸೂಚಿತಗೊಳಿಸತಕ್ಕದ್ದು ಮತ್ತು ಸಾಲಗಾರರ ಮೇಲೆ ಅದು ಬಂಧಕವಾಗಿರುತ್ತದೆ. ವಾರ್ಷಿಕರಿಸಿದ ಬಡ್ಡಿಯ ದರವನ್ನು ನಿರ್ಧರಿಸಿ, ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ ಫಿನ್ಸಿಫ್ರೆಂಡ್ಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವಂತೆ ಫಿನ್ಸಿಫ್ರೆಂಡ್ಸ್‌ನ ಬಡ್ಡಿ ದರದ ಮಾದರಿಯನ್ನು ತಾವು ಪುನರಾವಲೋಕಿಸಿ, ತಿಳಿದುಕೊಂಡಿದ್ದಾರೆ ಎಂಬುದನ್ನು ಸಾಲಗಾರರು ಧೃಢೀಕರಿಸುತ್ತಾರೆ.</p>
<p><b>5.3</b></p>	<p>Interest is likely to vary for different Borrowers based on factors like cost of borrowed funds, cost of disbursements, market conditions, default risk, period of loan, payment history with FINCFRIENDS, credit score provided by credit information companies, Borrower's age, income, type of documents provided by the Borrower and any other information as may be required for the purpose of credit evaluation.</p>	<p><b>5.3</b> ಸಾಲವಾಗಿ ಪಡೆದುಕೊಂಡ ನಿಧಿಯ ಖರ್ಚು, ವಿತರಣೆ ಮಾಡುವ ಖರ್ಚು, ಮಾರುಕಟ್ಟೆ ಪರಿಸ್ಥಿತಿಗಳು, ಸುಸ್ತಿ ಅಪಾಯ, ಸಾಲದ ಮೊತ್ತ, ಸಾಲದ ಅವಧಿ, ಫಿನ್ಸಿಫ್ರೆಂಡ್ಸ್‌ನಿಂದಿಗಿನ ಪಾವತಿ ಇತಿಹಾಸ, ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಂದ ಒದಗಿಸಲ್ಪಟ್ಟ ಕ್ರೆಡಿಟ್ ಸ್ಕೋರ್, ಸಾಲಗಾರರ ವಯಸ್ಸು, ಆದಾಯ, ಸಾಲಗಾರರಿಂದ ಒದಗಿಸಲ್ಪಟ್ಟ ದಾಖಲೆಗಳ ವಿಧ ಮತ್ತು ಸಾಲದ ಮೌಲ್ಯಮಾಪನದ ಉದ್ದೇಶಕ್ಕೆ ಅಗತ್ಯವಾಗಬಹುದಾದಂತೆ ಬೇರಾವುದೇ ಮಾಹಿತಿ ಇಂಥ ಅಂಶಗಳ ಮೇಲೆ ಆಧಾರಿತವಾಗಿ ಬೇರೆಬೇರೆ ಸಾಲಗಾರರಿಗೆ ಬಡ್ಡಿಯು ಹೆಚ್ಚು-ಕಡಿಮೆ ಆಗುವ ಸಾಧ್ಯತೆ ಇರುತ್ತದೆ.</p>
<p><b>5.4</b></p>	<p>Processing Fee shall be charged to the Borrower on approval of the Loan Application. The Borrower confirms and undertakes that Processing Fee as applicable to Personal Loan availed by the Borrower and disclosed in Documents shall be borne by the Borrower and deducted from the Personal Loan amount sanctioned to the Borrower. The Borrower confirms that any such deduction made by the FINCFRIENDS shall be deemed as a disbursement towards the Personal Loan.</p>	<p><b>5.4</b> ಸಾಲದ ಅರ್ಜಿಯನ್ನು ಅನುಮೋದಿಸಿದಾಗ ಸಾಲಗಾರರಿಂದ ಸಂಸ್ಕರಣಾ ಶುಲ್ಕವು ಆಕರಿಸಲ್ಪಡತಕ್ಕದ್ದು. ಸಾಲಗಾರರಿಂದ ಪಡೆದುಕೊಳ್ಳಲ್ಪಟ್ಟ ವೈಯಕ್ತಿಕ ಸಾಲಕ್ಕೆ ಅನ್ವಯವಾಗುವಂತೆ ಮತ್ತು ದಾಖಲೆಗಳಲ್ಲಿ ಪ್ರಕಟಪಡಿಸಿರುವಂತೆ ಸಂಸ್ಕರಣಾ ಶುಲ್ಕವು ಸಾಲಗಾರರಿಂದ ಭರಿಸಲ್ಪಡತಕ್ಕದ್ದು ಮತ್ತು ಸಾಲಗಾರರಿಗೆ ಮಂಜೂರು ಮಾಡಲಾಗುವ ವೈಯಕ್ತಿಕ ಸಾಲದ ಮೊತ್ತದಿಂದ ಕಡಿತಗೊಳಿಸಲ್ಪಡತಕ್ಕದ್ದು ಎಂಬುದನ್ನು ಸಾಲಗಾರರು ಧೃಢೀಕರಿಸಿ, ಕೈಗೊಳ್ಳುತ್ತಾರೆ. ಫಿನ್ಸಿಫ್ರೆಂಡ್ಸ್‌ನಿಂದ ಮಾಡಲ್ಪಡುವ ಇಂಥ ಯಾವುದೇ ಕಡಿತವು ವೈಯಕ್ತಿಕ ಸಾಲದ ಕಡೆಗಿನ ಒಂದು ವಿತರಣೆ ಎಂಬುದಾಗಿ ಪರಿಗಣಿಸಲ್ಪಡತಕ್ಕದ್ದು ಎಂದು ಸಾಲಗಾರರು ಧೃಢೀಕರಿಸುತ್ತಾರೆ.</p>
<p><b>5.5</b></p>	<p>Service Fee shall be charged to the Borrower on approval of the Loan Application. The Borrower confirms and undertakes that Service Fee and such other fee and charges as applicable</p>	<p><b>5.5</b> ಸಾಲದ ಅರ್ಜಿಯನ್ನು ಅನುಮೋದಿಸಿದಾಗ ಸಾಲಗಾರರಿಂದ ಸೇವಾ ಶುಲ್ಕವು ಆಕರಿಸಲ್ಪಡತಕ್ಕದ್ದು. ಸಾಲಗಾರರಿಂದ ಪಡೆದುಕೊಳ್ಳಲ್ಪಟ್ಟ ವೈಯಕ್ತಿಕ ಸಾಲಕ್ಕೆ ಅನ್ವಯವಾಗುವಂತೆ ಮತ್ತು ದಾಖಲೆಗಳಲ್ಲಿ</p>

	to Personal Loan availed by the Borrower and disclosed in Documents shall be borne by the Borrower. Such fees and charges may either be deducted from the Personal Loan amount sanctioned to the Borrower or recovered in instalments alongwith EMI of the Personal Loan, as disclosed in the Sanction Letter. The Borrower confirms that any such deduction of Service Fees or other charges from the Personal Loan amount by the FINCFRIENDS shall be deemed as a disbursement towards the Personal Loan.		ಪ್ರಕಟಪಡಿಸಿರುವಂತೆ ಸೇವಾ ಶುಲ್ಕ ಮತ್ತು ಅಂಥ ಇತರ ಶುಲ್ಕ ಹಾಗೂ ಆಕರಣೆಗಳು ಸಾಲಗಾರರಿಂದ ಭರಿಸಲ್ಪಡತಕ್ಕದ್ದು. ಇಂಥ ಶುಲ್ಕ ಮತ್ತು ಆಕರಣೆಗಳು ಸಾಲಗಾರರಿಗೆ ಮಂಜೂರು ಮಾಡಲಾಗುವ ವೈಯಕ್ತಿಕ ಸಾಲದ ಮೊತ್ತದಿಂದಲಾದರೂ ಕಡಿತಗೊಳಿಸಲ್ಪಡತಕ್ಕದ್ದು ಅಥವಾ ಮಂಜೂರಾತಿ ಪತ್ರದಲ್ಲಿ ಪ್ರಕಟಪಡಿಸಿರುವಂತೆ ವೈಯಕ್ತಿಕ ಸಾಲದ ಇಎಮ್‌ಐ ಜೊತೆಯಲ್ಲಿ ಕಂತುಗಳಲ್ಲಾದರೂ ವಸೂಲಿ ಮಾಡಿಕೊಳ್ಳಬಹುದು. ವೈಯಕ್ತಿಕ ಸಾಲದಿಂದ ಸೇವಾ ಶುಲ್ಕ ಅಥವಾ ಇತರ ಆಕರಣೆಗಳ, ಫಿನ್‌ಫ್ರೆಂಡ್ಸ್‌ನಿಂದ ಮಾಡಲ್ಪಡುವ ಇಂಥ ಯಾವುದೇ ಕಡಿತವು ವೈಯಕ್ತಿಕ ಸಾಲದ ಕಡೆಗಿನ ಒಂದು ವಿತರಣೆ ಎಂಬುದಾಗಿ ಪರಿಗಣಿಸಲ್ಪಡತಕ್ಕದ್ದು ಎಂದು ಸಾಲಗಾರರು ಧೃಢೀಕರಿಸುತ್ತಾರೆ.
5.6	The quantum of Late Payment Fine reflects the costs incurred and the essential resources utilized in facilitating the collection procedures in the event of default in repayment by the Borrower. Late Payment Fine herein include, but are not limited to, expenses related to the remuneration payable to the engaged manpower as well cost of infrastructure used in the collection procedure.	5.6	ತಡ ಪಾವತಿ ದಂಡದ ಪ್ರಮಾಣವು ಸಾಲಗಾರರಿಂದ ಮರುಪಾವತಿಯನ್ನು ಮಾಡುವಾಗ ಉಂಟಾದ ಲೋಪದ ಸಂದರ್ಭದಲ್ಲಿ ಸಂಗ್ರಹಣಾ ಕಾರ್ಯವಿಧಾನಗಳನ್ನು ಸುಗಮಗೊಳಿಸುವಲ್ಲಿ ಭರಿಸಿದ ಖರ್ಚುಗಳನ್ನು ಮತ್ತು ವಿನಿಯೋಗಿಸಲ್ಪಟ್ಟ ಅವಶ್ಯಕ ಸಂಪನ್ಮೂಲಗಳನ್ನು ಪ್ರತಿಫಲಿಸುತ್ತದೆ. ಇದರಲ್ಲಿನ ತಡ ಪಾವತಿ ದಂಡವು ಸಂಗ್ರಹಣಾ ಕಾರ್ಯವಿಧಾನಗಳಲ್ಲಿ ತೊಡಗಿಕೊಂಡಿರುವ ಮಾನವಶಕ್ತಿಗೆ ಪಾವತಿಸತಕ್ಕ ಸಂಭಾವನೆಗೆ ಸಂಬಂಧಿಸಿದ ವೆಚ್ಚಗಳನ್ನೂ ಹಾಗೂ ಅದಕ್ಕೆ ಬಳಸಿದ ಮೂಲಸೌಕರ್ಯದ ಖರ್ಚನ್ನೂ ಒಳಗೊಳ್ಳುತ್ತದೆ, ಆದರೆ ಅವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ.
5.7	The Borrower confirms and undertakes that Late Payment Fines and other charges/ penalties, as disclosed in Documents shall be borne and paid by the Borrower duly on time. The Borrower understands and agrees that FINCFRIENDS has the right to revise any such charges/ fees and penalties with prospective effect from time to time, the notice of which may be given to the Borrower by posting the same on the Website or through available Communication Modes.	5.7	ದಾಖಲೆಗಳಲ್ಲಿ ಪ್ರಕಟಿಸಿರುವಂತೆ, ತಡ ಪಾವತಿ ದಂಡ ಮತ್ತು ಇತರ ಶುಲ್ಕಗಳು/ದಂಡಗಳು ಸಕಾಲದಲ್ಲಿ ಸಾಲಗಾರರಿಂದ ಭರಿಸಲ್ಪಟ್ಟು ಪಾವತಿಸಲ್ಪಡತಕ್ಕದ್ದು ಎಂದು ಸಾಲಗಾರರು ಧೃಢೀಕರಿಸಿ, ಕೈಗೊಳ್ಳುತ್ತಾರೆ. ಇಂಥ ಯಾವುದೇ ಶುಲ್ಕ/ಆಕರಣೆಗಳು ಮತ್ತು ದಂಡಗಳನ್ನು ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ಕಾಲಕಾಲಕ್ಕೆ ಪರಿಷ್ಕರಿಸುವ ಹಕ್ಕನ್ನು ಫಿನ್‌ಫ್ರೆಂಡ್ಸ್ ಹೊಂದಿರುತ್ತದೆ, ಈ ಬಗ್ಗೆ ವೆಬ್‌ಸೈಟ್‌ನಲ್ಲಿ ನೋಟೀಸನ್ನು ಪ್ರೋಸ್ಟ್ ಮಾಡುವ ಮೂಲಕ ಅಥವಾ ಲಭ್ಯವಿರುವ ಸಂವಹನ ಕ್ರಮಗಳ ಮುಖಾಂತರ ಸಾಲಗಾರರಿಗೆ ಅದನ್ನು ನೀಡಬಹುದು ಎಂಬುದನ್ನು ಸಾಲಗಾರರು ತಿಳಿದುಕೊಂಡು, ಅದಕ್ಕೆ ಒಪ್ಪುತ್ತಾರೆ.
5.8	The Borrower understands and agrees that FINCFRIENDS has not authorised or permitted any of the services providers or agents, including digital lending applications, to collect or claim any fee or charges from the Borrower for the services or facilities provided to the Borrower by such service providers/ agents in course of Personal Loan from the FINCFRIENDS. The Borrower shall ensure that no fee or charges shall be paid by the Borrower directly to such service providers/ agents. The Borrower must make all payments in relation to the Personal Loan through the channels authorised by FINCFRIENDS and	5.8	ಫಿನ್‌ಫ್ರೆಂಡ್ಸ್‌ನಿಂದ ನೀಡಲ್ಪಟ್ಟ ವೈಯಕ್ತಿಕ ಸಾಲದ ಸಂಬಂಧದಲ್ಲಿ ಯಾವುದೇ ಸೇವಾ ಪೂರೈಕೆದಾರರು ಅಥವಾ ಏಜೆಂಟ್‌ರಿಂದ ಸಾಲಗಾರರಿಗೆ ಒದಗಿಸಿದ ಸೇವೆಗಳು ಅಥವಾ ಸೌಲಭ್ಯಗಳಿಗಾಗಿ ಸಾಲಗಾರರಿಂದ ಯಾವುದೇ ಶುಲ್ಕ ಅಥವಾ ಆಕರಣೆಗಳನ್ನು ಸಂಗ್ರಹಿಸುವ ಅಥವಾ ದಾವೆ ಮಾಡುವ ಅಧಿಕಾರ ಅಥವಾ ಅನುಮತಿಯನ್ನು ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್‌ಗಳನ್ನೂ ಒಳಗೊಂಡಂತೆ ಅಂಥ ಸೇವಾ ಪೂರೈಕೆದಾರರು/ಏಜೆಂಟ್‌ರಿಗೆ ಫಿನ್‌ಫ್ರೆಂಡ್ಸ್ ನೀಡಿಲ್ಲ ಎಂಬುದನ್ನು ಸಾಲಗಾರರು ತಿಳಿದುಕೊಂಡು, ಅದಕ್ಕೆ ಒಪ್ಪುತ್ತಾರೆ. ಇಂಥ ಸೇವಾ ಪೂರೈಕೆದಾರರು/ಏಜೆಂಟ್‌ರಿಗೆ ಸಾಲಗಾರರಿಂದ ಯಾವುದೇ ಶುಲ್ಕ ಅಥವಾ ಆಕರಣೆಗಳು ನೇರವಾಗಿ ಪಾವತಿಸಲ್ಪಡತಕ್ಕದ್ದಲ್ಲ ಎಂಬುದನ್ನು ಸಾಲಗಾರರು ಖಚಿತಪಡಿಸಿಕೊಳ್ಳತಕ್ಕದ್ದು. ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ಎಲ್ಲ ಪಾವತಿಗಳನ್ನು

	to the specified bank account of FINCFRIENDS only.		ಫಿನ್ಸಿಫ್ರೆಂಡ್ಸ್‌ದಿಂದ ಅಧಿಕಾರ ನೀಡಲ್ಪಟ್ಟ ವಾಹಿನಿಗಳ ಮುಖಾಂತರ ಮತ್ತು ನಿರ್ದಿಷ್ಟಪಡಿಸಿದ ಫಿನ್ಸಿಫ್ರೆಂಡ್ಸ್‌ನ ಬ್ಯಾಂಕ್ ಖಾತೆಗೆ ಮಾತ್ರವೇ ಸಾಲಗಾರರು ಮಾಡತಕ್ಕದ್ದು.
<b>6</b>	<b>REPAYMENT</b>	<b>6</b>	<b>ಮರುಪಾವತಿ</b>
<b>6.1</b>	The Borrower undertakes to repay the Loan together with the Interest in specified number of monthly instalments throughout the Tenure of such Loan (hereinafter referred to as <b>“Equated Monthly Instalments (“EMI”)</b> ”) and such monthly fees/ charges as stated in the Documents (altogether referred as the <b>‘Monthly Instalment’</b> ) no later than the Due Date. For the purpose of determining the ‘month’ for a Tenure, it is clarified that, each month is considered to have 30 days except for Personal Loans having Tenure upto two months where each month is considered to have 31 days.	<b>6.1</b>	ದಾಖಲೆಗಳಲ್ಲಿ ತಿಳಿಸಿರುವಂತೆ ಸಾಲದ ಅವಧಿಯು ದ್ವೈತ್ಯ ನಿರ್ದಿಷ್ಟಪಡಿಸಿದಂಥ ಸಂಖ್ಯೆಯ ಮಾಸಿಕ ಕಂತುಗಳಲ್ಲಿ (ಇಲ್ಲಿಂದ ಮುಂದೆ <b>“ಸಮಾನ ಮಾಸಿಕ ಕಂತುಗಳು” (“ಇಎಮ್‌ಐ”)</b> ) ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ) ಮತ್ತು ಅಂಥ ಮಾಸಿಕ ಶುಲ್ಕ/ಆಕರಣೆಗಳೊಂದಿಗೆ (ಒಟ್ಟಾಗಿ <b>‘ಮಾಸಿಕ ಕಂತು’</b> ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ) ಕೊನೆಯ ದಿನಾಂಕವನ್ನು ಮೀರದೇ ಸಾಲವನ್ನು ಬಡ್ಡಿ ಸಮೇತವಾಗಿ ಮರುಪಾವತಿಸುವುದಾಗಿ ಸಾಲಗಾರರು ಕೈಗೊಳ್ಳುತ್ತಾರೆ. ಸಾಲದ ಅವಧಿಯೊಂದಕ್ಕೆ ‘ತಿಂಗಳ’ ನ್ನು ನಿರ್ಧರಿಸುವ ಉದ್ದೇಶಕ್ಕಾಗಿ, ಎರಡು ತಿಂಗಳುಗಳವರೆಗಿನ ಅವಧಿಯನ್ನು ಹೊಂದಿರುವ ವೈಯಕ್ತಿಕ ಸಾಲಗಳಿಗೆ ಪ್ರತಿ ತಿಂಗಳೂ 31 ದಿನಗಳನ್ನು ಹೊಂದಿರುವುದಾಗಿ ಪರಿಗಣಿಸಲ್ಪಡುವುದನ್ನು ಹೊರತುಪಡಿಸಿ, ಪ್ರತಿ ತಿಂಗಳೂ 30 ದಿನಗಳನ್ನು ಹೊಂದಿರುವುದಾಗಿ ಪರಿಗಣಿಸಲ್ಪಡುತ್ತದೆ ಎಂಬುದನ್ನು ಸ್ಪಷ್ಟೀಕರಿಸಲಾಗಿದೆ.
<b>6.2</b>	For the purpose of full pre-payment of the Loan, the Borrower may raise Loan Foreclosure Request anytime to the FINCFRIENDS. On receipt of such request, FINCFRIENDS shall inform the Outstanding Balance to the Borrower including the applicable Early Repayment Charges as stated in the Documents and the Borrower must make payment of the Outstanding Balance to FINCFRIENDS within the time period communicated by the FINCFRIENDS. For the purpose of full pre-payment of the Loan, the Personal Loan principal outstanding shall be calculated on a reducing balance basis as per Clause 5.1 above. Further, the balance amount of Service Fee, as on the date of prepayment, shall become due for payment by the Borrower immediately along with the Outstanding Balance of the Personal Loan and applicable charges.	<b>6.2</b>	ಸಾಲವನ್ನು ಸಂಪೂರ್ಣವಾಗಿ ಪ್ರಿ-ಪೇ ಮಾಡುವ ಉದ್ದೇಶಕ್ಕಾಗಿ, ಯಾವುದೇ ಸಮಯದಲ್ಲಿ, ಸಾಲವನ್ನು ಫೋರ್‌ಕ್ಲೋಜ್ ಮಾಡುವ ಕೋರಿಕೆಯನ್ನು ಫಿನ್ಸಿಫ್ರೆಂಡ್ಸ್‌ಗೆ ಸಾಲಗಾರರು ಮಾಡಬಹುದು. ಇಂಥ ಕೋರಿಕೆಯನ್ನು ಸ್ವೀಕರಿಸಿದಾಗ, ದಾಖಲೆಗಳಲ್ಲಿ ತಿಳಿಸಿರುವಂತೆ ಅನ್ವಯವಾಗುವ ಮುಂಚಿತ ಮರುಪಾವತಿ ಶುಲ್ಕಗಳನ್ನೂ ಒಳಗೊಂಡಂತೆ ಬಾಕಿ ಆಗಿರುವ ಉಳಿಕೆಮೊತ್ತವನ್ನು ಸಾಲಗಾರರಿಗೆ ಫಿನ್ಸಿಫ್ರೆಂಡ್ಸ್ ತಿಳಿಸತಕ್ಕದ್ದು ಮತ್ತು ಫಿನ್ಸಿಫ್ರೆಂಡ್ಸ್‌ದಿಂದ ಸಂವಹನ ಮಾಡಲ್ಪಟ್ಟಿರುವ ಕಾಲಾವಧಿಯೊಳಗೆ ಬಾಕಿ ಆಗಿರುವ ಉಳಿಕೆಮೊತ್ತದ ಪಾವತಿಯನ್ನು ಫಿನ್ಸಿಫ್ರೆಂಡ್ಸ್‌ಗೆ ಸಾಲಗಾರರು ಮಾಡತಕ್ಕದ್ದು. ಸಾಲವನ್ನು ಸಂಪೂರ್ಣವಾಗಿ ಪ್ರಿ-ಪೇ ಮಾಡುವ ಉದ್ದೇಶಕ್ಕಾಗಿ, ವೈಯಕ್ತಿಕ ಸಾಲದ ಅಸಲು ಬಾಕಿ ಮೊತ್ತವನ್ನು ಈ ಮೇಲಿನ ಖಂಡ 5.1 ಕ್ಕೆ ಅನುಸಾರವಾಗಿ ಕ್ಷೀಣಿಸುವ ಉಳಿಕೆಮೊತ್ತದ ಆಧಾರವೊಂದರ ಮೇಲೆ ಲೆಕ್ಕ ಮಾಡತಕ್ಕದ್ದು. ಮುಂದುವರೆದು, ಪ್ರಿ-ಪೇಮೆಂಟ್ ದಿನಾಂಕದಂದಿನಂತೆ, ವೈಯಕ್ತಿಕ ಸಾಲದ ಬಾಕಿ ಆಗಿರುವ ಉಳಿಕೆಮೊತ್ತ ಮತ್ತು ಅನ್ವಯವಾಗುವ ಶುಲ್ಕಗಳ ಜೊತೆಯಲ್ಲಿ ಸೇವಾ ಶುಲ್ಕದ ಉಳಿಕೆ ಮೊತ್ತವು ಸಾಲಗಾರರಿಂದ ಪಾವತಿಸಲ್ಪಡುವುದಕ್ಕೆ ತಕ್ಷಣ ಬಾಕಿ ಆಗತಕ್ಕದ್ದು.
<b>6.3</b>	Any payment made by the Borrower over and above the Monthly Instalment but lesser than the amount required to foreclose the Personal Loan as per Clause 6.2 above, shall be either set off against any other amount payable by the Borrower or refunded to the Borrower upon his request or within a period of 3 months of foreclosure/ termination of Personal Loan, whichever is earlier. The Borrower understands and agrees that is shall be the sole obligation of the	<b>6.3</b>	ಈ ಮೇಲಿನ ಖಂಡ 6.2 ಕ್ಕೆ ಅನುಸಾರವಾಗಿ ಮಾಸಿಕ ಕಂತಿಗೆ ಹೆಚ್ಚುವರಿಯಾಗಿ ಆದರೆ ವೈಯಕ್ತಿಕ ಸಾಲವನ್ನು ಫೋರ್‌ಕ್ಲೋಜ್ ಮಾಡಲು ಬೇಕಾದ ಮೊತ್ತಕ್ಕಿಂತ ಕಡಿಮೆ ಇರುವ, ಸಾಲಗಾರರಿಂದ ಮಾಡಲ್ಪಟ್ಟ ಯಾವುದೇ ಪಾವತಿಯನ್ನು ಸಾಲಗಾರರಿಂದ ಪಾವತಿಸಲ್ಪಡತಕ್ಕ ಬೇರಾವುದೇ ಮೊತ್ತದ ವಿರುದ್ಧ ಸೆಟ್ ಆಫ್ ಆದರೂ ಮಾಡಿಕೊಳ್ಳತಕ್ಕದ್ದು ಅಥವಾ ಸಾಲಗಾರರ ಕೋರಿಕೆಯ ಮೇರೆಗೆ ಅಥವಾ ವೈಯಕ್ತಿಕ ಸಾಲವನ್ನು ಫೋರ್‌ಕ್ಲೋಜ್ / ಮುಕ್ತಾಯ ಮಾಡಿದ 3 ತಿಂಗಳುಗಳ ಒಂದು ಅವಧಿಯೊಳಗೆ, ಯಾವುದು ಮೊದಲೋ ಅದರೊಳಗೆ ಅವರಿಗೆ ಮರುಸಂದಾಯವನ್ನಾದರೂ

	Borrower that he/ she shall make payment of Monthly Instalment only as per the repayment schedule provided by the FINCFRIENDS and any payment towards foreclosure of the Personal Loan shall be made only after the foreclosure amount is confirmed by the FINCFRIENDS on Loan Foreclosure Request of the Borrower. The FINCFRIENDS shall not be liable to pay any interest or compensation to the Borrower for making any overpayment towards the Personal Loan.		ಮಾಡತಕ್ಕದ್ದು. ಫಿನ್ಸಿಫ್ರೆಂಡ್ಸ್‌ದಿಂದ ಒದಗಿಸಲ್ಪಟ್ಟಿರುವ ಮರುಪಾವತಿ ಅನುಸೂಚಿಯ ಪ್ರಕಾರ ಮಾತ್ರವೇ ಮಾಸಿಕ ಕಂತಿನ ಪಾವತಿಯನ್ನು ಮಾಡುವುದು ಏಕಮಾತ್ರವಾಗಿ ಸಾಲಗಾರರ ಬಾಧ್ಯತೆಯಾಗಿರತಕ್ಕದ್ದು ಮತ್ತು ವೈಯಕ್ತಿಕ ಸಾಲವನ್ನು ಫೋರ್‌ಕ್ಲೋಜ್ ಮಾಡುವುದರ ಕಡೆಗಿನ ಯಾವುದೇ ಪಾವತಿಯನ್ನು ಸಾಲಗಾರರಿಂದ ಸಾಲವನ್ನು ಫೋರ್‌ಕ್ಲೋಜ್ ಮಾಡುವ ಕೋರಿಕೆಯು ಸ್ವೀಕರಿಸಲ್ಪಟ್ಟಾಗ ಫೋರ್‌ಕ್ಲೋಜರ್ ಮೊತ್ತವು ಫಿನ್ಸಿಫ್ರೆಂಡ್ಸ್‌ದಿಂದ ಧೃಢೀಕರಿಸಲ್ಪಟ್ಟ ನಂತರ ಮಾತ್ರವೇ ಮಾಡತಕ್ಕದ್ದು. ವೈಯಕ್ತಿಕ ಸಾಲದ ಕಡೆಗೆ ಯಾವುದೇ ಹೆಚ್ಚಿನ ಪಾವತಿಯನ್ನು ಮಾಡಿದಲ್ಲಿ ಸಾಲಗಾರರಿಗೆ ಯಾವುದೇ ಬಡ್ಡಿ ಅಥವಾ ಪರಿಹಾರವನ್ನು ಪಾವತಿಸಲು ಫಿನ್ಸಿಫ್ರೆಂಡ್ಸ್ ಬಾಧ್ಯಸ್ಥವಾಗಿರತಕ್ಕದ್ದಲ್ಲ ಎಂಬುದನ್ನು ಸಾಲಗಾರರು ತಿಳಿದುಕೊಂಡು, ಅದಕ್ಕೆ ಒಪ್ಪುತ್ತಾರೆ.
6.4	Notwithstanding anything contained herein, the Borrower may repay the Outstanding Balance of any Loan to FINCFRIENDS within the Cooling Off Period specified in the Key Fact Sheet provided by the FINCFRIENDS if the Borrower is not satisfied with the terms & conditions of such Loan. The Cooling Off Period shall start from the date of approval of Loan Application. No Early Repayment Charges for such period shall be charged to the Borrower in this case and the Borrower shall be liable to pay only the amount of Personal Loan.	6.4	ಇದರಲ್ಲಿ ಏನನ್ನೇ ಒಳಗೊಂಡಿದ್ದರೂ ಸಹ, ಯಾವುದೇ ಸಾಲದ ಷರತ್ತುಗಳು ಹಾಗೂ ನಿಬಂಧನೆಗಳೊಂದಿಗೆ ಸಾಲಗಾರರು ತೃಪ್ತರಾಗದಿದ್ದಲ್ಲಿ, ಫಿನ್ಸಿಫ್ರೆಂಡ್ಸ್‌ದಿಂದ ಒದಗಿಸಲ್ಪಟ್ಟಿರುವ ಮುಖ್ಯ ವಿಷಯಗಳ ಪುಟದಲ್ಲಿ ನಿರ್ದಿಷ್ಟಪಡಿಸಿರುವ ಕೂಲಿಂಗ್ ಅವಧಿಯೊಳಗೆ ಅಂಥ ಸಾಲದ ಬಾಕಿ ಉಳಿಕೆಮೊತ್ತವನ್ನು ಫಿನ್ಸಿಫ್ರೆಂಡ್ಸ್‌ಗೆ ಸಾಲಗಾರರು ಮರುಪಾವತಿಸಬಹುದು. ಸಾಲದ ಅರ್ಜಿಯನ್ನು ಅನುಮೋದಿಸಿದ ದಿನಾಂಕದಿಂದ ಕೂಲಿಂಗ್ ಅವಧಿಯು ಆರಂಭವಾಗತಕ್ಕದ್ದು. ಈ ಸಂದರ್ಭದಲ್ಲಿ ಸಾಲಗಾರರಿಂದ ಇಂಥ ಅವಧಿಗೆ ಯಾವುದೇ ಮುಂಚಿತ ಮರುಪಾವತಿ ಶುಲ್ಕಗಳನ್ನು ಆಕರಿಸತಕ್ಕದ್ದಲ್ಲ ಮತ್ತು ವೈಯಕ್ತಿಕ ಸಾಲದ ಮೊತ್ತವನ್ನು ಮಾತ್ರ ಪಾವತಿಸಲು ಸಾಲಗಾರರು ಬಾಧ್ಯಸ್ಥರಾಗಿರತಕ್ಕದ್ದು.
6.5	Any amount paid, or prepaid, by the Borrower, either as Monthly Instalment or the prepayment of the Personal Loan, shall be first adjusted against the contingent charges, Interest, Service Fee and then Principal amount respectively. FINCFRIENDS shall be entitled to change such logic anytime without any prior intimation or approval to the Borrower	6.5	ಸಾಲಗಾರನು ಮಾಸಿಕ ಕಂತು ಅಥವಾ ವೈಯಕ್ತಿಕ ಸಾಲದ ಪೂರ್ವಪಾವತಿಯಾಗಿ ಪಾವತಿಸಿದ ಯಾವುದೇ ಮೊತ್ತವನ್ನು ಅಥವಾ ಪೂರ್ವಪಾವತಿಯನ್ನು ಮೊದಲು ಅನಿಶ್ಚಿತ ಶುಲ್ಕಗಳು, ಬಡ್ಡಿ, ಸೇವಾ ಶುಲ್ಕ ಮತ್ತು ನಂತರ ಅಸಲು ಮೊತ್ತಕ್ಕೆ ಅನುಕ್ರಮವಾಗಿ ಸರಿಹೊಂದಿಸಲಾಗುತ್ತದೆ. ಸಾಲಗಾರನಿಗೆ ಯಾವುದೇ ಪೂರ್ವ ಸೂಚನೆ ಅಥವಾ ಅನುಮೋದನೆ ಇಲ್ಲದೆ ಯಾವುದೇ ಸಮಯದಲ್ಲಿ ಅಂತಹ ತರ್ಕವನ್ನು ಬದಲಾಯಿಸಲು ಮಿತ್ರರು ಅರ್ಹರಾಗಿರುತ್ತಾರೆ
6.6	All repayments by the Borrower shall be done in Indian Rupee currency only. The Due Date shall be specified in the Documents and any change in the Due Date shall be communicated to the Borrower through Communciation Modes.	6.6	ಸಾಲಗಾರರಿಂದ ಮಾಡಲ್ಪಡುವ ಎಲ್ಲ ಮರುಪಾವತಿಗಳು ಭಾರತೀಯ ರೂಪಾಯಿಗಳ ಕರೆನ್ಸಿಯಲ್ಲಿ ಮಾತ್ರ ಇರತಕ್ಕದ್ದು. ಕೊನೆಯ ದಿನಾಂಕವು ದಾಖಲೆಗಳಲ್ಲಿ ನಿರ್ದಿಷ್ಟಪಡಿಸಲ್ಪಡತಕ್ಕದ್ದು ಮತ್ತು ಕೊನೆಯ ದಿನಾಂಕದಲ್ಲಿನ ಯಾವುದೇ ಬದಲಾವಣೆಯು ಸಂವಹನ ಕ್ರಮಗಳ ಮುಖಾಂತರ ಸಾಲಗಾರರಿಗೆ ಸಂವಹನ ಮಾಡಲ್ಪಡತಕ್ಕದ್ದು.
6.7	Where any tax, duty or other amount, including the interest thereon, is paid by FINCFRIENDS on behalf of the Borrower either to any government/ tax or other public authority, or to any other person concerned, whether relating to the Personal Loan granted to the Borrower or pursuant to	6.7	ಸಾಲದ ಅವಧಿಯ ಮೊದಲು, ನಂತರ, ಅಥವಾ ಆ ಅವಧಿಯ ಯಾವುದೇ ಸಮಯದಲ್ಲಿ, ಸಾಲಗಾರರಿಗೆ ಮಂಜೂರು ಮಾಡಿರುವ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದುದಾಗಿರಲಿ, ಅಥವಾ ಯಾವುದೇ ಕಾನೂನು ಕಲಾಪದ ಅನುಸರಣೆಯಲ್ಲಾಗಲಿ, ಸಾಲಗಾರರ ಪರವಾಗಿ ಯಾವುದೇ ತೆರಿಗೆ, ಕರ ಅಥವಾ ಇತರ ಮೊತ್ತಗಳ ಮೇಲಿನ ಬಡ್ಡಿಯನ್ನೂ

	any legal proceedings, at any time before, after, or during the Tenure, the Borrower undertakes to reimburse the same to FINCFRIENDS along with interest thereon immediately on demand of, and in the manner specified by, FINCFRIENDS.		ಒಳಗೊಂಡಂತೆ ಅವುಗಳು ಯಾವುದೇ ಸರ್ಕಾರಿ / ತೆರಿಗೆ ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಕ್ಕೆ, ಅಥವಾ ಸಂಬಂಧಿಸಿದ ಬೇರಾವುದೇ ವ್ಯಕ್ತಿಗೆ ಫಿನ್ಸಿಫ್ರೆಂಡ್ಸ್‌ದಿಂದ ಪಾವತಿಸಲ್ಪಟ್ಟಿರುವಲ್ಲಿ, ಫಿನ್ಸಿಫ್ರೆಂಡ್ಸ್ ಬೇಡಿದಾಗ, ಮತ್ತು ಅವರು ನಿರ್ದಿಷ್ಟಪಡಿಸಿದ ರೀತಿಯಲ್ಲಿ ತಕ್ಷಣ ಅವುಗಳ ಮೇಲಿನ ಬಡ್ಡಿಯ ಜೊತೆಯಲ್ಲಿ ಅವುಗಳನ್ನು ಫಿನ್ಸಿಫ್ರೆಂಡ್ಸ್‌ಗೆ ಮರುಭರಣ ಮಾಡುವುದಾಗಿ ಸಾಲಗಾರರು ಕೈಗೊಳ್ಳುತ್ತಾರೆ.
6.8	The Borrower shall continue to abide by this Loan GTC and shall not be deemed to be relieved from his obligation to repay all or any amount under or in relation to the Personal Loan provided by FINCFRIENDS to the Borrower, unless and until FINCFRIENDS has received all the payments due and payable by the Borrower and FINCFRIENDS has issued a certificate in writing to the Borrower stating that Borrower has discharged all his/ her liabilities to the satisfaction of FINCFRIENDS.	6.8	ಬಾಕಿ ಆಗಿ, ಸಾಲಗಾರರಿಂದ ಪಾವತಿಸಲ್ಪಡತಕ್ಕದಾಗಿರುವ ಎಲ್ಲ ಪಾವತಿಗಳನ್ನು ಫಿನ್ಸಿಫ್ರೆಂಡ್ಸ್ ಸ್ವೀಕರಿಸಿ, ತಮ್ಮ ಎಲ್ಲ ಬಾಧ್ಯತೆಗಳನ್ನು ಫಿನ್ಸಿಫ್ರೆಂಡ್ಸ್‌ಗೆ ತೃಪ್ತಿಯಾಗುವಂತೆ ಸಾಲಗಾರರು ಪೂರೈಸಿದ್ದಾರೆ ಎಂದು ತಿಳಿಸುವ, ಬರವಣಿಗೆಯಲ್ಲಿರುವ ಪ್ರಮಾಣಪತ್ರವೊಂದನ್ನು ಸಾಲಗಾರರಿಗೆ ಫಿನ್ಸಿಫ್ರೆಂಡ್ಸ್ ನೀಡದ ಹೊರತು ಮತ್ತು ನೀಡುವವರೆಗೆ, ಸಾಲದ ಈ ಸಾಷನಿಗಳನ್ನು ಪಾಲಿಸುವುದನ್ನು ಸಾಲಗಾರರು ಮುಂದುವರಿಸತಕ್ಕದ್ದು ಹಾಗೂ ಫಿನ್ಸಿಫ್ರೆಂಡ್ಸ್‌ದಿಂದ ಸಾಲಗಾರರಿಗೆ ಒದಗಿಸಲ್ಪಟ್ಟಿರುವ ವೈಯಕ್ತಿಕ ಸಾಲದಡಿಯಲ್ಲಿನ ಅಥವಾ ಅದರ ಸಂಬಂಧದಲ್ಲಿನ ಎಲ್ಲ ಅಥವಾ ಯಾವುದೇ ಮೊತ್ತವನ್ನು ಮರುಪಾವತಿಸುವ ತಮ್ಮ ಬಾಧ್ಯತೆಯಿಂದ ಬಿಡುಗಡೆಗೊಳಿಸಲ್ಪಟ್ಟಿರುವುದಾಗಿ ಪರಿಗಣಿಸತಕ್ಕದ್ದಲ್ಲ.
6.9	The Borrower agrees to pay the Monthly Instalment, penalties, fees and other sums due and payable by the Borrower to FINCFRIENDS either by Automated Fund Transfer or through Alternate Payment Channels communicated by FINCFRIENDS through the specified Communication Modes. Any fee/ cost applicable to such Automated Fund Transfer or Alternate Payment Channels shall be solely borne by the Borrower. FINCFRIENDS may, at its sole discretion, change the mode of repayment adopted by the Borrower and require the Borrower to make the payment as per the changed mode either in the event of default in repayment by the Borrower, or upon the request received from the Borrower, or in case Mandate provided by the Borrower is lost, invalid or incomplete.	6.9	ಮಾಸಿಕ ಕಂತು, ದಂಡಗಳು, ಶುಲ್ಕಗಳು ಮತ್ತು ಬಾಕಿ ಆಗಿ, ಸಾಲಗಾರರಿಂದ ಫಿನ್ಸಿಫ್ರೆಂಡ್ಸ್‌ಗೆ ಪಾವತಿಸಲ್ಪಡತಕ್ಕದಾಗಿರುವ ಇತರ ಮೊತ್ತಗಳನ್ನು ಆಟೋಮೇಟೆಡ್ ಫಂಡ್ ಟ್ರಾನ್ಸ್‌ಫರ್ ಮುಖಾಂತರವಾಗಲಿ ಅಥವಾ ನಿರ್ದಿಷ್ಟಪಡಿಸಿದ ಸಂವಹನ ಕ್ರಮಗಳ ಮೂಲಕ ಫಿನ್ಸಿಫ್ರೆಂಡ್ಸ್‌ದಿಂದ ಸಂವಹನ ಮಾಡಲ್ಪಟ್ಟಿರುವ ಪರ್ಯಾಯ ಪಾವತಿ ವಾಹಿನಿಗಳ ಮುಖಾಂತರವಾಗಲಿ ಪಾವತಿಸಲು ಸಾಲಗಾರರು ಒಪ್ಪುತ್ತಾರೆ. ಇಂಥ ಆಟೋಮೇಟೆಡ್ ಫಂಡ್ ಟ್ರಾನ್ಸ್‌ಫರ್ ಅಥವಾ ಪರ್ಯಾಯ ಪಾವತಿ ವಾಹಿನಿಗಳಿಗೆ ಅನ್ವಯವಾಗುವ ಯಾವುದೇ ಶುಲ್ಕ/ಖರ್ಚು ಏಕಮಾತ್ರವಾಗಿ ಸಾಲಗಾರರಿಂದ ಭರಿಸಲ್ಪಡತಕ್ಕದ್ದು. ಮರುಪಾವತಿಯನ್ನು ಮಾಡುವಲ್ಲಿ ಸಾಲಗಾರರಿಂದ ಲೋಪವು ಉಂಟಾದ ಸಂದರ್ಭದಲ್ಲಾಗಲಿ, ಅಥವಾ ಸಾಲಗಾರರಿಂದ ಸ್ವೀಕರಿಸಲ್ಪಟ್ಟ ಕೋರಿಕೆಯ ಮೇರೆಗೆ, ಅಥವಾ ಸಾಲಗಾರರಿಂದ ಒದಗಿಸಲ್ಪಟ್ಟಿರುವ ಮ್ಯಾಂಡೇಟ್ ಕಳೆದುಹೋದ, ಅಮಾನ್ಯವಾದ ಅಥವಾ ಅಪೂರ್ಣವಾಗಿರುವ ಸಂದರ್ಭದಲ್ಲಿ, ಸಾಲಗಾರರಿಂದ ಅಳವಡಿಸಿಕೊಳ್ಳಲ್ಪಟ್ಟಿರುವ ಮರುಪಾವತಿ ಕ್ರಮವನ್ನು, ತನ್ನ ಏಕಮಾತ್ರ ವಿವೇಚನೆಯಲ್ಲಿ ಫಿನ್ಸಿಫ್ರೆಂಡ್ಸ್ ಬದಲಾಯಿಸಬಹುದು ಹಾಗೂ ಬದಲಾಯಿಸಿದ ಕ್ರಮದ ಪ್ರಕಾರ ಪಾವತಿಯನ್ನು ಮಾಡುವಂತೆ ಸಾಲಗಾರರನ್ನು ಅಗತ್ಯಪಡಿಸಬಹುದು.
6.10	Where the payment by the Borrower is made through Automated Fund Transfer, the Borrower authorise FINCFRIENDS to submit the Mandate before the bank with whom the Borrower has the bank account for the purpose of debiting his said bank account with the amount(s) of the	6.10	ಸಾಲಗಾರರಿಂದ ಪಾವತಿಯು ಆಟೋಮೇಟೆಡ್ ಫಂಡ್ ಟ್ರಾನ್ಸ್‌ಫರ್ ಮುಖಾಂತರ ಮಾಡಲ್ಪಟ್ಟಿರುವಲ್ಲಿ, ಕಾಲಕಾಲಕ್ಕೆ ಫಿನ್ಸಿಫ್ರೆಂಡ್ಸ್‌ದಿಂದ ಪಡೆದುಕೊಳ್ಳಲ್ಪಟ್ಟಿರುವ ವೈಯಕ್ತಿಕ ಸಾಲದ ಮೊತ್ತ, ಮಾಸಿಕ ಕಂತು, ದಂಡಗಳು, ಖರ್ಚುಗಳು ಮತ್ತು/ಅಥವಾ ವೈಯಕ್ತಿಕ ಸಾಲದ(ಗಳ) ಸಂಬಂಧದಲ್ಲಿನ ಬೇರಾವುದೇ ಬಾಕಿ ಮೊತ್ತವನ್ನು(ಗಳನ್ನು) (ಒಟ್ಟಾರೆಯಾಗಿ ಬಾಕಿ

<p>Personal Loan, Monthly Instalment, penalties, costs and/ or any other outstanding amount(s) due (together to be called Due Amount) in respect of the Personal Loan(s) obtained from FINCFRIENDS from time to time and confirms FINCFRIENDS that-</p> <p>6.10.1 In case the Borrower has obtained more than one loan from FINCFRIENDS, FINCFRIENDS may debit the bank account of the Borrower for repayment under all such loan(s) through same Mandate until all the amounts due and payable in respect of all such loan(s) are duly paid.</p> <p>6.10.2 FINCFRIENDS shall also have the right to present the Mandate before the Borrower's bank for debiting the amount in respect of the fees and charges applicable to the Personal Loan.</p> <p>6.10.3 The Borrower confirm that the particulars of bank account provided by him are correct and complete. If the transaction is delayed, or not effected at all, for reasons of incomplete or incorrect information, the Borrower would not hold the user institution and/ or FINCFRIENDS responsible.</p> <p>6.10.4 The Borrower shall maintain sufficient balance in the bank account from which the payment shall be made. The Borrower shall neither close the bank account nor give any direction to his bank to stop the payment to FINCFRIENDS without prior written consent of FINCFRIENDS.</p> <p>6.10.5 The Borrower undertake that the Mandate given by him/ her shall remain valid and binding until all the Due Amount are duly paid to the satisfaction of FINCFRIENDS and that the Borrower shall not initiate any step/ action leading to cancellation of Mandate, or closure of bank account or for dishonour of Mandate without prior approval in writing from FINCFRIENDS.</p> <p>6.10.6 The Borrower shall not withdraw or cancel Mandate without prior written notice of</p>	<p>ಮೊತ್ತ), ಸಾಲಗಾರರು ಯಾವ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆಯೋ ತಮ್ಮ ಆ ಬ್ಯಾಂಕ್ ಖಾತೆಯಿಂದ ಋಣಿಸುವ ಉದ್ದೇಶಕ್ಕಾಗಿ ಸದರಿ ಬ್ಯಾಂಕಿನ ಮುಂದೆ ಮ್ಯಾಂಡೇಟ್ ಅನ್ನು ಸಲ್ಲಿಸುವ ಅಧಿಕಾರವನ್ನು ಸಾಲಗಾರರು ಫಿನ್ಸಿಫ್ರೆಂಡ್ಸ್‌ಗೆ ನೀಡುತ್ತಾರೆ ಮತ್ತು ಫಿನ್ಸಿಫ್ರೆಂಡ್ಸ್‌ಗೆ ಈ ಕೆಳಗಿನಂತೆ ಧೃಢೀಕರಿಸುತ್ತಾರೆ -</p> <p>6.10.1 ಫಿನ್ಸಿಫ್ರೆಂಡ್ಸ್‌ದಿಂದ ಒಂದಕ್ಕಿಂತ ಹೆಚ್ಚು ಸಾಲವನ್ನು ಸಾಲಗಾರರು ಪಡೆದುಕೊಂಡಿರುವ ಸಂದರ್ಭದಲ್ಲಿ, ಅಂಥ ಎಲ್ಲ ಸಾಲದ(ಗಳ) ಸಂಬಂಧದಲ್ಲಿನ ಬಾಕಿ ಮತ್ತು ಪಾವತಿಸಲ್ಪಡತಕ್ಕದಾಗಿರುವ ಎಲ್ಲ ಮೊತ್ತಗಳು ಸೂಕ್ತವಾಗಿ ಪಾವತಿಸಲ್ಪಡುವವರೆಗೆ ಅದೇ ಮ್ಯಾಂಡೇಟ್ ಮುಖಾಂತರ ಅಂಥ ಎಲ್ಲ ಸಾಲದ(ಗಳ) ಅಡಿಯಲ್ಲಿನ ಮರುಪಾವತಿಗಾಗಿ ಸಾಲಗಾರರ ಬ್ಯಾಂಕ್ ಖಾತೆಯನ್ನು ಫಿನ್ಸಿಫ್ರೆಂಡ್ಸ್ ಋಣಿಸಬಹುದು.</p> <p>6.10.2 ವೈಯಕ್ತಿಕ ಸಾಲಕ್ಕೆ ಅನ್ವಯವಾಗುವ ಶುಲ್ಕಗಳು ಮತ್ತು ಆಕರಣಗಳ ಸಂಬಂಧದಲ್ಲಿನ ಮೊತ್ತವನ್ನು ಋಣಿಸುವುದಕ್ಕಾಗಿ ಸಾಲಗಾರರ ಬ್ಯಾಂಕಿನ ಮುಂದೆ ಮ್ಯಾಂಡೇಟ್ ಅನ್ನು ಪ್ರಸ್ತುತಪಡಿಸುವ ಹಕ್ಕನ್ನೂ ಸಹ ಫಿನ್ಸಿಫ್ರೆಂಡ್ಸ್ ಹೊಂದಿರತಕ್ಕದ್ದು.</p> <p>6.10.3 ತಮ್ಮಿಂದ ಒದಗಿಸಲ್ಪಟ್ಟಿರುವ ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿವೆ ಮತ್ತು ಪೂರ್ಣವಾಗಿವೆ. ಮಾಹಿತಿಯು ಅಪೂರ್ಣವಾಗಿರುವ ಅಥವಾ ತಪ್ಪಾಗಿರುವ ಕಾರಣಗಳಿಗೆ ಆ ವಹಿವಾಟು ವಿಳಂಬಗೊಳಿಸಲ್ಪಟ್ಟಲ್ಲಿ, ಅಥವಾ ಜಾರಿಗೊಳಿಸಲ್ಪಡದಿದ್ದಲ್ಲಿ, ಬಳಕೆದಾರ ಸಂಸ್ಥೆ ಮತ್ತು/ಅಥವಾ ಫಿನ್ಸಿಫ್ರೆಂಡ್ಸ್ ಅನ್ನು ಸಾಲಗಾರರು ಅದಕ್ಕೆ ಜವಾಬ್ದಾರವಾಗಿಸುವುದಿಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ.</p> <p>6.10.4 ಪಾವತಿಯನ್ನು ಯಾವುದರಿಂದ ಮಾಡಬೇಕಿದೆಯೋ ತಮ್ಮ ಆ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಉಳಿಕೆಮೊತ್ತವನ್ನು ಸಾಲಗಾರರು ನಿರ್ವಹಿಸತಕ್ಕದ್ದು. ಫಿನ್ಸಿಫ್ರೆಂಡ್ಸ್‌ನ ಪೂರ್ವ ಲಿಖಿತ ಸಮ್ಮತಿ ಇಲ್ಲದೇ ತಮ್ಮ ಆ ಬ್ಯಾಂಕ್ ಖಾತೆಯನ್ನು ಮುಚ್ಚುವುದಾಗಲಿ ಅಥವಾ ಫಿನ್ಸಿಫ್ರೆಂಡ್ಸ್‌ಗೆ ಮಾಡುವ ಪಾವತಿಯನ್ನು ನಿಲ್ಲಿಸುವಂತೆ ಯಾವುದೇ ನಿರ್ದೇಶನವನ್ನು ತಮ್ಮ ಬ್ಯಾಂಕಿಗೆ ನೀಡುವುದಾಗಲಿ ಸಾಲಗಾರರು ಮಾಡತಕ್ಕದ್ದಲ್ಲ.</p> <p>6.10.5 ಎಲ್ಲ ಬಾಕಿ ಮೊತ್ತವು ಫಿನ್ಸಿಫ್ರೆಂಡ್ಸ್‌ಗೆ ತೃಪ್ತಿಯಾಗುವಂತೆ ಸೂಕ್ತವಾಗಿ ಪಾವತಿಸಲ್ಪಡುವವರೆಗೆ ತಮ್ಮಿಂದ ನೀಡಲ್ಪಟ್ಟಿರುವ ಮ್ಯಾಂಡೇಟ್ ಮಾನ್ಯವಾಗಿ ಮತ್ತು ಬಂಧಕವಾಗಿ ಉಳಿಯತಕ್ಕದ್ದು ಎಂದು ಮತ್ತು ಫಿನ್ಸಿಫ್ರೆಂಡ್ಸ್‌ದಿಂದ ಬರವಣಿಗೆಯಲ್ಲಿರುವ ಪೂರ್ವಾನುಮೋದನೆ ಇಲ್ಲದೇ ಮ್ಯಾಂಡೇಟ್‌ನ ರದ್ದುಪಡಿಸುವಿಕೆಗೆ ಅಥವಾ ಬ್ಯಾಂಕ್ ಖಾತೆಯನ್ನು ಮುಚ್ಚುವಿಕೆಗೆ ಅಥವಾ ಮ್ಯಾಂಡೇಟ್ ಅನ್ನು ಡಿಸ್‌ಆನ್‌ ಮಾಡುವುದಕ್ಕೆ ದಾರಿ ಮಾಡಿಕೊಡುವ ಯಾವುದೇ ಹೆಜ್ಜೆ/ಕ್ರಮವನ್ನು ಸಾಲಗಾರರು ತೆಗೆದುಕೊಳ್ಳತಕ್ಕದ್ದಲ್ಲ ಎಂದು ಸಾಲಗಾರರು ಕೈಗೊಳ್ಳುತ್ತಾರೆ.</p>
---	--

	<p>at least 30 (thirty) days to FINCFRIENDS. In the event the Mandate is withdrawn or cancelled by the Borrower upon prior notice to FINCFRIENDS and the same is approved by FINCFRIENDS, the Borrower unconditionally agrees to ensure the payment through other channels.</p> <p>6.10.7 The Borrower shall immediately issue fresh Mandate where the Mandate is cancelled, incorrect or lost or any other circumstances have arisen that necessitate modification or change in the existing Mandate. Until then the Borrower shall continue to make payments through Alternate Payment Channels.</p> <p>6.10.8 In the event of dishonour/delay of transaction initiated through such Mandate, the Borrower hereby authorises FINCFRIENDS to present the Mandate again with the bank of the Borrower for clearance/payment any time at the sole discretion of FINCFRIENDS without any prior intimation to Borrower. Any charges, fees, or penalties levied by the Borrower's bank for presentation, registration or dishonour of Mandate shall be solely borne by the Borrower.</p> <p>6.10.9 FINCFRIENDS may debit the bank account of the Borrower before the respective Due Date(s) in the event such Due Date(s) falls on a bank holiday.</p> <p>6.10.10 To verify the bank account details, FINCFRIENDS may credit or debit a small amount in Borrower's bank account.</p>		<p>6.10.6 ಫಿನ್ಸಿಫ್ರೆಂಡ್ಸ್‌ಗೆ ಕನಿಷ್ಠ 30 (ಮೂವತ್ತು) ದಿನಗಳ ಪೂರ್ವ ಲಿಖಿತ ಸೂಚನೆಯನ್ನು ನೀಡದೇ ಮ್ಯಾಂಡೇಟ್ ಅನ್ನು ಸಾಲಗಾರರು ಹಿಂತೆಗೆದುಕೊಳ್ಳತಕ್ಕದ್ದಲ್ಲ. ಅಥವಾ ರದ್ದುಪಡಿಸತಕ್ಕದ್ದಲ್ಲ. ಫಿನ್ಸಿಫ್ರೆಂಡ್ಸ್‌ಗೆ ಪೂರ್ವ ಸೂಚನೆ ನೀಡಿದ ನಂತರ ಮ್ಯಾಂಡೇಟ್ ಸಾಲಗಾರರಿಂದ ಹಿಂತೆಗೆದುಕೊಳ್ಳಲ್ಪಟ್ಟ ಅಥವಾ ರದ್ದುಪಡಿಸಲ್ಪಟ್ಟು, ಫಿನ್ಸಿಫ್ರೆಂಡ್ಸ್‌ದಿಂದ ಅದು ಅನುಮೋದಿಸಲ್ಪಟ್ಟ ಸಂದರ್ಭದಲ್ಲಿ, ಇತರ ವಾಹಿನಿಗಳ ಮುಖಾಂತರ ಪಾವತಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸಾಲಗಾರರು ಬೇಷರತ್ತಾಗಿ ಒಪ್ಪುತ್ತಾರೆ.</p> <p>6.10.7 ಮ್ಯಾಂಡೇಟ್ ರದ್ದುಪಡಿಸಲ್ಪಟ್ಟಿರುವಲ್ಲಿ, ತಪ್ಪಾಗಿರುವಲ್ಲಿ, ಅಥವಾ ಕಳೆದುಹೋಗಿರುವಲ್ಲಿ, ಅಥವಾ ಹಾಲಿ ಮ್ಯಾಂಡೇಟ್ ಅನ್ನು ಮಾರ್ಪಡಿಸುವುದನ್ನು ಅಥವಾ ಬದಲಾಯಿಸುವುದನ್ನು ಅಗತ್ಯಪಡಿಸುವ ಬೇರಾವುದೇ ಸನ್ನಿವೇಶಗಳು ಉದ್ಭವಿಸಿರುವಲ್ಲಿ, ಹೊಸ ಮ್ಯಾಂಡೇಟ್ ಅನ್ನು ಸಾಲಗಾರರು ತಕ್ಷಣ ನೀಡತಕ್ಕದ್ದು. ಅಲ್ಲಿಯವರೆಗೆ ಪರ್ಯಾಯ ಪಾವತಿ ವಾಹಿನಿಗಳ ಮುಖಾಂತರ ಪಾವತಿಗಳನ್ನು ಮಾಡುವುದನ್ನು ಸಾಲಗಾರರು ಮುಂದುವರಿಸತಕ್ಕದ್ದು.</p> <p>6.10.8 ಇಂಥ ಮ್ಯಾಂಡೇಟ್ ಡಿಸ್‌ಆನರ್ ಮಾಡಲ್ಪಟ್ಟು / ಅದರ ಮುಖಾಂತರ ಆರಂಭಿಸಲ್ಪಟ್ಟ ವಹಿವಾಟು ವಿಳಂಬಗೊಂಡ ಸಂದರ್ಭದಲ್ಲಿ, ಸಾಲಗಾರರಿಗೆ ಮುಂಚಿತವಾಗಿ ಯಾವುದೇ ತಿಳುವಳಿಕೆಯನ್ನು ನೀಡದೇ ಫಿನ್ಸಿಫ್ರೆಂಡ್ಸ್‌ನ ಏಕಮಾತ್ರ ವಿವೇಚನೆಯಲ್ಲಿ ಯಾವುದೇ ಸಮಯದಲ್ಲಿ ತೀರುವಳಿ/ಪಾವತಿಗಾಗಿ ಸಾಲಗಾರರ ಬ್ಯಾಂಕಿನ ಮುಂದೆ ಮ್ಯಾಂಡೇಟ್ ಅನ್ನು ಪುನಃ ಪ್ರಸ್ತುತಪಡಿಸುವ ಅಧಿಕಾರವನ್ನು ಫಿನ್ಸಿಫ್ರೆಂಡ್ಸ್‌ಗೆ ಈಮೂಲಕ ಸಾಲಗಾರರು ನೀಡುತ್ತಾರೆ. ಮ್ಯಾಂಡೇಟ್‌ನ ಪ್ರಸ್ತುತಪಡಿಸುವಿಕೆ, ನೋಂದಣಿ ಅಥವಾ ಡಿಸ್‌ಆನರ್‌ಗಾಗಿ ಸಾಲಗಾರರ ಬ್ಯಾಂಕಿನಿಂದ ವಿಧಿಸಲ್ಪಡುವ ಯಾವುದೇ ಆಕರಣೆ, ಶುಲ್ಕ ಅಥವಾ ದಂಡಗಳು ಏಕಮಾತ್ರವಾಗಿ ಸಾಲಗಾರರಿಂದ ಭರಿಸಲ್ಪಡತಕ್ಕದ್ದು.</p> <p>6.10.9 ಆಯಾ ಕೊನೆಯ ದಿನಾಂಕವು(ಗಳು) ಬ್ಯಾಂಕ್ ರಜಾದಿನವೊಂದರಂದು ಬರುವ ಸಂದರ್ಭದಲ್ಲಿ, ಅಂಥ ಕೊನೆಯ ದಿನಾಂಕಕ್ಕೂ(ಗಳಿಗೂ) ಮೊದಲೇ ಸಾಲಗಾರರ ಬ್ಯಾಂಕ್ ಖಾತೆಯನ್ನು ಫಿನ್ಸಿಫ್ರೆಂಡ್ಸ್ ಋಣಿಸಬಹುದು.</p> <p>6.10.10 ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸುವುದಕ್ಕಾಗಿ, ಚಿಕ್ಕ ಮೊತ್ತವೊಂದನ್ನು ಫಿನ್ಸಿಫ್ರೆಂಡ್ಸ್ ಸಾಲಗಾರರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಅಥವಾ ಅದರಿಂದ ಋಣಿಸಬಹುದು.</p>
6.11	FINCFRIENDS shall not be held responsible for delay or failure of any payment, including Monthly Instalments or Outstanding Balance,	6.11	ಮ್ಯಾಂಡೇಟ್ ಅನ್ನು ತಿರಸ್ಕರಿಸುವಿಕೆ, ಅದು ಕಳೆದುಹೋಗುವಿಕೆ ಅಥವಾ ಅದಕ್ಕೆ ಆಗುವ ಹಾನಿಯಿಂದಾಗಿ ಅಥವಾ ಸಂಗ್ರಹಿಸುವ/ಸಂಸ್ಕರಿಸುವ ಬ್ಯಾಂಕಿನ ಯಾವುದೇ

	<p>caused due to the rejection, loss or damage of the Mandate or due to any default of the collecting/ processing bank, or for any failure occurred in accepting and/ or crediting such payment in favour of FINCFRIENDS due to any discrepancy or non-functioning of the Alternate Payment Channels and the Borrower shall be liable to solely bear and pay Late Payment Fines, as applicable, imposed by FINCFRIENDS. The Borrower understands and agrees that any such delay, non-performance, or default shall not affect the liability of the Borrower to repay the Monthly Instalments and other fees and charges. The Borrower shall be solely responsible to ensure that respective Monthly Instalments are remitted to FINCFRIENDS in time without any delay or default.</p>	<p>ಲೋಪದಿಂದಾಗಿ ಉಂಟಾದ, ಮಾಸಿಕ ಕಂತುಗಳು ಅಥವಾ ಬಾಕಿ ಆಗಿರುವ ಉಳಿಕೆ ಮೊತ್ತವನ್ನೂ ಒಳಗೊಂಡಂತೆ, ಯಾವುದೇ ಪಾವತಿಯ ವಿಳಂಬ ಅಥವಾ ವಿಫಲತೆಗೆ, ಅಥವಾ ಪರ್ಯಾಯ ಪಾವತಿ ವಾಹಿನಿಗಳ ಯಾವುದೇ ವ್ಯತ್ಯಾಸ ಅಥವಾ ಕೆಲಸ ಮಾಡದಿರುವುದರಿಂದಾಗಿ ಫಿನ್ಸಿಫ್ರೆಂಡ್ಸ್ ಹೆಸರಿನಲ್ಲಿ ಇಂಥ ಪಾವತಿಯನ್ನು ಅಂಗೀಕರಿಸುವಲ್ಲಿ ಮತ್ತು/ಅಥವಾ ಜಮಾ ಮಾಡುವಲ್ಲಿ ಘಟಿಸಿದ ಯಾವುದೇ ವಿಫಲತೆಗೆ ಫಿನ್ಸಿಫ್ರೆಂಡ್ಸ್ ಅನ್ನು ಜವಾಬ್ದಾರವಾಗಿ ಸತಕ್ಕದ್ದಲ್ಲ ಮತ್ತು ಫಿನ್ಸಿಫ್ರೆಂಡ್ಸ್‌ದಿಂದ ವಿಧಿಸಲ್ಪಡುವ, ಅನ್ವಯವಾಗುವ ತಡ ಪಾವತಿ ದಂಡಗಳನ್ನು ಭರಿಸಿ, ಪಾವತಿಸಲು ಏಕಮಾತ್ರವಾಗಿ ಸಾಲಗಾರರು ಬಾಧ್ಯಸ್ಥರಾಗಿರತಕ್ಕದ್ದು. ಇಂಥ ಯಾವುದೇ ವಿಳಂಬ, ನೆರವೇರಿಸದಿರುವಿಕೆ, ಅಥವಾ ಲೋಪವು ಮಾಸಿಕ ಕಂತುಗಳು ಮತ್ತು ಇತರ ಶುಲ್ಕಗಳು ಹಾಗೂ ಆಕರಣೆಗಳನ್ನು ಪಾವತಿಸುವ ಸಾಲಗಾರರ ಬಾಧ್ಯತೆಯನ್ನು ಬಾಧಿಸತಕ್ಕದ್ದಲ್ಲ ಎಂಬುದನ್ನು ಸಾಲಗಾರರು ತಿಳಿದುಕೊಂಡು, ಅದಕ್ಕೆ ಒಪ್ಪುತ್ತಾರೆ. ಆಯಾ ಮಾಸಿಕ ಕಂತುಗಳು ಯಾವುದೇ ವಿಳಂಬ ಅಥವಾ ಲೋಪವಿಲ್ಲದೇ ಸಕಾಲಿಕವಾಗಿ ಫಿನ್ಸಿಫ್ರೆಂಡ್ಸ್‌ಗೆ ಭರಣ ಮಾಡಲ್ಪಡುವುದನ್ನು ಖಚಿತಪಡಿಸಿಕೊಳ್ಳುವುದು ಏಕಮಾತ್ರವಾಗಿ ಸಾಲಗಾರರ ಜವಾಬ್ದಾರಿಯಾಗಿರತಕ್ಕದ್ದು.</p>
<p><b>6.12</b></p>	<p>Where the number of Monthly Instalments is revised, altered or re-scheduled for any reason whatsoever, including but not limited to restructuring of the Personal Loan, or any levy of any direct/ indirect tax, duties, cesses or other charges by any government authority, or at the request of the Borrower received in writing, the Borrower expressly confirms to issue fresh Mandate or make the payment through Alternate Payment Channel and, where such Monthly Instalments have been increased/ altered/ re-scheduled at the request of the Borrower, to pay any applicable charges/ fees as communicated to the Borrower.</p>	<p><b>6.12</b> ವೈಯಕ್ತಿಕ ಸಾಲವನ್ನು ಮರುಸಂರಚಿಸುವಿಕೆ, ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಯಾವುದೇ ಪರೋಕ್ಷ/ಅಪರೋಕ್ಷ ತೆರಿಗೆ, ಕರಗಳು, ಸುಂಕಗಳು ಅಥವಾ ಇತರ ಶುಲ್ಕಗಳ ಯಾವುದೇ ವಿಧಿಸಲ್ಪಡುವಿಕೆ, ಅಥವಾ ಬರವಣಿಗೆಯಲ್ಲಿ ಸ್ವೀಕರಿಸಿದ ಸಾಲಗಾರರ ಕೋರಿಕೆಯ ಮೇರೆಗೆ ಇವುಗಳನ್ನು ಇವುಗಳಿಗಷ್ಟೇ ಸೀಮಿತವಾಗದಂತೆ ಒಳಗೊಂಡು, ಯಾವುದೇ ಕಾರಣಕ್ಕೆ ಮಾಸಿಕ ಕಂತುಗಳ ಸಂಖ್ಯೆಯು ಪರಿಷ್ಕರಿಸಲ್ಪಟ್ಟಿರುವಲ್ಲಿ, ಮಾರ್ಪಡಿಸಲ್ಪಟ್ಟಿರುವಲ್ಲಿ ಅಥವಾ ಮರು-ಅನುಸೂಚಿತಗೊಳಿಸಲ್ಪಟ್ಟಿರುವಲ್ಲಿ, ಹೊಸ ಮ್ಯಾಂಡೇಟ್ ಅನ್ನು ನೀಡಲು ಅಥವಾ ಪರ್ಯಾಯ ಪಾವತಿ ವಾಹಿನಿಯ ಮುಖಾಂತರ ಪಾವತಿಯನ್ನು ಮಾಡಲು ಮತ್ತು ಸಾಲಗಾರರ ಕೋರಿಕೆಯ ಮೇರೆಗೆ ಇಂಥ ಮಾಸಿಕ ಕಂತುಗಳು ಹೆಚ್ಚಿಸಲ್ಪಟ್ಟಿರುವಲ್ಲಿ / ಮಾರ್ಪಡಿಸಲ್ಪಟ್ಟಿರುವಲ್ಲಿ / ಮರು-ಅನುಸೂಚಿತಗೊಳಿಸಲ್ಪಟ್ಟಿರುವಲ್ಲಿ, ಸಾಲಗಾರರಿಗೆ ಸಂವಹನ ಮಾಡಲ್ಪಟ್ಟಂತೆ, ಅನ್ವಯವಾಗುವ ಯಾವುದೇ ಶುಲ್ಕ/ಆಕರಣೆಗಳನ್ನು ಪಾವತಿಸಲು ಸಾಲಗಾರರು ಸ್ಪಷ್ಟವಾಗಿ ಧೃಡೀಕರಿಸುತ್ತಾರೆ.</p>
<p><b>6.13</b></p>	<p>The Borrower shall be solely and absolutely liable for the repayment of the Monthly Instalments or Outstanding Balance, as the case may be, without any requirement of any notice, demand or intimation by FINCFRIENDS and the Borrower shall not withhold the amounts payable under this Loan GTC to FINCFRIENDS on any ground/ dispute whatsoever, including but not limited to the existence of any dispute including any dispute relating to computation of Interest and/or Monthly Instalment.</p>	<p><b>6.13</b> ಫಿನ್ಸಿಫ್ರೆಂಡ್ಸ್‌ದಿಂದ ಯಾವುದೇ ಸೂಚನೆ, ತಗಾದೆ ಅಥವಾ ತಿಳುವಳಿಕೆಯನ್ನು ನೀಡಬೇಕಾದ ಅಗತ್ಯತೆ ಇಲ್ಲದೇ, ಸಂದರ್ಭಾನುಸಾರವಾಗಿ, ಮಾಸಿಕ ಕಂತುಗಳು ಅಥವಾ ಬಾಕಿ ಆಗಿರುವ ಉಳಿಕೆಮೊತ್ತದ ಮರುಪಾವತಿಗೆ ಸಾಲಗಾರರು ಏಕಮಾತ್ರವಾಗಿ ಮತ್ತು ನಿರುಪಾಧಿಕವಾಗಿ ಬಾಧ್ಯಸ್ಥರಾಗಿರತಕ್ಕದ್ದು ಮತ್ತು ಬಡ್ಡಿ ಮತ್ತು/ಅಥವಾ ಮಾಸಿಕ ಕಂತನ್ನು ಲೆಕ್ಕಾಚಾರ ಮಾಡುವಿಕೆಗೆ ಸಂಬಂಧಿಸಿದ ಯಾವುದೇ ತಕರಾರನ್ನೂ ಒಳಗೊಂಡಂತೆ ಯಾವುದೇ ತಕರಾರು ಅಸ್ತಿತ್ವದಲ್ಲಿ ಇರುವುದನ್ನೂ ಅದಕ್ಕಷ್ಟೇ ಸೀಮಿತವಾಗದಂತೆ ಒಳಗೊಂಡು ಯಾವುದೇ ನೆಲೆಗಟ್ಟಿನ / ತಕರಾರಿನ ಆಧಾರದ ಮೇಲೆ ಸಾಲದ ಈ ಸಾಷನಿಗಳಡಿಯಲ್ಲಿ ಫಿನ್ಸಿಫ್ರೆಂಡ್ಸ್‌ಗೆ</p>



			ಪಾವತಿಸಲ್ಪಡತಕ್ಕ ಮೊತ್ತಗಳನ್ನು ಸಾಲಗಾರರು ತಡೆಹಿಡಿಯತಕ್ಕದ್ದಲ್ಲ.
6.14	The Borrower hereby confirms that the Borrower shall not have any right to terminate the Personal Loan until the whole of the Outstanding Balance is repaid in the manner directed by FINCFRIENDS.	6.14	ಬಾಕಿ ಆಗಿರುವ ಸಂಪೂರ್ಣ ಉಳಿಕೆಮೊತ್ತವು ಫಿನ್ನಿಷ್‌ಮೆಂಟ್‌ನಿಂದ ನಿರ್ದೇಶಿಸಲ್ಪಟ್ಟ ರೀತಿಯಲ್ಲಿ ಮರುಪಾವತಿಸಲ್ಪಡುವವರೆಗೆ ವೈಯಕ್ತಿಕ ಸಾಲವನ್ನು ಮುಕ್ತಾಯಗೊಳಿಸುವ ಯಾವುದೇ ಹಕ್ಕನ್ನು ಸಾಲಗಾರರು ಹೊಂದಿರತಕ್ಕದ್ದಲ್ಲ ಎಂದು ಸಾಲಗಾರರು ಈಮೂಲಕ ಧೃಢೀಕರಿಸುತ್ತಾರೆ.
6.15	Without prejudice to the provisions obligating the Borrower towards repayment on the Due Date or any early repayment on previous dates as per these terms or by virtue of any provisions under the Documents, the Borrower confirms to FINCFRIENDS that total Outstanding Balance shall be fully repaid by the Borrower on the Maturity Due Date.	6.15	ಈ ಷರತ್ತುಗಳಿಗೆ ಅನುಸಾರವಾಗಿ ಅಥವಾ ಈ ದಾಖಲೆಗಳಡಿಯಲ್ಲಿನ ಯಾವುದೇ ಉಪಬಂಧಗಳ ಕಾರಣದಿಂದ ಕೊನೆಯ ದಿನಾಂಕದಂದು ಮರುಪಾವತಿಸುವುದಕ್ಕೆ ಅಥವಾ ಹಿಂದಿನ ದಿನಾಂಕಗಳಂದು ಯಾವುದೇ ಮುಂಚಿತ ಮರುಪಾವತಿಗೆ ಸಾಲಗಾರರನ್ನು ಬಂಧಕಗೊಳಿಸುವ ಉಪಬಂಧಗಳಿಗೆ ಧಕ್ಕೆಯಾಗದಂತೆ, ಬಾಕಿ ಆಗಿರುವ ಒಟ್ಟು ಉಳಿಕೆಮೊತ್ತವು ಪಕ್ಕತೆಯ ಕೊನೆಯ ದಿನಾಂಕದಂದು ಸಾಲಗಾರರಿಂದ ಸಂಪೂರ್ಣವಾಗಿ ಮರುಪಾವತಿಸಲ್ಪಡತಕ್ಕದ್ದು ಎಂದು ಫಿನ್ನಿಷ್‌ಮೆಂಟ್‌ಗೆ ಸಾಲಗಾರರು ಧೃಢೀಕರಿಸುತ್ತಾರೆ.
6.16	Any amount payable by the Borrower in respect of the Personal Loan availed, or to be availed, by such Borrower, including but not limited to, any fee or charges payable to any third party engaged by the FINCFRIENDS, shall be paid directly to, or to the account of, the FINCFRIENDS only.	6.16	ಫಿನ್ನಿಷ್‌ಮೆಂಟ್‌ನಿಂದ ತೊಡಗಿಸಲ್ಪಟ್ಟಿರುವ ಯಾವುದೇ ತೃತೀಯ ಪಕ್ಷಕ್ಕೆ ಪಾವತಿಸಲ್ಪಡತಕ್ಕ ಯಾವುದೇ ಶುಲ್ಕ ಅಥವಾ ಆಕರಣಗಳನ್ನು ಅವುಗಳಿಗಷ್ಟೇ ಸೀಮಿತವಾಗದಂತೆ ಒಳಗೊಂಡು, ಇಂಥ ಸಾಲಗಾರರಿಂದ ಪಡೆದುಕೊಂಡ, ಅಥವಾ ಪಡೆದುಕೊಳ್ಳಬೇಕಿರುವ ವೈಯಕ್ತಿಕ ಸಾಲದ ಸಂಬಂಧದಲ್ಲಿ ಸಾಲಗಾರರಿಂದ ಪಾವತಿಸಲ್ಪಡತಕ್ಕ ಯಾವುದೇ ಮೊತ್ತವು, ನೇರವಾಗಿ ಫಿನ್ನಿಷ್‌ಮೆಂಟ್‌ಗೆ ಅಥವಾ ಅದರ ಖಾತೆಗೆ ಮಾತ್ರ ಪಾವತಿಸಲ್ಪಡತಕ್ಕದ್ದು.
7	<b>USE OF TELEPHONE, E-MAIL, SMS, MOBILE APPLICATIONS AND OTHER OPTIONS FOR LOAN(S) AND OTHER SERVICES</b>	7	<b>ಸಾಲ(ಗಳು) ಮತ್ತು ಇತರ ಸೇವೆಗಳಿಗಾಗಿ ದೂರವಾಣಿ, ಇ-ಮೇಲ್, ಎಸ್‌ಎಮ್‌ಎಸ್, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಇತರ ಆಯ್ಕೆಗಳ ಬಳಕೆ</b>
7.1	This Loan GTC also governs the use of telephone (either through human interface or AVR), e-mail, short messaging service (sms), WhatsApp, mobile applications, online customer portal and/ or other options as made available by FINCFRIENDS to its Borrowers from time to time for availing Personal Loan / services from FINCFRIENDS (hereinafter all such options are referred as <b>“Communication Mode”</b> ) and any consent provided, or agreement entered into, by the Borrower (including but not limited to the submission of Loan Application) by the use of any such Communication Modes shall be valid and binding on the Borrower. FINCFRIENDS may, at its sole discretion, allow the Borrower to apply for and/ or obtain Personal Loan or avail various other services/ facilities from FINCFRIENDS from time to time over any of the aforesaid Communication Modes. All such	7.1	ಸಾಲದ ಈ ಸಾಂಪನ್ಮಣ್ಯಗಳು (ಹ್ಯೂಮನ್ ಇಂಟರ್‌ಫೇಸ್ ಮೂಲಕವಾಗಿರಲಿ ಅಥವಾ ಎವಿಆರ್ ಮೂಲಕವಾಗಿರಲಿ) ದೂರವಾಣಿ, ಇ-ಮೇಲ್, ಶಾರ್ಟ್ ಮೆಸೇಜಿಂಗ್ ಸರ್ವಿಸ್ (ಎಸ್‌ಎಮ್‌ಎಸ್), ವಾಟ್ಸ್‌ಆಪ್, ಮೊಬೈಲ್ ಅಪ್ಲಿಕೇಶನ್‌ಗಳು, ಆನ್‌ಲೈನ್ ಕಸ್ಟಮರ್ ಪೋರ್ಟಲ್ ಮತ್ತು/ಅಥವಾ ಫಿನ್ನಿಷ್‌ಮೆಂಟ್‌ನಿಂದ ವೈಯಕ್ತಿಕ ಸಾಲ / ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಕಾಲಕಾಲಕ್ಕೆ ತನ್ನ ಸಾಲಗಾರರಿಗೆ ಫಿನ್ನಿಷ್‌ಮೆಂಟ್‌ನಿಂದ ಲಭ್ಯವಾಗಿಸಲ್ಪಟ್ಟಂತೆ ಇತರ ಆಯ್ಕೆಗಳ (ಇಲ್ಲಿಂದಮುಂದೆ ಇಂಥ ಎಲ್ಲ ಆಯ್ಕೆಗಳು “ಸಂವಹನ ಕ್ರಮ” ಎಂಬುದಾಗಿ ಉಲ್ಲೇಖಿಸಲ್ಪಡುತ್ತವೆ) ಬಳಕೆಯನ್ನೂ ಸಹ ನಿಯಂತ್ರಿಸುತ್ತವೆ ಮತ್ತು ಇಂಥ ಯಾವುದೇ ಸಂವಹನ ಕ್ರಮಗಳ ಬಳಕೆಗಾಗಿ (ಸಾಲದ ಅರ್ಜಿ ಸಲ್ಲಿಕೆಯನ್ನೂ ಒಳಗೊಂಡು ಆದರೆ ಅದಕ್ಕಷ್ಟೇ ಸೀಮಿತವಾಗದೇ) ಸಾಲಗಾರರಿಂದ ಒದಗಿಸಲ್ಪಟ್ಟ ಯಾವುದೇ ಸಮ್ಮತಿ, ಅಥವಾ ಮಾಡಿಕೊಳ್ಳಲ್ಪಟ್ಟ ಒಡಂಬಡಿಕೆಯು ಮಾನ್ಯ ಮತ್ತು ಸಾಲಗಾರರ ಮೇಲೆ ಬಂಧಕವಾಗಿರತಕ್ಕದ್ದು. ಸದರಿ ಯಾವುದೇ ಸಂವಹನ ಕ್ರಮಗಳ ಮುಖಾಂತರ ವೈಯಕ್ತಿಕ

	<p>applications, or requests of the Borrower (including applying for loan, acceptance of terms &amp; conditions for loan(s) and order for services) to FINCFRIENDS through any of the aforesaid Communication Modes shall be valid and binding upon the Borrower and shall constitute a valid and binding contract between FINCFRIENDS and the Borrower if the same is also approved by FINCFRIENDS. The Borrower authorizes FINCFRIENDS to accept all the instructions/ applications/ requests made by Borrower through any of such Communication Modes opted by the Borrower as per the terms and conditions of this Loan GTC. Further, the Borrower agrees and confirms that all Documents sent by FINCFRIENDS to the Borrower over any of the Communication Modes shall be valid and binding on the Borrower.</p>		<p>ಸಾಲಕ್ಕೆ ಅರ್ಜಿ ಸಲ್ಲಿಸಲು ಮತ್ತು/ಅಥವಾ ಪಡೆದುಕೊಳ್ಳಲು ಅಥವಾ ಕಾಲಕಾಲಕ್ಕೆ ಫಿನ್ನಿಷ್‌ಮೆಂಟ್‌ದಿಂದ ಇತರ ಹಲವಾರು ಸೇವೆಗಳು / ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಲಗಾರರನ್ನು ತನ್ನ ಏಕಮಾತ್ರ ವಿವೇಚನೆಯಲ್ಲಿ ಫಿನ್ನಿಷ್‌ಮೆಂಟ್ ಅನುಮತಿಸಬಹುದು. ಸದರಿ ಯಾವುದೇ ಸಂವಹನ ಕ್ರಮಗಳ ಮುಖಾಂತರ (ಸಾಲಕ್ಕೆ ಅರ್ಜಿ ಸಲ್ಲಿಸುವಿಕೆ, ಸಾಲದ(ಗಳ) ಷರತ್ತುಗಳು ಹಾಗೂ ನಿಬಂಧನೆಗಳನ್ನು ಅಂಗೀಕರಿಸುವಿಕೆ ಮತ್ತು ಸೇವೆಗಳಿಗಾಗಿ ಆದೇಶಿಸುವಿಕೆಗಳನ್ನೂ ಒಳಗೊಂಡಂತೆ) ಫಿನ್ನಿಷ್‌ಮೆಂಟ್‌ಗೆ ಸಾಲಗಾರರು ಮಾಡುವ ಇಂಥ ಎಲ್ಲ ಅರ್ಜಿಗಳು, ಅಥವಾ ಕೋರಿಕೆಗಳು ಮಾನ್ಯ ಮತ್ತು ಸಾಲಗಾರರ ಮೇಲೆ ಬಂಧಕವಾಗಿರತಕ್ಕದ್ದು ಹಾಗೂ ಅದು ಫಿನ್ನಿಷ್‌ಮೆಂಟ್‌ದಿಂದಲೂ ಸಹ ಅನುಮೋದಿಸಲ್ಪಟ್ಟಲ್ಲಿ ಫಿನ್ನಿಷ್‌ಮೆಂಟ್ ಮತ್ತು ಸಾಲಗಾರರ ನಡುವೆ ಮಾನ್ಯವಾದ ಮತ್ತು ಬಂಧಕವಾದ ಕರಾರೊಂದನ್ನು ಸಂರಚಿಸತಕ್ಕದ್ದು. ಸಾಲದ ಈ ಸಾಷನಿಗಳ ಷರತ್ತುಗಳು ಹಾಗೂ ನಿಬಂಧನೆಗಳಿಗೆ ಅನುಗುಣವಾಗಿ ಸಾಲಗಾರರಿಂದ ಆಯ್ಕೆ ಮಾಡಿಕೊಳ್ಳಲ್ಪಟ್ಟ ಇಂಥ ಯಾವುದೇ ಸಂವಹನ ಕ್ರಮಗಳ ಮುಖಾಂತರ ಸಾಲಗಾರರಿಂದ ಮಾಡಲ್ಪಟ್ಟ ಎಲ್ಲ ನಿರ್ದೇಶನಗಳು / ಅರ್ಜಿಗಳು / ಕೋರಿಕೆಗಳನ್ನು ಅಂಗೀಕರಿಸಲು ಫಿನ್ನಿಷ್‌ಮೆಂಟ್‌ಗೆ ಸಾಲಗಾರರು ಅಧಿಕಾರ ನೀಡುತ್ತಾರೆ. ಮುಂದುವರೆದು, ಈ ಸಂವಹನ ಕ್ರಮಗಳಲ್ಲಿ ಯಾವುದರ ಮುಖಾಂತರವಾದರೂ ಫಿನ್ನಿಷ್‌ಮೆಂಟ್‌ದಿಂದ ಸಾಲಗಾರರಿಗೆ ಕಳುಹಿಸಲ್ಪಟ್ಟ ಎಲ್ಲ ದಾಖಲೆಗಳು ಮಾನ್ಯ ಮತ್ತು ಸಾಲಗಾರರ ಮೇಲೆ ಬಂಧಕವಾಗಿರತಕ್ಕದ್ದು ಎಂಬುದಕ್ಕೆ ಸಾಲಗಾರರು ಒಪ್ಪಿ, ಧೃಢೀಕರಿಸುತ್ತಾರೆ.</p>
<p><b>7.2</b></p>	<p>By referring to or using any of the Communication Modes, the Borrower confirms that the Borrower is doing such act for using the service for the purpose it is meant and no other malicious intent. The Borrower agrees that the phone number, e-mail address and other details provided by the Borrower for availing Communication Modes or for any call-back is owned by and belong to the Borrower only. The Borrower further confirms that the Documents or any information pertaining to the Borrower shall be deemed to be received by the Borrower if sent by FINCFRIENDS to the address of the Borrower in physical form (through courier, post, or by hand) or if sent through available Communication Modes.</p>	<p><b>7.2</b></p>	<p>ಈ ಯಾವುದೇ ಸಂವಹನ ಕ್ರಮಗಳನ್ನು ಉಲ್ಲೇಖಿಸುವ ಮೂಲಕ ಅಥವಾ ಬಳಸುವ ಮೂಲಕ, ಸದರಿ ಸೇವೆಯನ್ನು ಅದರ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕಾಗಿ ಸಾಲಗಾರರು ಅಂಥ ಕ್ರಮವನ್ನು ಮಾಡುತ್ತಿದ್ದಾರೆ, ಬೇರೆ ಯಾವುದೇ ದುರುದ್ದೇಶವು ಇಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ. ಸಂವಹನ ಕ್ರಮಗಳನ್ನು ಪಡೆದುಕೊಳ್ಳುವುದಕ್ಕಾಗಿ ಅಥವಾ ಯಾವುದೇ ಮರಳಿ-ಕರೆ ಮಾಡುವಿಕೆಗಾಗಿ ಸಾಲಗಾರರಿಂದ ಒದಗಿಸಲ್ಪಟ್ಟಿರುವ ಫೋನ್ ನಂಬರ್, ಇ-ಮೇಲ್ ವಿಳಾಸ ಮತ್ತು ಇತರ ವಿವರಗಳು ಸಾಲಗಾರರ ಸ್ವಾಮ್ಯದಡಿಯಲ್ಲಿ ಇವೆ ಅಥವಾ ಸಾಲಗಾರರಿಗೆ ಮಾತ್ರ ಸಂಬಂಧಿಸಿವೆ ಎಂದು ಸಾಲಗಾರರು ಒಪ್ಪುತ್ತಾರೆ. ಸಾಲಗಾರರಿಗೆ ಸಂಬಂಧಿಸಿದ ದಾಖಲೆಗಳು ಅಥವಾ ಯಾವುದೇ ಮಾಹಿತಿಯು ಫಿನ್ನಿಷ್‌ಮೆಂಟ್‌ದಿಂದ ಸಾಲಗಾರರ ವಿಳಾಸಕ್ಕೆ ಭೌತಿಕ ರೂಪದಲ್ಲಿ (ಕೋರಿಯರ್, ಅಂಚೆ ಮುಖಾಂತರ ಅಥವಾ ಖುದ್ದಾಗಿ) ಕಳುಹಿಸಲ್ಪಟ್ಟಲ್ಲಿ ಅಥವಾ ಲಭ್ಯವಿರುವ ಸಂವಹನ ಕ್ರಮಗಳ ಮುಖಾಂತರ ಕಳುಹಿಸಲ್ಪಟ್ಟಲ್ಲಿ, ಅದು ಸಾಲಗಾರರಿಂದ ಸ್ವೀಕರಿಸಲ್ಪಟ್ಟಿದೆ ಎಂಬುದಾಗಿ ಪರಿಗಣಿಸಲ್ಪಡತಕ್ಕದ್ದು ಎಂದು ಸಾಲಗಾರರು ಮುಂದುವರೆದು ಧೃಢೀಕರಿಸುತ್ತಾರೆ.</p>
<p><b>7.3</b></p>	<p>The Borrower understands and agrees that FINCFRIENDS may provide specific</p>	<p><b>7.3</b></p>	<p>ಒಟ್ಟಾರೆಯಾಗಿ ಫಿನ್ನಿಷ್‌ಮೆಂಟ್‌ದಿಂದ ಲಭ್ಯವಿರುವ ಇತರ ಹಲವಾರು ಕ್ರಮಗಳು ಇದ್ದರೂ ಸಹ ನಿರ್ದಿಷ್ಟ</p>

	<p>Communication Modes for accepting or approving the specific instructions, notices requests and applications even though there are various other modes available by FINCFRIENDS in general and that FINCFRIENDS may, at its sole discretion, refuse to act based on any such instructions if not provided through specific Communication Modes. The Borrower acknowledges that the range of services provided over the Communication Modes may change from time to time. The Borrower agrees that FINCFRIENDS may add or discontinue anytime any of the Communication Modes by sending notice/ communication to the Borrower through e-mail/ sms/ phone call/ online customer portal or communicate it through its website and require the Borrower to use other Communication Modes for specified service. Borrower's use of that other Communication Modes after the effective date of the change/ amendment of the terms and conditions of the Communication Modes will constitute Borrower's acceptance of and agreement to such change(s).</p>	<p>ನಿರ್ದೇಶನಗಳು, ಸೂಚನೆಗಳು, ಕೋರಿಕೆಗಳು ಮತ್ತು ಅರ್ಜಿಗಳನ್ನು ಅಂಗೀಕರಿಸಲು ಅಥವಾ ಅನುಮೋದಿಸಲು ನಿರ್ದಿಷ್ಟ ಸಂವಹನ ಕ್ರಮಗಳನ್ನು ಫಿನ್ಸಿಫ್ರೆಂಡ್ಸ್ ಒದಗಿಸಬಹುದು ಎಂಬುದನ್ನು ಮತ್ತು ನಿರ್ದಿಷ್ಟ ಸಂವಹನ ಕ್ರಮಗಳ ಮುಖಾಂತರ ಒದಗಿಸಲ್ಪಡದಿದ್ದಲ್ಲಿ, ಇಂಥ ಯಾವುದೇ ನಿರ್ದೇಶನಗಳ ಮೇಲೆ ಆಧರಿತವಾಗಿ ವರ್ತಿಸಲು ತನ್ನ ಏಕಮಾತ್ರ ವಿವೇಚನೆಯಲ್ಲಿ ಫಿನ್ಸಿಫ್ರೆಂಡ್ಸ್ ನಿರಾಕರಿಸಬಹುದು ಎಂಬುದನ್ನು ಸಾಲಗಾರರು ತಿಳಿದುಕೊಂಡು, ಅದಕ್ಕೆ ಒಪ್ಪುತ್ತಾರೆ. ಈ ಸಂವಹನ ಕ್ರಮಗಳ ಮುಖಾಂತರ ಒದಗಿಸಲ್ಪಟ್ಟ ಸೇವೆಗಳ ಶ್ರೇಣಿಯು ಕಾಲಕಾಲಕ್ಕೆ ಬದಲಾಗಬಹುದು ಎಂಬುದನ್ನು ಸಾಲಗಾರರು ಅಂಗೀಕರಿಸುತ್ತಾರೆ. ಇ-ಮೇಲ್ / ಎಸ್‌ಎಮ್‌ಎಸ್ / ದೂರವಾಣಿ ಕರೆ / ಆನ್‌ಲೈನ್ ಕಸ್ಟಮರ್ ಪೋರ್ಟಲ್ ಮುಖಾಂತರ ಸಾಲಗಾರರಿಗೆ ನೋಟೀಸ್ / ಸಂವಹನವನ್ನು ಕಳುಹಿಸುವ ಮೂಲಕ ಅಥವಾ ತನ್ನ ವೆಬ್‌ಸೈಟ್ ಮೂಲಕ ಅದನ್ನು ಸಂವಹನ ಮಾಡಿ ಈ ಯಾವುದೇ ಸಂವಹನ ಕ್ರಮಗಳನ್ನು ಯಾವುದೇ ಸಮಯದಲ್ಲಿ ಫಿನ್ಸಿಫ್ರೆಂಡ್ಸ್ ಸೇರಿಸಬಹುದು ಅಥವಾ ನಿಲ್ಲಿಸಬಹುದು ಹಾಗೂ ನಿರ್ದಿಷ್ಟಪಡಿಸಿದ ಸೇವೆಗೆ ಇತರ ಸಂವಹನ ಕ್ರಮಗಳನ್ನು ಬಳಸುವಂತೆ ಸಾಲಗಾರರನ್ನು ಅಗತ್ಯಪಡಿಸಬಹುದು ಎಂಬುದನ್ನು ಸಾಲಗಾರರು ಒಪ್ಪುತ್ತಾರೆ. ಸಂವಹನ ಕ್ರಮಗಳ ಷರತ್ತುಗಳು ಹಾಗೂ ನಿಬಂಧನೆಗಳ ಬದಲಾವಣೆ / ತಿದ್ದುಪಡಿಯು ಜಾರಿಗೆ ಬಂದ ದಿನಾಂಕದ ನಂತರ ಆ ಇತರ ಸಂವಹನ ಕ್ರಮಗಳನ್ನು ಸಾಲಗಾರರು ಬಳಸುವಿಕೆಯು ಇಂಥ ಬದಲಾವಣೆಗೆ(ಗಳಿಗೆ) ಸಾಲಗಾರರ ಅಂಗೀಕಾರವನ್ನು ಮತ್ತು ಒಪ್ಪಿಗೆಯನ್ನು ಸಂರಚಿಸುತ್ತದೆ.</p>
<p><b>7.4</b></p>	<p>FINCFRIENDS may allow the Borrower to create a user password and the Borrower agrees that the user password or One Time Password (OTP) may be communicated to the Borrower either through SMS or e-mail on mobile number or e-mail address provided to FINCFRIENDS, or through notification on mobile application installed on a device by the Borrower, as the case may be, at the risk of the Borrower. The Borrower agrees that, in the case of telephone communications (including AVR, sms, mobile applications etc.) or online customer portal, as the case may be, FINCFRIENDS may require the Borrower to use/ enter a password/ OTP by such Borrower or may ask the Borrower questions about himself and about particulars of the Borrower's account(s) including a personal identification number in order to verify the Borrower's identity and/ or may require a call-back procedure, all as deemed appropriate by FINCFRIENDS. The Borrower is obliged to keep any password and any identification number designated by or provided to</p>	<p><b>7.4</b></p> <p>ಯೂಜರ್ ಪಾಸ್‌ವರ್ಡ್ ಒಂದನ್ನು ಸೃಷ್ಟಿಸಲು ಸಾಲಗಾರರನ್ನು ಫಿನ್ಸಿಫ್ರೆಂಡ್ಸ್ ಅನುಮತಿಸಬಹುದು ಮತ್ತು ಸಾಲಗಾರರ ಅಪಾಯದಲ್ಲಿ, ಸಂದರ್ಭಾನುಸಾರವಾಗಿ, ಫಿನ್ಸಿಫ್ರೆಂಡ್ಸ್‌ಗೆ ಒದಗಿಸಲ್ಪಟ್ಟಿರುವ ಮೊಬೈಲ್ ನಂಬರ್ ಅಥವಾ ಇ-ಮೇಲ್ ವಿಳಾಸದಲ್ಲಿ ಎಸ್‌ಎಮ್‌ಎಸ್ ಮುಖಾಂತರವಾಗಲಿ ಅಥವಾ ಇ-ಮೇಲ್ ಮುಖಾಂತರವಾಗಲಿ ಅಥವಾ ಸಾಲಗಾರರಿಂದ ಡಿವೈಸ್ ಒಂದರಲ್ಲಿ ಇನ್‌ಸ್ಟಾಲ್ ಮಾಡಲ್ಪಟ್ಟಿರುವ ಮೊಬೈಲ್ ಅಪ್ಲಿಕೇಶನ್ನಿನಲ್ಲಿ ನೋಟಿಫಿಕೇಶನ್ ಮುಖಾಂತರ ಆ ಯೂಜರ್ ಪಾಸ್‌ವರ್ಡ್ ಅಥವಾ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಅನ್ನು ಸಾಲಗಾರರಿಗೆ ಸಂವಹನ ಮಾಡಬಹುದು ಎಂದು ಸಾಲಗಾರರು ಒಪ್ಪುತ್ತಾರೆ. ಸಂದರ್ಭಾನುಸಾರವಾಗಿ, (ಎವಿಆರ್, ಎಸ್‌ಎಮ್‌ಎಸ್, ಮೊಬೈಲ್ ಅಪ್ಲಿಕೇಶನ್‌ಗಳು ಮುಂತಾದವುಗಳನ್ನೂ ಒಳಗೊಂಡಂತೆ) ದೂರವಾಣಿ ಸಂವಹನಗಳು, ಅಥವಾ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗಳ ಸಂದರ್ಭದಲ್ಲಿ, ಸೂಕ್ತ ಎಂದು ಫಿನ್ಸಿಫ್ರೆಂಡ್ಸ್‌ನಿಂದ ಪರಿಗಣಿಸಲ್ಪಡುವಂತೆ, ಅಂಥ ಸಾಲಗಾರರು ಪಾಸ್‌ವರ್ಡ್ / ಒಟಿಪಿ ಒಂದನ್ನು ಬಳಸುವಂತೆ / ನಮೂದಿಸುವಂತೆ ಸಾಲಗಾರರನ್ನು ಫಿನ್ಸಿಫ್ರೆಂಡ್ಸ್ ಅಗತ್ಯಪಡಿಸಬಹುದು ಅಥವಾ ಸಾಲಗಾರರ ಗುರುತನ್ನು ಪರಿಶೀಲಿಸುವ ಸಲುವಾಗಿ ಪರ್ಸನಲ್ ಐಡೆಂಟಿಫಿಕೇಶನ್ ನಂಬರ್ ಒಂದನ್ನೂ ಒಳಗೊಂಡಂತೆ ತಮ್ಮ ಬಗ್ಗೆ ಮತ್ತು ಸಾಲಗಾರರ</p>

	<p>him hereunder as confidential, and he shall be responsible for any consequence that may arise from the use of such password by any other person. FINCFRIENDS shall not be liable in any manner for access to the account of the Borrower by use of the user password by any person whomsoever. In case of loss, theft and disclosure of the password/ OTP, the Borrower shall inform FINCFRIENDS within 06 hours.</p>	<p>ಖಾತೆಯ(ಗಳ) ವಿವರಗಳ ಬಗ್ಗೆ ಪ್ರಶ್ನೆಗಳನ್ನು ಸಾಲಗಾರರಿಗೆ ಕೇಳಬಹುದು ಮತ್ತು/ಅಥವಾ ಮರಳಿ-ಕರೆ ಮಾಡುವ ಕಾರ್ಯವಿಧಾನವೊಂದನ್ನು ಅಗತ್ಯಪಡಿಸಬಹುದು. ಇದರಡಿಯಲ್ಲಿ ತಮ್ಮಿಂದ ನಿಯೋಜಿಸಲ್ಪಟ್ಟಿರುವ ಅಥವಾ ತಮಗೆ ಒದಗಿಸಿದ ಯಾವುದೇ ಪಾಸ್‌ವರ್ಡ್ ಮತ್ತು ಯಾವುದೇ ಐಡೆಂಟಿಫಿಕೇಶನ್ ನಂಬರ್ ಅನ್ನು ಗೌಪ್ಯನೀಯವಾಗಿ ಇರಿಸಿಕೊಳ್ಳುವುದು ಸಾಲಗಾರರ ಬಾಧ್ಯತೆಯಾಗಿರುತ್ತದೆ, ಮತ್ತು ಬೇರಾವುದೇ ವ್ಯಕ್ತಿಯು ಇಂಥ ಪಾಸ್‌ವರ್ಡ್ ಅನ್ನು ಬಳಸುವುದರಿಂದ ಉದ್ಭವಿಸಬಹುದಾದ ಯಾವುದೇ ತತ್ಪರಿಣಾಮಕ್ಕೆ ಅವರು ಜವಾಬ್ದಾರಾಗಿರತಕ್ಕದ್ದು. ಯಾವುದೇ ವ್ಯಕ್ತಿಯು ಈ ಯೂಜರ್ ಪಾಸ್‌ವರ್ಡ್ ಬಳಸಿಕೊಂಡು ಸಾಲಗಾರರ ಖಾತೆಗಳಿಗೆ ಪ್ರವೇಶಿಸುವುದಕ್ಕೆ ಯಾವುದೇ ರೀತಿಯಲ್ಲಿಯೂ ಫಿನ್ನಿಫ್ರೆಂಡ್ಸ್ ಬಾಧ್ಯಸ್ವವಾಗಿರತಕ್ಕದ್ದಲ್ಲ. ಪಾಸ್‌ವರ್ಡ್ / ಒಟಿಪಿ ಯಾವುದೇ ರೀತಿಯಲ್ಲಿ ಕಳೆದುಹೋದಲ್ಲಿ, ಕಳುವಾದಲ್ಲಿ ಅಥವಾ ಬಹಿರಂಗಪಡಿಸಲ್ಪಟ್ಟಲ್ಲಿ, ಸಾಲಗಾರರು 06 ಗಂಟೆಗಳೊಳಗೆ ಫಿನ್ನಿಫ್ರೆಂಡ್ಸ್‌ಗೆ ಅದನ್ನು ತಿಳಿಸತಕ್ಕದ್ದು ಎಂಬುದನ್ನು ಸಾಲಗಾರರು ಒಪ್ಪುತ್ತಾರೆ.</p>
<p><b>7.5</b></p>	<p>The Borrower irrevocably and unconditionally consents to FINCFRIENDS recording of all the Borrower's electronic communication (e.g. telephone calls, electronic mail, sms, mobile application or other) and storage of electronic media by FINCFRIENDS and accepts such recordings and electronic media as evidence with regard to Borrower's acceptance. The Borrower further accepts that such recordings may be used by FINCFRIENDS as evidence in a court of law or any legal proceeding. The Borrower agrees that FINCFRIENDS's records (be they electronic, written or otherwise) pertaining to each of the service/ request/ transaction will be final and binding and that the Borrower shall not deny the validity of such electronic records.</p>	<p><b>7.5</b> ಸಾಲಗಾರರ ಎಲ್ಲ ಇಲೆಕ್ಟ್ರಾನಿಕ್ ಸಂವಹನಗಳನ್ನು (ಉದಾ, ದೂರವಾಣಿ ಕರೆಗಳು, ಇಲೆಕ್ಟ್ರಾನಿಕ್ ಮೇಲ್, ಎಸ್‌ಎಮ್‌ಎಸ್, ಮೊಬೈಲ್ ಅಪ್ಲಿಕೇಶನ್ ಅಥವಾ ಇತರೆ) ಫಿನ್ನಿಫ್ರೆಂಡ್ಸ್ ಮುದ್ರಿಸಿಕೊಳ್ಳಲು (ರೆಕಾರ್ಡಿಂಗ್) ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಫಿನ್ನಿಫ್ರೆಂಡ್ಸ್‌ದಿಂದ ಶೇಖರಿಸಲ್ಪಡುವುದಕ್ಕೆ ಸಾಲಗಾರರು ಹಿಂತೆಗೆದುಕೊಳ್ಳಲಾರದಂತೆ ಮತ್ತು ಬೇಷರತ್ತಾಗಿ ಸಮ್ಮತಿಸುತ್ತಾರೆ ಹಾಗೂ ಸಾಲಗಾರರ ಅಂಗೀಕಾರಕ್ಕೆ ಸಂಬಂಧಿಸಿದಂತೆ ಇಂಥ ಮುದ್ರಿಕೆಗಳು ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಸಾಕ್ಷ್ಯಧಾರವಾಗಿ ಒಪ್ಪುತ್ತಾರೆ. ನ್ಯಾಯಾಲಯವೊಂದರಲ್ಲಿ ಅಥವಾ ಯಾವುದೇ ಕಾನೂನು ಕಲಾಪದಲ್ಲಿ ಸಾಕ್ಷ್ಯಧಾರವಾಗಿ ಇಂಥ ಮುದ್ರಿಕೆಗಳು ಫಿನ್ನಿಫ್ರೆಂಡ್ಸ್‌ದಿಂದ ಬಳಸಿಕೊಳ್ಳಲ್ಪಡಬಹುದು ಎಂಬುದಕ್ಕೆ ಸಾಲಗಾರರು ಮುಂದುವರೆದು ಒಪ್ಪುತ್ತಾರೆ. ಸೇವೆ / ಕೋರಿಕೆ / ವಹಿವಾಟು ಈ ಪ್ರತಿಯೊಂದಕ್ಕೂ ಸಂಬಂಧಿಸಿದ ಫಿನ್ನಿಫ್ರೆಂಡ್ಸ್‌ನ ಮುದ್ರಿಕೆಗಳು (ಅವುಗಳು ಇಲೆಕ್ಟ್ರಾನಿಕ್ ಆಗಿರಲಿ, ಬರವಣಿಗೆಯಲ್ಲಿರಲಿ ಅಥವಾ ಅನ್ಯಥಾ) ಅಂತಿಮ ಮತ್ತು ಬಂಧಕವಾಗಿರುತ್ತವೆ ಎಂದು ಮತ್ತು ಇಂಥ ಇಲೆಕ್ಟ್ರಾನಿಕ್ ಮುದ್ರಿಕೆಗಳ ಮಾನ್ಯತೆಯನ್ನು ಸಾಲಗಾರರು ನಿರಾಕರಿಸತಕ್ಕದ್ದಲ್ಲ ಎಂಬುದಕ್ಕೆ ಸಾಲಗಾರರು ಒಪ್ಪುತ್ತಾರೆ.</p>
<p><b>7.6</b></p>	<p>The Borrower confirms that he is fully aware of and consents to the risks associated with transmitting various instructions, information, documents or funds transfer via Communication Modes. The Borrowers agrees that confirmation of the Borrower's identity, by the Borrower's provision of the personal details required by FINCFRIENDS, will be sufficient</p>	<p><b>7.6</b> ಸಾಲಗಾರರ ಎಲ್ಲ ಇಲೆಕ್ಟ್ರಾನಿಕ್ ಸಂವಹನಗಳನ್ನು (ಉದಾ, ದೂರವಾಣಿ ಕರೆಗಳು, ಇಲೆಕ್ಟ್ರಾನಿಕ್ ಮೇಲ್, ಎಸ್‌ಎಮ್‌ಎಸ್, ಮೊಬೈಲ್ ಅಪ್ಲಿಕೇಶನ್ ಅಥವಾ ಇತರೆ) ಫಿನ್ನಿಫ್ರೆಂಡ್ಸ್ ಮುದ್ರಿಸಿಕೊಳ್ಳಲು (ರೆಕಾರ್ಡಿಂಗ್) ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಫಿನ್ನಿಫ್ರೆಂಡ್ಸ್‌ದಿಂದ ಶೇಖರಿಸಲ್ಪಡುವುದಕ್ಕೆ ಸಾಲಗಾರರು ಹಿಂತೆಗೆದುಕೊಳ್ಳಲಾರದಂತೆ ಮತ್ತು ಬೇಷರತ್ತಾಗಿ ಸಮ್ಮತಿಸುತ್ತಾರೆ ಹಾಗೂ ಸಾಲಗಾರರ ಅಂಗೀಕಾರಕ್ಕೆ ಸಂಬಂಧಿಸಿದಂತೆ ಇಂಥ ಮುದ್ರಿಕೆಗಳು ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು</p>

	<p>evidence for FINCFRIENDS to identify the Borrower and to act upon the Borrower's instructions. The Borrower authorizes FINCFRIENDS and directs FINCFRIENDS to act upon instructions for funds transfer given via such Communication Modes purportedly issued by, believed by FINCFRIENDS to be issued by or originated from the Borrower as identified in the Loan Application or related Documents. It is also understood and agreed to by the Borrower that only the Borrower shall communicate instructions over the Communication Modes. FINCFRIENDS does not have to accept telephone/mobile/ sms/e-mail instructions by a nominee of the Borrower, and the Borrower will not allow anyone other than the Borrower to make telephone/mobile/ sms/e-mail/ online customer portal instructions on his behalf.</p>	<p>ಸಾಕ್ಷ್ಯಧಾರವಾಗಿ ಒಪ್ಪುತ್ತಾರೆ. ನ್ಯಾಯಾಲಯವೊಂದರಲ್ಲಿ ಅಥವಾ ಯಾವುದೇ ಕಾನೂನು ಕಲಾಪದಲ್ಲಿ ಸಾಕ್ಷ್ಯಧಾರವಾಗಿ ಇಂಥ ಮುದ್ರಿಕೆಗಳು ಫಿನ್ಸಿಫ್ರೆಂಡ್ಸ್‌ದಿಂದ ಬಳಸಿಕೊಳ್ಳಲ್ಪಡಬಹುದು ಎಂಬುದಕ್ಕೆ ಸಾಲಗಾರರು ಮುಂದುವರಿದು ಒಪ್ಪುತ್ತಾರೆ. ಸೇವೆ / ಕೋರಿಕೆ / ವಹಿವಾಟು ಈ ಪ್ರತಿಯೊಂದಕ್ಕೂ ಸಂಬಂಧಿಸಿದ ಫಿನ್ಸಿಫ್ರೆಂಡ್ಸ್‌ನ ಮುದ್ರಿಕೆಗಳು (ಅವುಗಳು ಇಲೆಕ್ಟ್ರಾನಿಕ್ ಆಗಿರಲಿ, ಬರವಣಿಗೆಯಲ್ಲಿರಲಿ ಅಥವಾ ಅನ್ಯಥಾ) ಅಂತಿಮ ಮತ್ತು ಬಂಧಕವಾಗಿರುತ್ತವೆ ಎಂದು ಮತ್ತು ಇಂಥ ಇಲೆಕ್ಟ್ರಾನಿಕ್ ಮುದ್ರಿಕೆಗಳ ಮಾನ್ಯತೆಯನ್ನು ಸಾಲಗಾರರು ನಿರಾಕರಿಸತಕ್ಕದ್ದಲ್ಲ ಎಂಬುದಕ್ಕೆ ಸಾಲಗಾರರು ಒಪ್ಪುತ್ತಾರೆ. ಸಾಲಗಾರರ ಎಲ್ಲ ಇಲೆಕ್ಟ್ರಾನಿಕ್ ಸಂವಹನಗಳನ್ನು (ಉದಾ, ದೂರವಾಣಿ ಕರೆಗಳು, ಇಲೆಕ್ಟ್ರಾನಿಕ್ ಮೇಲ್, ಎಸ್‌ಎಮ್‌ಎಸ್, ಮೊಬೈಲ್ ಅಪ್ಲಿಕೇಶನ್ ಅಥವಾ ಇತರೆ) ಫಿನ್ಸಿಫ್ರೆಂಡ್ಸ್ ಮುದ್ರಿಸಿಕೊಳ್ಳಲು (ರೆಕಾರ್ಡಿಂಗ್) ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಫಿನ್ಸಿಫ್ರೆಂಡ್ಸ್‌ದಿಂದ ಶೇಖರಿಸಲ್ಪಡುವುದಕ್ಕೆ ಸಾಲಗಾರರು ಹಿಂತೆಗೆದುಕೊಳ್ಳಲಾರದಂತೆ ಮತ್ತು ಬೇಷರತ್ತಾಗಿ ಸಮ್ಮತಿಸುತ್ತಾರೆ ಹಾಗೂ ಸಾಲಗಾರರ ಅಂಗೀಕಾರಕ್ಕೆ ಸಂಬಂಧಿಸಿದಂತೆ ಇಂಥ ಮುದ್ರಿಕೆಗಳು ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಸಾಕ್ಷ್ಯಧಾರವಾಗಿ ಒಪ್ಪುತ್ತಾರೆ. ನ್ಯಾಯಾಲಯವೊಂದರಲ್ಲಿ ಅಥವಾ ಯಾವುದೇ ಕಾನೂನು ಕಲಾಪದಲ್ಲಿ ಸಾಕ್ಷ್ಯಧಾರವಾಗಿ ಇಂಥ ಮುದ್ರಿಕೆಗಳು ಫಿನ್ಸಿಫ್ರೆಂಡ್ಸ್‌ದಿಂದ ಬಳಸಿಕೊಳ್ಳಲ್ಪಡಬಹುದು ಎಂಬುದಕ್ಕೆ ಸಾಲಗಾರರು ಮುಂದುವರಿದು ಒಪ್ಪುತ್ತಾರೆ. ಸೇವೆ / ಕೋರಿಕೆ / ವಹಿವಾಟು ಈ ಪ್ರತಿಯೊಂದಕ್ಕೂ ಸಂಬಂಧಿಸಿದ ಫಿನ್ಸಿಫ್ರೆಂಡ್ಸ್‌ನ ಮುದ್ರಿಕೆಗಳು (ಅವುಗಳು ಇಲೆಕ್ಟ್ರಾನಿಕ್ ಆಗಿರಲಿ, ಬರವಣಿಗೆಯಲ್ಲಿರಲಿ ಅಥವಾ ಅನ್ಯಥಾ) ಅಂತಿಮ ಮತ್ತು ಬಂಧಕವಾಗಿರುತ್ತವೆ ಎಂದು ಮತ್ತು ಇಂಥ ಇಲೆಕ್ಟ್ರಾನಿಕ್ ಮುದ್ರಿಕೆಗಳ ಮಾನ್ಯತೆಯನ್ನು ಸಾಲಗಾರರು ನಿರಾಕರಿಸತಕ್ಕದ್ದಲ್ಲ ಎಂಬುದಕ್ಕೆ ಸಾಲಗಾರರು ಒಪ್ಪುತ್ತಾರೆ.</p>	
<p><b>8.</b></p>	<p><b>ASSIGNMENT AND SUB-CONTRACTING</b></p>	<p><b>8.</b></p>	<p><b>ವಹಿಸುವಿಕೆ ಮತ್ತು ಉಪ-ಗುತ್ತಿಗೆ ನೀಡುವಿಕೆ</b></p>
<p><b>8.1</b></p>	<p>FINCFRIENDS shall be entitled to sell, transfer, assign, or securitize any of its right and obligations hereunder to any person without the consent of the Borrower. Any such sale, assignment, securitization or transfer shall conclusively bind the Borrower. The Borrower shall be bound to fulfil and perform all his obligations to such transferee/ assignee, including the payment of Outstanding Balance. The Borrower confirms and agrees that transferee/ assignee shall be entitled to collect the due amounts in respect of Personal Loan from the Borrower.</p>	<p><b>8.1</b></p> <p>ಇದರಡಿಯ ತನ್ನ ಯಾವುದೇ ಹಕ್ಕು ಮತ್ತು ಬಾಧ್ಯತೆಗಳನ್ನು ಸಾಲಗಾರರ ಸಮ್ಮತಿ ಇಲ್ಲದೇ ಯಾವುದೇ ವ್ಯಕ್ತಿಗೆ ಮಾರಾಟ, ವರ್ಗಾವಣೆ, ವಹಿಸುವಿಕೆ, ಅಥವಾ ಸೆಕ್ಯುರಿಟೈಜ್ ಮಾಡಲು ಫಿನ್ಸಿಫ್ರೆಂಡ್ಸ್ ಹಕ್ಕುದಾರರಾಗಿರತಕ್ಕದ್ದು. ಇಂಥ ಯಾವುದೇ ಮಾರಾಟ, ವಹಿಸುವಿಕೆ, ಸೆಕ್ಯುರಿಟೈಜೇಶನ್ ಅಥವಾ ವರ್ಗಾವಣೆಯು ಸಾಲಗಾರರನ್ನು ನಿರ್ಣಾಯಕವಾಗಿ ಬಂಧಿಸತಕ್ಕದ್ದು. ಬಾಕಿ ಆಗಿರುವ ಉಳಿಕೆಮೊತ್ತದ ಪಾವತಿಯನ್ನೂ ಒಳಗೊಂಡಂತೆ ಇಂಥ ವರ್ಗಾವಣೆ ಪಡೆದವರು / ವಹಿಸಿಕೊಂಡವರಿಗೆ ತಮ್ಮ ಎಲ್ಲ ಬಾಧ್ಯತೆಗಳನ್ನು ಈಡೇರಿಸಲು ಮತ್ತು ನೆರವೇರಿಸಲು ಸಾಲಗಾರರು ಬಂಧಕರಾಗಿರತಕ್ಕದ್ದು. ವೈಯಕ್ತಿಕ ಸಾಲದ ಸಂಬಂಧದಲ್ಲಿನ ಬಾಕಿ ಮೊತ್ತಗಳನ್ನು ಸಾಲಗಾರರಿಂದ ಸಂಗ್ರಹಿಸಿಕೊಳ್ಳಲು ವರ್ಗಾವಣೆ ಪಡೆದವರು / ವಹಿಸಿಕೊಂಡವರು ಹಕ್ಕುದಾರರಾಗಿರತಕ್ಕದ್ದು ಎಂಬುದನ್ನು ಸಾಲಗಾರರು ಧೃಢೀಕರಿಸಿ, ಅದಕ್ಕೆ ಒಪ್ಪುತ್ತಾರೆ.</p>	
<p><b>8.2</b></p>	<p>FINCFRIENDS may sell risk participations to one or more persons</p>	<p><b>8.2</b></p>	<p>ಸಾಲದ ಈ ಸಾಷನಿಗಳಡಿಯಲ್ಲಿನ ಅಥವಾ ಬೇರಾವುದೇ ದಾಖಲೆಗಳಡಿಯಲ್ಲಿನ ತನ್ನ ಹಕ್ಕುಗಳು</p>

	in all or a portion of its rights and obligations under these Loan GTC or any other Documents. Borrower consents to such arrangement by FINCFRIENDS. The Borrower shall duly execute such other documents as may be requested by FINCFRIENDS and the risk participating person.		ಮತ್ತು ಬಾಧ್ಯತೆಗಳ ಎಲ್ಲ ಅಥವಾ ಭಾಗವೊಂದರಲ್ಲಿನ ಅಪಾಯ ಪಾಲೊಳ್ಳುವಿಕೆಗಳನ್ನು ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳಿಗೆ ಫಿನ್ಸಿಫ್ರೆಂಡ್ಸ್ ಮಾರಾಟ ಮಾಡಬಹುದು. ಫಿನ್ಸಿಫ್ರೆಂಡ್ಸ್‌ದಿಂದ ಮಾಡಲ್ಪಟ್ಟ ಇಂಥ ಏರ್ಪಾಡಿಗೆ ಸಾಲಗಾರರು ಸಮ್ಮತಿಸುತ್ತಾರೆ. ಫಿನ್ಸಿಫ್ರೆಂಡ್ಸ್‌ದಿಂದ ಮತ್ತು ಅಪಾಯದಲ್ಲಿ ಪಾಲೊಳ್ಳುತ್ತಿರುವ ವ್ಯಕ್ತಿಯಿಂದ ಕೋರಲ್ಪಡುವ ಅಂಥ ಇತರ ದಾಖಲೆಗಳನ್ನು ಸಾಲಗಾರರು ಸೂಕ್ತವಾಗಿ ಜಾರಿಗೊಳಿಸತಕ್ಕದ್ದು.
8.3	FINCFRIENDS shall also have the right to share all information and documents relating to the Borrower and/ or the loan availed by the Borrower and/ or the default committed by the Borrower, with the person to whom FINCFRIENDS intends or wishes to sell or has sold, assigned, securitised or transferred in any other manner, all or any of the rights/ obligations of FINCFRIENDS as per this Loan GTC and the Borrower confirms he has no objection if such details, information and documents relating to the Borrower are so shared.	8.3	ಸಾಲಗಾರರಿಗೆ ಸಂಬಂಧಿಸಿದ ಮತ್ತು/ಅಥವಾ ಸಾಲಗಾರರಿಂದ ಪಡೆದುಕೊಳ್ಳಲ್ಪಟ್ಟ ಸಾಲಕ್ಕೆ ಸಂಬಂಧಿಸಿದ ಮತ್ತು/ಅಥವಾ ಸಾಲಗಾರರಿಂದ ಎಸಗಲ್ಪಟ್ಟ ಲೋಪಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು, ಸಾಲದ ಈ ಸಾಷನಿಗಳಿಗೆ ಅನುಗುಣವಾಗಿ ಫಿನ್ಸಿಫ್ರೆಂಡ್ಸ್‌ನ ಎಲ್ಲ ಅಥವಾ ಯಾವುದೇ ಹಕ್ಕುಗಳು / ಬಾಧ್ಯತೆಗಳನ್ನು ಯಾರಿಗೆ ಮಾರಾಟ ಮಾಡಲು ಫಿನ್ಸಿಫ್ರೆಂಡ್ಸ್ ಉದ್ದೇಶಿಸಿದೆಯೋ ಅಥವಾ ಬಯಸಿದೆಯೋ ಅಥವಾ ಮಾರಾಟ ಮಾಡಿದೆಯೋ, ವಹಿಸಿದೆಯೋ, ಸೆಕ್ಯೂರಿಟೈಜ್ ಮಾಡಿದೆಯೋ ಅಥವಾ ಬೇರಾವುದೇ ರೀತಿಯಲ್ಲಿ ವರ್ಗಾಯಿಸಿದೆಯೋ ಆ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವ ಹಕ್ಕನ್ನು ಸಹ ಫಿನ್ಸಿಫ್ರೆಂಡ್ಸ್ ಹೊಂದಿರತಕ್ಕದ್ದು ಮತ್ತು ಸಾಲಗಾರರಿಗೆ ಸಂಬಂಧಿಸಿದ ಇಂಥ ವಿವರಗಳು, ಮಾಹಿತಿ ಮತ್ತು ದಾಖಲೆಗಳು ಹೀಗೆ ಹಂಚಿಕೊಳ್ಳಲ್ಪಟ್ಟಲ್ಲಿ ಯಾವುದೇ ಆಕ್ಷೇಪಣೆಯನ್ನು ತಾವು ಹೊಂದಿರುವುದಿಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ.
8.4	The Borrower expressly recognises and consents to the right of FINCFRIENDS to appoint and authorise one or more persons, who may or may not be the employee or officer of FINCFRIENDS, to exercise any or all the rights/ powers of FINCFRIENDS provided under this Loan GTC, whether relating to the administration or processing of Loan Application and/ or the collection of Monthly Instalment or recovery of the Outstanding Balance on behalf of FINCFRIENDS, and to provide such persons all or part of the information/ data relating to the Borrower and/ or the loan availed by the Borrower and/ or the default committed by the Borrower.	8.4	ಫಿನ್ಸಿಫ್ರೆಂಡ್ಸ್ ಪರವಾಗಿ ಆಡಳಿತ ನಡೆಸುವುದಕ್ಕೆ ಸಂಬಂಧಿಸಿರಲಿ ಅಥವಾ ಸಾಲದ ಅರ್ಜಿಯ ಸಂಸ್ಕರಣೆಗೆ ಮತ್ತು/ಅಥವಾ ಮಾಸಿಕ ಕಂತುಗಳ ಸಂಗ್ರಹಣೆಗೆ ಅಥವಾ ಬಾಕಿ ಆಗಿರುವ ಉಳಿಕೆಮೊತ್ತದ ವಸೂಲಾತಿಗೆ ಸಂಬಂಧಿಸಿರಲಿ, ಸಾಲದ ಈ ಸಾಷನಿಗಳಡಿಯಲ್ಲಿ ಒದಗಿಸಲ್ಪಟ್ಟಿರುವ ಫಿನ್ಸಿಫ್ರೆಂಡ್ಸ್‌ನ ಯಾವುದೇ ಅಥವಾ ಎಲ್ಲ ಹಕ್ಕುಗಳು / ಅಧಿಕಾರಗಳನ್ನು ಚಲಾಯಿಸಲು ಫಿನ್ಸಿಫ್ರೆಂಡ್ಸ್‌ನ ಉದ್ಯೋಗಿ ಅಥವಾ ಅಧಿಕಾರಿಯಾಗಿರಬಹುದಾದ ಅಥವಾ ಆಗಿಲ್ಲದಿರಬಹುದಾದ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳನ್ನು ನೇಮಕ ಮಾಡಿ, ಅಧಿಕಾರ ನೀಡುವ, ಮತ್ತು ಸಾಲಗಾರರಿಗೆ ಸಂಬಂಧಿಸಿದ ಮತ್ತು/ಅಥವಾ ಸಾಲಗಾರರಿಂದ ಪಡೆದುಕೊಳ್ಳಲ್ಪಟ್ಟ ಸಾಲಕ್ಕೆ ಸಂಬಂಧಿಸಿದ ಮತ್ತು/ಅಥವಾ ಸಾಲಗಾರರಿಂದ ಎಸಗಲ್ಪಟ್ಟ ಲೋಪಕ್ಕೆ ಸಂಬಂಧಿಸಿದ ಎಲ್ಲ ಅಥವಾ ಭಾಗಶಃ ಮಾಹಿತಿ / ದತ್ತಾಂಶವನ್ನು ಅಂಥ ವ್ಯಕ್ತಿಗಳಿಗೆ ಒದಗಿಸುವ ಫಿನ್ಸಿಫ್ರೆಂಡ್ಸ್‌ನ ಹಕ್ಕನ್ನು ಸಾಲಗಾರರು ಸ್ಪಷ್ಟವಾಗಿ ಗುರುತಿಸಿ, ಸಮ್ಮತಿಸುತ್ತಾರೆ.
8.5	The Borrower shall not transfer, assign or sub-contract all or any of its rights and obligations under this Loan GTC to any person without the prior consent in writing of FINCFRIENDS.	8.5	ಫಿನ್ಸಿಫ್ರೆಂಡ್ಸ್‌ದಿಂದ ಬರವಣಿಗೆಯಲ್ಲಿರುವ ಪಡೆದುಕೊಂಡಿರುವ ಪೂರ್ವ ಸಮ್ಮತಿ ಇಲ್ಲದೇ, ಸಾಲದ ಈ ಸಾಷನಿಗಳಡಿಯಲ್ಲಿನ ತಮ್ಮ ಎಲ್ಲ ಅಥವಾ ಯಾವುದೇ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಯಾವುದೇ ವ್ಯಕ್ತಿಗೆ ವರ್ಗಾಯಿಸುವಿಕೆ, ವಹಿಸುವಿಕೆ, ಉಪ-ಗುತ್ತಿಗೆ ನೀಡಿಕೆಗಳನ್ನು ಸಾಲಗಾರರು ಮಾಡತಕ್ಕದ್ದಲ್ಲ.
9	<b>EVENTS OF DEFAULT</b>	9	<b>ಲೋಪದ ಘಟನೆಗಳು</b>
9.1	The Borrower shall be deemed to have committed default if: 9.1.1 Borrower fails to furnish any information required by	9.1	ಈ ಕೆಳಗಿನ ಸಂದರ್ಭಗಳಲ್ಲಿ ಸಾಲಗಾರರು ಲೋಪವನ್ನು ಎಸಗಿರುವುದಾಗಿ ಪರಿಗಣಿಸಲ್ಪಡತಕ್ಕದ್ದು:

	<p>FINCFRIENDS, or any information, document, representation or undertaking of the Borrower proves to be false, illegal, invalid, misleading, forged or untrue;</p> <p>9.1.2 If the Borrower fails to comply with Clause 9.2 below</p> <p>9.1.3 If the Borrower fails to comply with any of the covenants mentioned in this Loan GTC or any other Documents;</p> <p>9.1.4 If the Borrower fails to comply with any of the terms and conditions contained herein or in any other Document;</p> <p>9.1.5 If the Personal Loan is, directly or indirectly utilized for any illegal, anti-social or speculative purpose, or for any purpose not permitted by the concerned government authority/ Applicable Law;</p> <p>9.1.6 If the Borrower dies or is prosecuted in respect of any offence or if the Borrower commits an act of insolvency or makes an application for declaring himself an insolvent or an insolvency notice is served on the Borrower, or an order is passed against the Borrower declaring him an insolvent/ insane;</p> <p>9.1.7 Any instruction or order to recall the Personal Loan (or any loan granted to the Borrower) is issued by the concerned regulatory authority or the court of law for any reason whatsoever;</p> <p>9.1.8 If the Borrower fails to pay, as and when become due for payment, the Monthly Instalment, Interest, fees, penal charges, or any other amount or any part thereof to FINCFRIENDS;</p> <p>9.1.9 If the Borrower is in default on any other loans or credit extensions from FINCFRIENDS;</p> <p>9.1.10 If any other event has occurred which in the opinion of FINCFRIENDS jeopardizes its interest and would make it difficult for FINCFRIENDS to recover the Outstanding Balance.</p>	<p>9.1.1 ಫಿನ್‌ಫ್ರೆಂಡ್ಸ್‌ಗೆ ಬೇಕಿರುವ ಯಾವುದೇ ಮಾಹಿತಿಯನ್ನು ಒದಗಿಸಲು ಸಾಲಗಾರರು ವಿಫಲರಾದಲ್ಲಿ, ಅಥವಾ ಸಾಲಗಾರರ ಯಾವುದೇ ಮಾಹಿತಿ, ದಾಖಲೆ, ಪ್ರಾತಿನಿಧ್ಯ ಅಥವಾ ಮುಚ್ಚಳಿಕೆಯು ತಪ್ಪಾಗಿರುವುದು, ಕಾನೂನುಬಾಹಿರವಾಗಿರುವುದು, ಅಸಿಂಧುವಾಗಿರುವುದು, ತಪ್ಪುದಾರಿಗಳೆಯುವುದು, ಹೆಣೆಯಲ್ಪಟ್ಟಿರುವುದು ಅಥವಾ ಅಸತ್ಯವಾಗಿರುವುದು ಸಾಬೀತುಪಡಿಸಲ್ಪಟ್ಟಲ್ಲಿ;</p> <p>9.1.2 ಈ ಕೆಳಗಿನ ಖಂಡ 9.2 ನ್ನು ಅನುಸರಣೆ ಮಾಡಲು ಸಾಲಗಾರರು ವಿಫಲರಾದಲ್ಲಿ;</p> <p>9.1.3 ಸಾಲದ ಈ ಸಾಪನಿಗಳಲ್ಲಿ ಅಥವಾ ಬೇರಾವುದೇ ದಾಖಲೆಗಳಲ್ಲಿ ನಮೂದಿಸಿರುವ ಯಾವುದೇ ಒಪ್ಪಂದಗಳನ್ನು ಅನುಸರಣೆ ಮಾಡಲು ಸಾಲಗಾರರು ವಿಫಲರಾದಲ್ಲಿ;</p> <p>9.1.4 ಇದರಲ್ಲಿರುವ ಅಥವಾ ಬೇರಾವುದೇ ದಾಖಲೆಗಳಲ್ಲಿರುವ ಯಾವುದೇ ಷರತ್ತುಗಳು ಹಾಗೂ ನಿಬಂಧನೆಗಳನ್ನು ಅನುಸರಣೆ ಮಾಡಲು ಸಾಲಗಾರರು ವಿಫಲರಾದಲ್ಲಿ;</p> <p>9.1.5 ವೈಯಕ್ತಿಕ ಸಾಲವು, ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ, ಯಾವುದೇ ಕಾನೂನುಬಾಹಿರ, ಸಮಾಜ-ವಿರೋಧಿ ಅಥವಾ ಸಟ್ಕೂ ಉದ್ದೇಶಕ್ಕೆ, ಅಥವಾ ಸಂಬಂಧಿತ ಸರ್ಕಾರಿ ಪ್ರಾಧಿಕಾರದಿಂದ / ಅನ್ಯಾಯವಾಗುವ ಕಾನೂನಿನಿಂದ ಅನುಮತಿಸಲ್ಪಟ್ಟಿರದ ಯಾವುದೇ ಉದ್ದೇಶಕ್ಕೆ ವಿನಿಯೋಗಿಸಿಕೊಳ್ಳಲ್ಪಟ್ಟಲ್ಲಿ;</p> <p>9.1.6 ಸಾಲಗಾರರು ಮರಣಿಸಿದಲ್ಲಿ ಅಥವಾ ಯಾವುದೇ ಅಪರಾಧದ ಸಂಬಂಧದಲ್ಲಿ ಕಾನೂನು ಕ್ರಮಕೊಳ್ಳಲಾಗದಲ್ಲಿ ಅಥವಾ ಋಣಗ್ರಸ್ತತೆಯ ಕಾರ್ಯವೊಂದನ್ನು ಸಾಲಗಾರರು ಎಸಗಿದಲ್ಲಿ ಅಥವಾ ತಮ್ಮನ್ನು ಋಣಗ್ರಸ್ತರು ಎಂದು ಘೋಷಿಸುವಂತೆ ಅರ್ಜಿಯೊಂದನ್ನು ಸಲ್ಲಿಸಿದಲ್ಲಿ ಅಥವಾ ಸಾಲಗಾರರ ಮೇಲೆ ಋಣಗ್ರಸ್ತತೆಯ ನೋಟೀಸ್ ಒಂದು ಹೊರಡಿಸಲ್ಪಟ್ಟಲ್ಲಿ, ಅಥವಾ ಸಾಲಗಾರರನ್ನು ಓರ್ವ ಋಣಗ್ರಸ್ತರು / ಮತಿವಿಕಲರು ಎಂದು ಘೋಷಿಸುವ ಆದೇಶವೊಂದು ಅವರ ವಿರುದ್ಧ ಮಾಡಲ್ಪಟ್ಟಲ್ಲಿ;</p> <p>9.1.7 ಯಾವುದೇ ಕಾರಣಕ್ಕೆ ಸಂಬಂಧಿತ ನಿಯಂತ್ರಕ ಪ್ರಾಧಿಕಾರ ಅಥವಾ ನ್ಯಾಯಾಲಯದಿಂದ ವೈಯಕ್ತಿಕ ಸಾಲ (ಅಥವಾ ಸಾಲಗಾರರಿಗೆ ಮಂಜೂರು ಮಾಡಿರುವ ಯಾವುದೇ ಸಾಲ) ವನ್ನು ವಾಪಸ್ ಪಡೆದುಕೊಳ್ಳುವ ಯಾವುದೇ ನಿರ್ದೇಶನ ಅಥವಾ ಆದೇಶವು ಹೊರಡಿಸಲ್ಪಟ್ಟಲ್ಲಿ;</p> <p>9.1.8 ಮಾಸಿಕ ಕಂತು, ಬಡ್ಡಿ, ಶುಲ್ಕಗಳು, ದಂಡನೀಯ ಶುಲ್ಕಗಳು, ಅಥವಾ ಬೇರಾವುದೇ ಮೊತ್ತ ಅಥವಾ ಅದರ ಯಾವುದೇ ಭಾಗವು ಪಾವತಿಗೆ ಬಾಕಿ ಆದಾಗಲೆಲ್ಲ ಫಿನ್‌ಫ್ರೆಂಡ್ಸ್‌ಗೆ ಅದನ್ನು ಪಾವತಿಸಲು ಸಾಲಗಾರರು ವಿಫಲರಾದಲ್ಲಿ;</p>
--	---	---

			<p>9.1.9 ಫಿನ್ಸಿಫ್ರೆಂಡ್ಸ್‌ನಿಂದ ನೀಡಲ್ಪಟ್ಟ ಬೇರಾವುದೇ ಸಾಲಗಳು ಅಥವಾ ಸಾಲದ ವಿಸ್ತರಣೆಗಳಿಗೆ ಸಂಬಂಧಿಸಿದಂತೆ ಸಾಲಗಾರರು ಲೋಪದಲ್ಲಿ ಇದ್ದಲ್ಲಿ;</p> <p>9.1.10 ಫಿನ್ಸಿಫ್ರೆಂಡ್ಸ್‌ನ ಅಭಿಪ್ರಾಯದಲ್ಲಿ ಅದರ ಹಿತಾಸಕ್ತಿಗೆ ಕೇಡನ್ನುಂಟುಮಾಡುವ ಮತ್ತು ಬಾಕಿ ಆಗಿರುವ ಉಳಿಕೆಮೊತ್ತದ ವಸೂಲಾತಿಯನ್ನು ಫಿನ್ಸಿಫ್ರೆಂಡ್ಸ್‌ಗೆ ಕಷ್ಟಕರವನ್ನಾಗಿಸುವ ಬೇರಾವುದೇ ಘಟನೆಯು ಘಟಿಸಿದ್ದಲ್ಲಿ.</p>
9.2	<p>The Borrower acknowledges following rights of FINCFRIENDS, against the default(s) of the Borrower, whereas these rights of FINCFRIENDS shall become enforceable immediately on the occurrence of any default-</p> <p>9.2.1 Where the complete Monthly Instalment or any other Borrower's dues are not paid to FINCFRIENDS on or before the respective Due Dates, FINCFRIENDS may demand and collect the Late Payment Fines, Overdue Interest, bounce charges and/ or other charges on such delayed payment as stated in the Documents for each of the default.</p> <p>9.2.2 To recall the entire Outstanding Balance and recover immediately the Outstanding Balance.</p> <p>9.2.3 FINCFRIENDS shall have a paramount lien and right of set off on/ against (a) all proceeds of insurance, if any, availed through FINCFRIENDS or insurance financed by FINCFRIENDS, (b) any money to be paid/ refunded by FINCFRIENDS to the Borrower arising out of this loan or any other agreement/ arrangement as well as (c) all other monies, securities, deposits of any kind and nature and all other assets and properties belonging to the Borrower or standing to the Borrower's credit (whether held singly or jointly with any other person), which are deposited with/under the control of FINCFRIENDS whether by way of security or otherwise pursuant to any contract entered/to be entered into by the Borrower in any</p>	9.2	<p>ಯಾವುದೇ ಲೋಪವು ಘಟಿಸಿದಾಗ ಫಿನ್ಸಿಫ್ರೆಂಡ್ಸ್‌ನ ಈ ಕೆಳಗಿನ ಹಕ್ಕುಗಳು ತಕ್ಷಣ ಜಾರಿಗೊಳಿಸಲ್ಪಡತಕ್ಕವಾಗುವ ಕಾರಣ, ಸಾಲಗಾರರ ಲೋಪದ ವಿರುದ್ಧದ ಫಿನ್ಸಿಫ್ರೆಂಡ್ಸ್‌ನ ಈ ಹಕ್ಕುಗಳನ್ನು ಸಾಲಗಾರರು ಅಂಗೀಕರಿಸುತ್ತಾರೆ -</p> <p>9.2.1 ಸಂಪೂರ್ಣ ಮಾಸಿಕ ಕಂತು ಅಥವಾ ಸಾಲಗಾರರ ಬೇರಾವುದೇ ಬಾಕಿಗಳು ಆಯಾ ಕೊನೆಯ ದಿನಾಂಕಗಳಂದು ಅಥವಾ ಮೊದಲು ಫಿನ್ಸಿಫ್ರೆಂಡ್ಸ್‌ಗೆ ಪಾವತಿಸಲ್ಪಡದಿರುವಲ್ಲಿ, ತಡ ಪಾವತಿ ದಂಡ, ಓವರ್‌ಡ್ಯೂ ಬಡ್ಡಿ, ಬೌನ್ಸ್ ಶುಲ್ಕಗಳು ಮತ್ತು/ಅಥವಾ ಈ ಪ್ರತಿಯೊಂದು ಲೋಪಕ್ಕೂ ದಾಖಲೆಗಳಲ್ಲಿ ತಿಳಿಸಿರುವಂತೆ, ಇಂಥ ತಡವಾದ ಪಾವತಿಯ ಮೇಲೆ ಇತರ ಶುಲ್ಕಗಳನ್ನು ಫಿನ್ಸಿಫ್ರೆಂಡ್ಸ್ ಬೇಡಿಕೆ ಮಾಡಿ, ಸಂಗ್ರಹಿಸಿಕೊಳ್ಳಬಹುದು.</p> <p>9.2.2 ಬಾಕಿ ಆಗಿರುವ ಸಂಪೂರ್ಣ ಉಳಿಕೆಮೊತ್ತವನ್ನು ವಾಪಸ್ ಪಡೆದುಕೊಳ್ಳುವುದು ಹಾಗೂ ಬಾಕಿ ಆಗಿರುವ ಉಳಿಕೆಮೊತ್ತವನ್ನು ತಕ್ಷಣ ವಸೂಲು ಮಾಡಿಕೊಳ್ಳುವುದು.</p> <p>9.2.3 ಈ ಕೆಳಗಿನವುಗಳ ಮೇಲೆ / ವಿರುದ್ಧ ಪರಮೋಚ್ಛ ಧಾರಣಾಧಿಕಾರವನ್ನು ಮತ್ತು ಸೆಟ್ ಆಫ್ ಮಾಡುವ ಹಕ್ಕನ್ನು ಫಿನ್ಸಿಫ್ರೆಂಡ್ಸ್ ಹೊಂದಿರತಕ್ಕದ್ದು (a) ಫಿನ್ಸಿಫ್ರೆಂಡ್ಸ್ ಮುಖಾಂತರ ವಿಮೆಗಳೇನಾದರೂ ಪಡೆದುಕೊಳ್ಳಲ್ಪಟ್ಟಿದ್ದಲ್ಲಿ, ಅಥವಾ ವಿಮೆಯು ಫಿನ್ಸಿಫ್ರೆಂಡ್ಸ್‌ನಿಂದ ಆರ್ಥಿಕ ನೆರವು ನೀಡಲ್ಪಟ್ಟಿದ್ದಲ್ಲಿ, ಅವುಗಳಿಂದ ಬರುವ ಎಲ್ಲ ಹಣ, (b) ಈ ಸಾಲ ಅಥವಾ ಬೇರಾವುದೇ ಒಡಂಬಡಿಕೆ / ಏರ್ಪಾಡಿನಿಂದ ಉದ್ಭವಿಸುವ, ಫಿನ್ಸಿಫ್ರೆಂಡ್ಸ್‌ನಿಂದ ಸಾಲಗಾರರಿಗೆ ಪಾವತಿಸಲ್ಪಡಬೇಕಿರುವ / ಮರುಸಂದಾಯ ಮಾಡಲ್ಪಡಬೇಕಿರುವ ಯಾವುದೇ ಹಣ ಹಾಗೂ (c) ಯಾವುದೇ ಸಾಮರ್ಥ್ಯದಲ್ಲಿ ಸಾಲಗಾರರಿಂದ ಮಾಡಿಕೊಳ್ಳಲ್ಪಟ್ಟ / ಮಾಡಿಕೊಳ್ಳಬೇಕಿರುವ ಯಾವುದೇ ಕರಾರಿಗೆ ಅನುಸಾರವಾಗಿ, ಭದ್ರತೆಯ ಮೂಲಕವಾಗಲಿ ಅಥವಾ ಅನ್ಯಥಾ, ಫಿನ್ಸಿಫ್ರೆಂಡ್ಸ್ ಬಳಿಯಲ್ಲಿ ಜಮಾ ಮಾಡಲ್ಪಟ್ಟಿರುವ / ನಿಯಂತ್ರಣದಡಿಯಲ್ಲಿರುವ, ಸಾಲಗಾರರಿಗೆ ಸೇರಿದ ಅಥವಾ ಸಾಲಗಾರರಿಗೆ ಸಲ್ಲತಕ್ಕ ಯಾವುದೇ ವಿಧ ಮತ್ತು ಸ್ವರೂಪದ ಇತರ ಎಲ್ಲ ಹಣ, ಭದ್ರತೆ, ಠೇವಣಿಗಳು ಮತ್ತು ಇತರ ಎಲ್ಲ ಸ್ವತ್ತುಗಳು ಮತ್ತು ಆಸ್ತಿಗಳು (ಏಕೈಕವಾಗಿ ಧಾರಣೆ ಮಾಡಿರಲಿ ಅಥವಾ ಬೇರಾವುದೇ ವ್ಯಕ್ತಿಯೊಂದಿಗೆ ಜಂಟಿಯಾಗಿ ಧಾರಣೆ ಮಾಡಿರಲಿ) ಮತ್ತು ಸಾಲಗಾರರಿಗೆ ಮುಂದಿನ ಸೂಚನೆಯನ್ನು ನೀಡುತ್ತಾ ಅಥವಾ ನೀಡದೇ ಸಾಲಗಾರರ ಬಾಕಿಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ಇಂಥ ಎಲ್ಲ ಮೊತ್ತಗಳು</p>



	<p>capacity and FINCFRIENDS shall be entitled and authorized to exercise such right of lien &amp; set off against all such amounts and assets for settlement of the Borrower's dues with or without any further notice to the Borrower.</p> <p>9.2.4 To initiate appropriate legal proceedings before the arbitrator appointed under this Loan GTC or before the Court of Law, as case may be, for taking appropriate recourse to the legal remedies provided in Applicable Law in force from time to time. The Borrower shall be liable to immediately reimburse the entire cost to FINCFRIENDS in respect of all legal/ arbitration proceedings, including but not limited to, the fees of lawyers, court fees, legal notices, reminder notices, letters, legal summons etc. without any dispute/ protest.</p> <p>9.2.5 In case the Borrower commits default in the repayment of any sum owing under the Personal Loan to FINCFRIENDS (including the payment of Interest thereon), FINCFRIENDS and/ or the Reserve Bank of India will have an unqualified right to disclose or publish the information and data relating to the Borrower and/or the default committed by the Borrower to other banks, financial institutions, the Credit Information Companies, NeSL or any other authorised agency in such manner and through such medium as FINCFRIENDS or Reserve Bank of India in their absolute discretion may think fit and the Borrower agrees and gives consent for the disclosure, processing, or use of such information/ data by FINCFRIENDS/ Reserve Bank of India/ Credit Information Companies.</p> <p>9.2.6 The Borrower confirms that FINCFRIENDS shall have the rights to recover the amounts from the assets of the Borrower.</p>	<p>ಹಾಗೂ ಸ್ವತ್ತುಗಳ ಮೇಲೆ ಧಾರಣಾಧಿಕಾರ ಮತ್ತು ಅವುಗಳ ವಿರುದ್ಧ ಸೆಟ್-ಆಫ್ ಮಾಡುವ ಇಂಥ ಹಕ್ಕನ್ನು ಚಲಾಯಿಸಲು ಫಿನ್ಸಿಫ್ರೆಂಡ್ಸ್ ಹಕ್ಕುದಾರವಾಗಿರತಕ್ಕದ್ದು ಮತ್ತು ಅಧಿಕಾರ ನೀಡಲ್ಪಟ್ಟಿರತಕ್ಕದ್ದು.</p> <p>9.2.4 ಕಾಲಕಾಲಕ್ಕೆ ಜಾರಿಯಲ್ಲಿರುವ ಅನ್ವಯವಾಗುವ ಕಾನೂನಿನಲ್ಲಿ ಒದಗಿಸಲ್ಪಟ್ಟಿರುವ ಕಾನೂನು ಪರಿಹಾರೋಪಾಯಗಳಿಗೆ ಸೂಕ್ತ ಆಸರೆಯನ್ನು ತೆಗೆದುಕೊಳ್ಳುವುದಕ್ಕಾಗಿ ಸಂದರ್ಭಾನುಸಾರವಾಗಿ, ಸಾಲದ ಈ ಸಾಷನಿಗಳಡಿಯಲ್ಲಿ ನೇಮಕ ಮಾಡಲ್ಪಟ್ಟ ಮಧ್ಯಸ್ಥಿಕೆದಾರರ ಮುಂದೆ ಅಥವಾ ನ್ಯಾಯಾಲಯದ ಮುಂದೆ ಸೂಕ್ತ ಕಾನೂನು ಕಲಾಪಗಳನ್ನು ಹೂಡುವುದು. ವಕೀಲರ ಶುಲ್ಕಗಳು, ನ್ಯಾಯಾಲಯದ ಶುಲ್ಕಗಳು, ಲೀಗಲ್ ನೋಟೀಸ್‌ಗಳು, ರಿಮೈಂಡರ್ ನೋಟೀಸ್‌ಗಳು ಪತ್ರಗಳು, ಲೀಗಲ್ ಸಮನ್ಸ್ ಮುಂತಾದವುಗಳನ್ನು ಅವುಗಳಿಗಷ್ಟೇ ಸೀಮಿತವಾಗದಂತೆ ಒಳಗೊಂಡು ಎಲ್ಲ ಕಾನೂನು / ಮಧ್ಯಸ್ಥಿಕೆ ಕಲಾಪಗಳ ಸಂಬಂಧದಲ್ಲಿನ ಸಂಪೂರ್ಣ ಖರ್ಚನ್ನು ಯಾವುದೇ ತಕರಾರು / ಪ್ರತಿಭಟನೆ ಇಲ್ಲದೇ ಫಿನ್ಸಿಫ್ರೆಂಡ್ಸ್‌ಗೆ ತಕ್ಷಣ ಮರುಭರಣ ಮಾಡಲು ಸಾಲಗಾರರು ಬಾಧ್ಯಸ್ಥರಾಗಿರತಕ್ಕದ್ದು.</p> <p>9.2.5 ವೈಯಕ್ತಿಕ ಸಾಲದಡಿಯಲ್ಲಿ ಫಿನ್ಸಿಫ್ರೆಂಡ್ಸ್‌ಗೆ ಋಣಿಯಾಗಿರುವ ಯಾವುದೇ ಮೊತ್ತವನ್ನು (ಅದರ ಮೇಲಿನ ಬಡ್ಡಿಯ ಪಾವತಿಯನ್ನೂ ಒಳಗೊಂಡು) ಮರುಪಾವತಿಸುವಲ್ಲಿ ಲೋಪವನ್ನು ಸಾಲಗಾರರು ಎಸಗಿದಲ್ಲಿ, ಸಾಲಗಾರರಿಗೆ ಸಂಬಂಧಿಸಿದ ಮತ್ತು/ಅಥವಾ ಸಾಲಗಾರರಿಂದ ಎಸಗಲ್ಪಟ್ಟ ಲೋಪಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶವನ್ನು, ತಮ್ಮ ನಿರುಪಾಧಿಕ ವಿವೇಚನೆಯಲ್ಲಿ ಸೂಕ್ತ ಎಂದು ಫಿನ್ಸಿಫ್ರೆಂಡ್ಸ್ ಅಥವಾ ಭಾರತೀಯ ರಿಜರ್ವ್ ಬ್ಯಾಂಕ್ ಪರಿಗಣಿಸಬಹುದಾದಂಥ ರೀತಿಯಲ್ಲಿ ಮತ್ತು ಅಂಥ ಮಾಧ್ಯಮಗಳ ಮುಖಾಂತರ ಇತರ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು, ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು, ಎನ್‌ಇಎಸ್‌ಎಲ್ ಅಥವಾ ಬೇರಾವುದೇ ಅಧೀಕೃತ ಸಂಸ್ಥೆಗೆ ಬಹಿರಂಗಪಡಿಸಿ, ಪ್ರಕಟಪಡಿಸುವ ಅನರ್ಹ ಹಕ್ಕೊಂದನ್ನು ಫಿನ್ಸಿಫ್ರೆಂಡ್ಸ್ ಮತ್ತು/ಅಥವಾ ಭಾರತೀಯ ರಿಜರ್ವ್ ಬ್ಯಾಂಕ್ ಹೊಂದಿರುತ್ತದೆ ಮತ್ತು ಫಿನ್ಸಿಫ್ರೆಂಡ್ಸ್ / ಭಾರತೀಯ ರಿಜರ್ವ್ ಬ್ಯಾಂಕ್ / ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳಿಂದ ಮಾಹಿತಿ / ದತ್ತಾಂಶದ ಈ ಬಹಿರಂಗಪಡಿಸುವಿಕೆ, ಸಂಸ್ಕರಿಸುವಿಕೆ, ಅಥವಾ ಬಳಸುವಿಕೆಗೆ ಸಾಲಗಾರರು ಒಪ್ಪಿ, ಸಮ್ಮತಿಯನ್ನು ನೀಡುತ್ತಾರೆ.</p> <p>9.2.6 ಸಾಲಗಾರರ ಸ್ವತ್ತುಗಳಿಂದ ಈ ಮೊತ್ತಗಳನ್ನು ವಸೂಲು ಮಾಡಿಕೊಳ್ಳುವ ಹಕ್ಕುಗಳನ್ನು ಫಿನ್ಸಿಫ್ರೆಂಡ್ಸ್ ಹೊಂದಿರತಕ್ಕದ್ದು ಎಂದು ಸಾಲಗಾರರು ಧೃಢೀಕರಿಸುತ್ತಾರೆ.</p> <p>9.2.7 ಈ ಮೇಲಿನ ಲೋಪಗಳಿಂದ ಅಥವಾ ಫಿನ್ಸಿಫ್ರೆಂಡ್ಸ್‌ನ ಪರಿಹಾರೋಪಾಯಗಳ ಚಲಾವಣೆಯಿಂದ ಉಂಟಾಗುವ ಎಲ್ಲ ಕಾನೂನು ಮತ್ತು ಇತರ ಖರ್ಚು ಮತ್ತು ವೆಚ್ಚಗಳ</p>
--	---	--

	9.2.7 The Borrower shall also be liable for payment of all legal and other costs and expenses resulting from the foregoing defaults or the exercise of FINCFRIENDS remedies.		ಪಾವತಿಯನ್ನು ಮಾಡುವುದಕ್ಕೂ ಸಹ ಸಾಲಗಾರರು ಬಾಧ್ಯಸ್ಥರಾಗಿರತಕ್ಕದ್ದು.
<b>10.</b>	<b>EXTENSION OF LOAN</b>	<b>10.</b>	<b>ಸಾಲದ ವಿಸ್ತರಣೆ</b>
<b>10.1</b>	Any request from the Borrower for increasing the tenure of the Personal Loan shall be decided by FINCFRIENDS as per the governing policy of the FINCFRIENDS and subject to the compliance with the Applicable Laws. The Borrower may be liable to pay Extension Fee for such extension of the Tenure as communicated by FINCFRIENDS in advance to the Borrower	<b>10.1</b>	ವೈಯಕ್ತಿಕ ಸಾಲದ ಅವಧಿಯನ್ನು ಹೆಚ್ಚಿಸುವಂತೆ ಸಾಲಗಾರರಿಂದ ಮಾಡಲ್ಪಡುವ ಯಾವುದೇ ಕೋರಿಕೆಯು ಫಿನ್ಸಿಫ್ರೆಂಡ್ಸ್‌ನ ಆಳುವ ನೀತಿಗೆ ಅನುಸಾರವಾಗಿ ಮತ್ತು ಅನ್ವಯವಾಗುವ ಕಾನೂನುಗಳ ಅನುಸರಣೆಗೆ ಒಳಪಟ್ಟು ಫಿನ್ಸಿಫ್ರೆಂಡ್ಸ್‌ನಿಂದ ನಿರ್ಧರಿಸಲ್ಪಡತಕ್ಕದ್ದು. ಫಿನ್ಸಿಫ್ರೆಂಡ್ಸ್‌ನಿಂದ ಸಾಲಗಾರರಿಗೆ ಮುಂಗಡವಾಗಿ ಸಂವಹನ ಮಾಡಲ್ಪಟ್ಟಂತೆ ಅವಧಿಯ ಇಂಥ ವಿಸ್ತರಣೆಗೆ ವಿಸ್ತರಣಾ ಶುಲ್ಕವನ್ನು ಪಾವತಿಸಲು ಸಾಲಗಾರರು ಬಾಧ್ಯಸ್ಥರಾಗಿರಬಹುದು.
<b>11.</b>	<b>NOTICE</b>	<b>11.</b>	<b>ನೋಟೀಸ್</b>
<b>11.1</b>	The Borrower agrees and confirms that where any document, notice, intimation, information, communication and/ or demand is required to be provided/ made by FINCFRIENDS to the Borrower, such document, notice, intimation, information, communication and/ or demand shall be deemed to have been provided/ made and shall be binding on the Borrower if the same is rendered or made available by FINCFRIENDS by using any of the Communication Modes or sent to the address of the Borrower in physical form (through courier, post, or by hand) in line with Clause 11.2 below.	<b>11.1</b>	ಯಾವುದೇ ದಾಖಲೆ, ನೋಟೀಸ್, ತಿಳುವಳಿಕೆ, ಮಾಹಿತಿ, ಸಂವಹನ ಮತ್ತು/ಅಥವಾ ಬೇಡಿಕೆಯು ಫಿನ್ಸಿಫ್ರೆಂಡ್ಸ್‌ನಿಂದ ಸಾಲಗಾರರಿಗೆ ಒದಗಿಸಲ್ಪಡಬೇಕಿರುವಲ್ಲಿ / ಮಾಡಲ್ಪಡಬೇಕಿರುವಲ್ಲಿ, ಅಂಥ ದಾಖಲೆ, ನೋಟೀಸ್, ತಿಳುವಳಿಕೆ, ಮಾಹಿತಿ, ಸಂವಹನ ಮತ್ತು/ಅಥವಾ ಬೇಡಿಕೆಯು ಈ ಕೆಳಗಿನ ಖಂಡ 11.2 ರೊಂದಿಗಿನ ಹೊಂದಾಣಿಕೆಯಲ್ಲಿ ಯಾವುದೇ ಸಂವಹನ ಕ್ರಮಗಳನ್ನು ಬಳಸಿಕೊಂಡು ಫಿನ್ಸಿಫ್ರೆಂಡ್ಸ್‌ನಿಂದ ಒದಗಿಸಲ್ಪಟ್ಟಿದ್ದಲ್ಲಿ ಅಥವಾ ಲಭ್ಯವಾಗಿಸಲ್ಪಟ್ಟಿದ್ದಲ್ಲಿ ಅಥವಾ ಭೌತಿಕ ರೂಪದಲ್ಲಿ (ಕೂರಿಯರ್, ಅಂಚೆ ಮುಖಾಂತರ, ಅಥವಾ ಖುದ್ದಾಗಿ) ಸಾಲಗಾರರ ವಿಳಾಸಕ್ಕೆ ಕಳುಹಿಸಲ್ಪಟ್ಟಿದ್ದಲ್ಲಿ, ಅದು ಒದಗಿಸಲ್ಪಟ್ಟಿದೆ / ಮಾಡಲ್ಪಟ್ಟಿದೆ ಎಂಬುದಾಗಿ ಪರಿಗಣಿಸಲ್ಪಡತಕ್ಕದ್ದು ಮತ್ತು ಸಾಲಗಾರರ ಮೇಲೆ ಬಂಧಕವಾಗಿರತಕ್ಕದ್ದು ಎಂದು ಸಾಲಗಾರರು ಒಪ್ಪಿ, ಧೃಢೀಕರಿಸುತ್ತಾರೆ.
<b>11.2</b>	Any such notice by FINCFRIENDS will be deemed to be effective if sent by personal delivery, when delivered, if sent by post/ courier, two days after being deposited in the post/ courier and if sent by e-mail/ sms/ whatsapp/ mobile app notification/ fax or posted on online customer portal, immediately upon the same being sent/ posted by FINCFRIENDS	<b>11.2</b>	ಫಿನ್ಸಿಫ್ರೆಂಡ್ಸ್‌ನಿಂದ ನೀಡಲ್ಪಟ್ಟ ಇಂಥ ಯಾವುದೇ ನೋಟೀಸ್, ವ್ಯಕ್ತಿಯ ಮೂಲಕ ಕಳುಹಿಸಲ್ಪಟ್ಟಲ್ಲಿ, ಅದು ತಲುಪಿದಾಗ, ಅಂಚೆ / ಕೂರಿಯರ್ ಮೂಲಕ ಕಳುಹಿಸಲ್ಪಟ್ಟಲ್ಲಿ, ಅಂಚೆ / ಕೂರಿಯರ್‌ನಲ್ಲಿ ಜಮಾ ಮಾಡಿದ ಎರಡು ದಿನಗಳ ನಂತರ ಮತ್ತು ಇ-ಮೇಲ್ / ಎಸ್‌ಎಮ್‌ಎಸ್ / ವಾಟ್ಸಾಪ್ / ಮೊಬೈಲ್ ಆಪ್ ನೋಟಿಫಿಕೇಶನ್ / ಫ್ಯಾಕ್ಸ್ ಮೂಲಕ ಕಳುಹಿಸಲ್ಪಟ್ಟಲ್ಲಿ ಅಥವಾ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಿದಾಗ, ಫಿನ್ಸಿಫ್ರೆಂಡ್ಸ್‌ನಿಂದ ಅದು ಕಳುಹಿಸಲ್ಪಟ್ಟ / ಪೋಸ್ಟ್ ಮಾಡಲ್ಪಟ್ಟ ತಕ್ಷಣವೇ ನೀಡಲ್ಪಟ್ಟಿದೆ ಎಂಬುದಾಗಿ ಪರಿಗಣಿಸಲ್ಪಡುತ್ತದೆ.
<b>11.3</b>	The Borrower undertakes to inform FINCFRIENDS and provide it with relevant evidence within 07 days of any change in his residential address, employment, telephone numbers, or change in any of the details provided to FINCFRIENDS in writing or by using any Communication Modes as made	<b>11.3</b>	ತಮ್ಮ ವಾಸದ ವಿಳಾಸ, ಉದ್ಯೋಗ, ದೂರವಾಣಿ ಸಂಖ್ಯೆಗಳಲ್ಲಿನ ಯಾವುದೇ ಬದಲಾವಣೆಯ ಬಗ್ಗೆ, ಅಥವಾ ಫಿನ್ಸಿಫ್ರೆಂಡ್ಸ್‌ಗೆ ಒದಗಿಸಲ್ಪಟ್ಟಿರುವ ಯಾವುದೇ ವಿವರಗಳಲ್ಲಿನ ಬದಲಾವಣೆಯ ಬಗ್ಗೆ ಬರವಣಿಗೆಯಲ್ಲಿ ಅಥವಾ ಫಿನ್ಸಿಫ್ರೆಂಡ್ಸ್‌ನಿಂದ ಲಭ್ಯವಾಗಿಸಲ್ಪಟ್ಟಂತೆ ಯಾವುದೇ ಸಂವಹನ ಕ್ರಮಗಳನ್ನು ಬಳಸಿಕೊಂಡು 07 ದಿನಗಳ ಒಳಗೆ ಫಿನ್ಸಿಫ್ರೆಂಡ್ಸ್‌ಗೆ ತಿಳಿಸಿ, ಸಂಬಂಧಿತ ಪುರಾವೆಯನ್ನು

	available by FINCFRIENDS. Further, the Borrower understands and confirms that FINCFRIENDS shall have the right, but not the obligation, to seek adequate evidence and/ or verify the revised information of Borrower before taking on record any such change. In addition, FINCFRIENDS may also send any notice to the Borrower (with effects stipulated in Clause 11.1 above) on any additional address(s) where Borrower resides, which come to its knowledge.		ಅದಕ್ಕೆ ಒದಗಿಸುವುದಾಗಿ ಸಾಲಗಾರರು ಕೈಗೊಳ್ಳುತ್ತಾರೆ. ಮುಂದುವರೆದು, ಇಂಥ ಯಾವುದೇ ಬದಲಾವಣೆಯನ್ನು ದಾಖಲಿಸಿಕೊಳ್ಳುವ ಮೊದಲು ಸಾಲಗಾರರ ಪರಿಷ್ಕೃತ ಮಾಹಿತಿಗೆ ಸಮರ್ಪಕ ಪುರಾವೆಯನ್ನು ಕೋರುವ ಮತ್ತು/ಅಥವಾ ಅದನ್ನು ಪರಿಶೀಲಿಸುವ ಹಕ್ಕನ್ನು ಫಿನ್ಸಿಫ್ರೆಂಡ್ಸ್ ಹೊಂದಿರುತ್ತದೆ, ಬಾಧ್ಯತೆಯನ್ನಲ್ಲ ಎಂಬುದನ್ನು ಸಾಲಗಾರರು ತಿಳಿದುಕೊಂಡು, ಅದನ್ನು ಧೃಢೀಕರಿಸುತ್ತಾರೆ. ಹೆಚ್ಚುವರಿಯಾಗಿ, ತನಗೆ ತಿಳಿದುಬರುವ, ಸಾಲಗಾರರು ವಾಸವಾಗಿರುವ ಯಾವುದೇ ಹೆಚ್ಚುವರಿ ವಿಳಾಸದ(ಗಳ) ಬಗ್ಗೆಯೂ ಸಹ ಸಾಲಗಾರರಿಗೆ ಯಾವುದೇ ನೋಟೀಸನ್ನು ಫಿನ್ಸಿಫ್ರೆಂಡ್ಸ್ ಕಳುಹಿಸಬಹುದು (ಈಮೇಲಿನ ಖಂಡ 11.1 ರಲ್ಲಿ ನಿರ್ದಿಷ್ಟಪಡಿಸಿದ ಪರಿಣಾಮಗಳೊಂದಿಗೆ).
11.4	In case FINCFRIENDS intimates its change of designated e-mail/ corporate office address to the Borrower, the Borrower shall send any notice to FINCFRIENDS to such new designated e-mail/ corporate office address. Any notice by Borrower shall be sent either by e-mail on designated e-mail address of FINCFRIENDS, or by personal delivery, or by registered post, at the corporate office address of FINCFRIENDS and shall be deemed to be delivered only when it is actually received by FINCFRIENDS.	11.4	ತನ್ನ ನಿಯೋಜಿತ ಇ-ಮೇಲ್ / ಕಾರ್ಪೊರೇಟ್ ಕಛೇರಿ ವಿಳಾಸದಲ್ಲಿನ ಬದಲಾವಣೆಯ ಬಗ್ಗೆ ಸಾಲಗಾರರಿಗೆ ಫಿನ್ಸಿಫ್ರೆಂಡ್ಸ್ ತಿಳುವಳಿಕೆ ನೀಡಿದ ಸಂದರ್ಭದಲ್ಲಿ, ಯಾವುದೇ ನೋಟೀಸನ್ನು ಇಂಥ ಹೊಸ ನಿಯೋಜಿತ ಇ-ಮೇಲ್ / ಕಾರ್ಪೊರೇಟ್ ಕಛೇರಿ ವಿಳಾಸಕ್ಕೆ ಸಾಲಗಾರರು ಕಳುಹಿಸತಕ್ಕದ್ದು. ಸಾಲಗಾರರು ನೀಡುವ ಯಾವುದೇ ನೋಟೀಸ್ ಫಿನ್ಸಿಫ್ರೆಂಡ್ಸ್‌ನ ನಿಯೋಜಿತ ಇ-ಮೇಲ್ ವಿಳಾಸದಲ್ಲಿ ಇ-ಮೇಲ್ ಮೂಲಕ ಅಥವಾ ಖುದ್ದಾಗಿ ತಲುಪಿಸುವ ಮೂಲಕ, ಅಥವಾ ಫಿನ್ಸಿಫ್ರೆಂಡ್ಸ್‌ನ ಕಾರ್ಪೊರೇಟ್ ಕಛೇರಿ ವಿಳಾಸದಲ್ಲಿ ನೋಂದಾಯಿತ ಅಂಚೆಯ ಮೂಲಕ ಕಳುಹಿಸಲ್ಪಡತಕ್ಕದ್ದು ಹಾಗೂ ಫಿನ್ಸಿಫ್ರೆಂಡ್ಸ್‌ನಿಂದ ವಾಸ್ತವಿಕವಾಗಿ ಅದು ಸ್ವೀಕರಿಸಲ್ಪಟ್ಟಾಗ ಮಾತ್ರ ತಲುಪಿಸಲ್ಪಟ್ಟಿರುವುದಾಗಿ ಪರಿಗಣಿಸಲ್ಪಡತಕ್ಕದ್ದು.
12.	<b>GRIEVANCE REDRESSAL MECHANISM</b>	12.	<b>ದೂರು ನಿವಾರಣಾ ವ್ಯವಸ್ಥೆ</b>
12.1	The Borrower may raise his/ her concern to the FINCFRIENDS on any matter in relation to the terms and conditions of the Personal Loan or services provided by FINCFRIENDS & Service Providers, through the grievance redressal mechanism established by the FINCFRIENDS.	12.1	ವೈಯಕ್ತಿಕ ಸಾಲದ ಷರತ್ತುಗಳು ಹಾಗೂ ನಿಬಂಧನೆಗಳು ಅಥವಾ ಫಿನ್ಸಿಫ್ರೆಂಡ್ಸ್ ಮತ್ತು ಸೇವಾ ಪೂರೈಕೆದಾರರಿಂದ ಒದಗಿಸಲ್ಪಟ್ಟಿರುವ ಸೇವೆಗಳ ಸಂಬಂಧದಲ್ಲಿ ಯಾವುದೇ ಸಂಗತಿಯ ಮೇಲಿನ ತಮ್ಮ ಕಳಕಳಿಯನ್ನು ಫಿನ್ಸಿಫ್ರೆಂಡ್ಸ್‌ನಿಂದ ಸ್ಥಾಪಿಸಲ್ಪಟ್ಟಿರುವ ದೂರು ನಿವಾರಣಾ ವ್ಯವಸ್ಥೆಯ ಮುಖಾಂತರ ಫಿನ್ಸಿಫ್ರೆಂಡ್ಸ್‌ಗೆ ಸಾಲಗಾರರು ಸಲ್ಲಿಸಬಹುದು.
12.2	The Communication Modes for raising the concern or the complaint by the Borrower is specified on the Website and updated from time to time. The Borrower can also escalate the complaint to the Grievance Redressal Officer of the FINCFRIENDS as per the details available of the Website of the FINCFRIENDS.	12.2	ಸಾಲಗಾರರಿಂದ ಕಳಕಳಿ ಅಥವಾ ದೂರನ್ನು ಸಲ್ಲಿಸುವುದಕ್ಕೆ ಸಂವಹನ ಕ್ರಮಗಳನ್ನು ವೆಬ್‌ಸೈಟ್‌ನಲ್ಲಿ ನಿರ್ದಿಷ್ಟಪಡಿಸಲಾಗಿದ್ದು, ಕಾಲಕಾಲಕ್ಕೆ ಅಪ್ಡೇಟ್ ಮಾಡಲಾಗುತ್ತದೆ. ಫಿನ್ಸಿಫ್ರೆಂಡ್ಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ ಫಿನ್ಸಿಫ್ರೆಂಡ್ಸ್‌ನ ದೂರು ನಿವಾರಣಾಧಿಕಾರಿಗೂ ಸಹ ಸಾಲಗಾರರು ದೂರನ್ನು ಎಸ್ಕಲೇಟ್ ಮಾಡಬಹುದು.
12.3	If the Borrower is not satisfied with the resolution provided by the FINCFRIENDS, or the resolution is not provided within thirty days or such other period specified under the Applicable Law, the Borrower shall be entitled to escalate the concern to the Centralised Receipt and Processing Centre as notified by the Reserve Bank of India. The details of the centre shall also be available of the official website of FINCFRIENDS and the RBI.	12.3	ಫಿನ್ಸಿಫ್ರೆಂಡ್ಸ್‌ನಿಂದ ಒದಗಿಸಲ್ಪಟ್ಟ ಪರಿಹಾರವು ಸಾಲಗಾರರಿಗೆ ತೃಪ್ತಿಕರವಾಗಿರದಿದ್ದಲ್ಲಿ, ಅಥವಾ ಮೂವತ್ತು ದಿನಗಳ ಒಳಗೆ ಅಥವಾ ಅನ್ವಯವಾಗುವ ಕಾನೂನಿನಡಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಇತರ ಅವಧಿಯೊಳಗೆ ಪರಿಹಾರವು ಒದಗಿಸಲ್ಪಡದಿದ್ದಲ್ಲಿ, ಭಾರತೀಯ ರಿಜರ್ವ್ ಬ್ಯಾಂಕಿನಿಂದ ಸೂಚಿತಗೊಳಿಸಲ್ಪಟ್ಟಿರುವಂತೆ ಸೆಂಟ್ರಲ್ ಪ್ರೊಸೆಸ್ ರಿಸೀಟ್ ಅಂಡ್ ಪ್ರೊಸೆಸಿಂಗ್ ಸೆಂಟರ್ ಇಲ್ಲಿಗೆ ಕಳಕಳಿಯನ್ನು ಎಸ್ಕಲೇಟ್ ಮಾಡಲು ಸಾಲಗಾರರು ಹಕ್ಕುದಾರರಾಗಿರತಕ್ಕದ್ದು. ಈ ಸೆಂಟರಿನ ವಿವರಗಳು

			ಫಿನ್‌ಫ್ರೆಂಡ್ಸ್ ಮತ್ತು ಆರ್‌ಬಿಐನ ಅಧೀಕೃತ ವೆಬ್‌ಸೈಟ್‌ನಲ್ಲಿಯೂ ಸಹ ಲಭ್ಯವಿರತಕ್ಕದ್ದು.
<b>13.</b>	<b>DISPUTE RESOLUTION AND JURISDICTION</b>	<b>13.</b>	<b>ತಕರಾರು ಬಗೆಹರಿಸುವಿಕೆ ಮತ್ತು ಅಧಿಕಾರವ್ಯಾಪ್ತಿ</b>
<b>13.1</b>	Every dispute, difference, or question which may at any time arise between FINCFRIENDS and the Borrower in respect of the Personal Loan or any person claiming under them, touching or arising out of or in respect of this Loan GTC or the subject matter thereof shall be settled amicably at first level. In event such dispute cannot be settled by the parties, then such dispute shall be referred to a Sole Arbitrator for Arbitration appointed mutually by Borrower and FINCFRIENDS The arbitration proceedings shall be governed by the provisions of the Arbitration and Conciliation Act, 1996 with such modification and amendments as may be time being in force and the decision of the arbitrator shall be final and binding on the parties. The Borrower hereby agrees and confirms that the arbitration agreement contained in this Loan GTC would constitute a valid and binding arbitration agreement between the Borrower and FINCFRIENDS even if this Loan GTC is accepted and agreed upon by the Borrower electronically or through any of the Communication Modes provided by FINCFRIENDS. The place for holding such arbitration proceedings shall be Haryana (India) and the language for such proceedings shall be English only.	<b>13.1</b>	ಸಾಲದ ಈ ಸಾಷನಿಗಳನ್ನು ಅಥವಾ ಅದರ ವಿಷಯವಸ್ತುವನ್ನು ಸ್ವೀಕರಿಸುವ ಅಥವಾ ಅದರಿಂದ ಅಥವಾ ಆ ಸಂಬಂಧದಲ್ಲಿ ಉದ್ಭವಿಸುವ, ವೈಯಕ್ತಿಕ ಸಾಲದ ಸಂಬಂಧದಲ್ಲಿ ಫಿನ್‌ಫ್ರೆಂಡ್ಸ್ ಮತ್ತು ಸಾಲಗಾರರು ಅಥವಾ ಅವುಗಳಡಿಯಲ್ಲಿ ದಾವೆ ಮಾಡುವ ಯಾವುದೇ ವ್ಯಕ್ತಿಯ ನಡುವೆ ಯಾವುದೇ ಸಮಯದಲ್ಲಿ ಉದ್ಭವಿಸಬಹುದಾದ ಪ್ರತಿ ತಕರಾರು, ಭಿನ್ನಾಭಿಪ್ರಾಯ, ಅಥವಾ ಪ್ರಶ್ನೆಯು ಮೊದಲನೇ ಹಂತದಲ್ಲಿ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲ್ಪಡತಕ್ಕದ್ದು. ಇಂಥ ತಕರಾರು ಪಕ್ಷಗಳಿಂದ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ, ಆಗ ಅಂಥ ತಕರಾರು ಮಧ್ಯಸ್ಥಿಕೆಗಾಗಿ ಸಾಲಗಾರರು ಮತ್ತು ಫಿನ್‌ಫ್ರೆಂಡ್ಸ್‌ನಿಂದ ಪರಸ್ಪರ ನೇಮಕ ಮಾಡಲ್ಪಟ್ಟಿರುವ ಓರ್ವ ಏಕಮಾತ್ರ ಮಧ್ಯಸ್ಥಿಕೆದಾರರಿಗೆ ಉಲ್ಲೇಖಿಸಲ್ಪಡತಕ್ಕದ್ದು. ಮಧ್ಯಸ್ಥಿಕೆ ಕಲಾಪಗಳು ಸದ್ಯಕ್ಕೆ ಜಾರಿಯಲ್ಲಿರಬಹುದಾದಂತೆ ಅಂಥ ಮಾರ್ಪಾಡುಗಳು ಹಾಗೂ ತಿದ್ದುಪಡಿಗಳೊಂದಿಗಿನ 1996 ರ ಮಧ್ಯಸ್ಥಿಕೆ ಮತ್ತು ರಾಜೀಸಂಧಾನ ಕಾಯ್ದೆಯ ಉಪಬಂಧಗಳಿಂದ ಆಳಲ್ಪಡತಕ್ಕದ್ದು ಮತ್ತು ಮಧ್ಯಸ್ಥಿಕೆದಾರರ ನಿರ್ಧಾರವು ಅಂತಿಮ ಹಾಗೂ ಪಕ್ಷಗಳ ಮೇಲೆ ಬಂಧಕವಾಗಿರತಕ್ಕದ್ದು. ಸಾಲದ ಈ ಸಾಷನಿಗಳು ವಿದ್ಯುನ್ಮಾನೀಯವಾಗಲಿ ಅಥವಾ ಫಿನ್‌ಫ್ರೆಂಡ್ಸ್‌ನಿಂದ ಒದಗಿಸಲ್ಪಟ್ಟಿರುವ ಯಾವುದೇ ಸಂವಹನ ಕ್ರಮಗಳ ಮುಖಾಂತರ ಸಾಲಗಾರರಿಂದ ಅಂಗೀಕರಿಸಲ್ಪಟ್ಟು, ಒಪ್ಪಿಕೊಳ್ಳಲ್ಪಟ್ಟಿದ್ದರೂ ಸಹ, ಸಾಲದ ಈ ಸಾಷನಿಗಳಲ್ಲಿ ಒಳಗೊಂಡಿರುವ ಮಧ್ಯಸ್ಥಿಕೆ ಒಡಂಬಡಿಕೆಯು ಸಾಲಗಾರರು ಮತ್ತು ಫಿನ್‌ಫ್ರೆಂಡ್ಸ್ ನಡುವೆ ಮಾನ್ಯವಾದ ಹಾಗೂ ಬಂಧಕ ಮಧ್ಯಸ್ಥಿಕೆ ಒಡಂಬಡಿಕೆಯೊಂದನ್ನು ಸಂರಚಿಸುತ್ತದೆ. ಇಂಥ ಮಧ್ಯಸ್ಥಿಕೆ ಕಲಾಪಗಳನ್ನು ನಡೆಸುವ ಸ್ಥಳವು ಹರ್ಯಾಣ (ಭಾರತ) ಆಗಿರತಕ್ಕದ್ದು ಮತ್ತು ಇಂಥ ಕಲಾಪಗಳಿಗೆ ಭಾಷೆಯು ಇಂಗ್ಲೀಷ್ ಮಾತ್ರ ಆಗಿರತಕ್ಕದ್ದು ಎಂದು ಸಾಲಗಾರರು ಈಮೂಲಕ ಒಪ್ಪಿ ಧೃಢೀಕರಿಸುತ್ತಾರೆ.
<b>13.2</b>	This Loan GTC is governed by and construed in all respects with the Indian Laws and the Parties hereto agree that any matter or issues arising hereunder, or any dispute hereunder shall, at the option/ discretion of FINCFRIENDS, be subject to the exclusive jurisdiction of the courts of Haryana, India.	<b>13.2</b>	ಸಾಲದ ಈ ಸಾಷನಿಗಳು ಭಾರತೀಯ ಕಾನೂನುಗಳಿಂದ ಆಳಲ್ಪಡುತ್ತವೆ ಮತ್ತು ಎಲ್ಲಾ ನಿಟ್ಟಿನಲ್ಲಿಯೂ ಅವುಗಳೊಂದಿಗೆ ಅರ್ಥೈಸಿಕೊಳ್ಳಲ್ಪಡುತ್ತವೆ ಮತ್ತು ಇದರಡಿಯಲ್ಲಿ ಉದ್ಭವಿಸುವ ಯಾವುದೇ ಸಂಗತಿ ಅಥವಾ ಸಮಸ್ಯೆಗಳು, ಅಥವಾ ಇದರಡಿಯಲ್ಲಿನ ಯಾವುದೇ ತಕರಾರು, ಫಿನ್‌ಫ್ರೆಂಡ್ಸ್‌ನ ಆಯ್ಕೆ / ವಿವೇಚನೆಯಲ್ಲಿ, ಭಾರತದ ಹರ್ಯಾಣದಲ್ಲಿರುವ ನ್ಯಾಯಾಲಯಗಳ ವಿಶಿಷ್ಟ ಅಧಿಕಾರವ್ಯಾಪ್ತಿಗೆ ಒಳಪಟ್ಟಿರತಕ್ಕದ್ದು ಎಂಬುದಕ್ಕೆ ಇದರಲ್ಲಿರುವ ಪಕ್ಷಗಳು ಒಪ್ಪುತ್ತವೆ.
<b>14.</b>	<b>OTHER CONDITIONS</b>	<b>14.</b>	<b>ಇತರ ಷರತ್ತುಗಳು</b>
<b>14.1</b>	Where any part or provision of this Loan GTC or any Document becomes illegal, invalid or unenforceable under the Applicable Law, the remaining part or provisions of the Loan GTC or such Document shall remain valid and enforceable so far as they are not	<b>14.1</b>	ಸಾಲದ ಈ ಸಾಷನಿಗಳು ಅಥವಾ ಯಾವುದೇ ದಾಖಲೆಯ ಯಾವುದೇ ಭಾಗ ಅಥವಾ ಉಪಬಂಧವು ಕಾನೂನುಬಾಹಿರ, ಅಮಾನ್ಯ, ಅಥವಾ ಅನ್ವಯವಾಗುವ ಕಾನೂನಿನಡಿಯಲ್ಲಿ ಜಾರಿಗೊಳಿಸಲಾರದ್ದು ಆದಲ್ಲಿ, ಕಾನೂನುಬಾಹಿರ, ಅಮಾನ್ಯ, ಅಥವಾ ಜಾರಿಗೊಳಿಸಲಾರದ್ದು ಆಗಿರುವ

	affected by the part or provision that become illegal, invalid or unenforceable.		ಭಾಗ ಅಥವಾ ಉಪಬಂಧದಿಂದ ಅವುಗಳು ಬಾಧಿತಗೊಳ್ಳದಿರುವಷ್ಟರ ಮಟ್ಟಿಗೆ ಸಾಲದ ಈ ಸಾಷನಿಗಳು ಅಥವಾ ಅಂಥ ದಾಖಲೆಯ ಉಳಿದ ಭಾಗ ಅಥವಾ ಉಪಬಂಧಗಳು ಮಾನ್ಯ ಮತ್ತು ಜಾರಿಗೊಳಿಸತಕ್ಕದಾಗಿ ಉಳಿಯತಕ್ಕದ್ದು.
<b>14.2</b>	<p>FINCFRIENDS shall be entitled to amend any provision of this Loan GTC or any other Document at any time at its sole discretion. Any such amendment shall have prospective effect. The Borrower shall be informed about any such amendment by posting such amendment on the Website or through available Communication Modes. Any such amendment made to the Loan GTC or any other Document by FINCFRIENDS shall be binding upon and enforceable against the Borrower. The Borrower shall have the option to repay the Outstanding Balance to FINCFRIENDS within the time period specified by FINCFRIENDS in case the Borrower does not agree to the amendment of any of the terms &amp; conditions of this Loan GTC or any other Document. The Parties hereby agree that, unless otherwise provided under Applicable Laws, the following changes do not constitute a change of the terms of this Loan GTC or any other Document:</p> <p>14.2.1 any increase or decrease in fee, charges and/ or penalties;</p> <p>14.2.2 any change to the residential address, e-mail address or telephone numbers of FINCFRIENDS or the Borrower.</p>	<b>14.2</b>	<p>ಸಾಲದ ಈ ಸಾಷನಿಗಳ ಅಥವಾ ಬೇರಾವುದೇ ದಾಖಲೆಯ ಯಾವುದೇ ಉಪಬಂಧವನ್ನು ತಮ್ಮ ಏಕಮಾತ್ರ ವಿವೇಚನೆಯಲ್ಲಿ ಯಾವುದೇ ಸಮಯದಲ್ಲಿ ತಿದ್ದುಪಡಿ ಮಾಡಲು ಫಿನ್ಸಿಫ್ರೆಂಡ್ಸ್ ಹಕ್ಕುದಾರವಾಗಿರತಕ್ಕದ್ದು. ಇಂಥ ಯಾವುದೇ ತಿದ್ದುಪಡಿಯು ಭವಿಷ್ಯವರ್ತಿಯಾಗಿ ಜಾರಿಗೆ ಬರತಕ್ಕದ್ದು. ಇಂಥ ಯಾವುದೇ ತಿದ್ದುಪಡಿಯನ್ನು ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡುವ ಮೂಲಕ ಅಥವಾ ಲಭ್ಯವಿರುವ ಸಂವಹನ ಕ್ರಮಗಳ ಮುಖಾಂತರ ಇಂಥ ತಿದ್ದುಪಡಿಯ ಬಗ್ಗೆ ಸಾಲಗಾರರಿಗೆ ತಿಳಿಯಪಡಿಸತಕ್ಕದ್ದು. ಸಾಲದ ಈ ಸಾಷನಿಗಳಿಗೆ ಅಥವಾ ಬೇರಾವುದೇ ದಾಖಲೆಗೆ ಫಿನ್ಸಿಫ್ರೆಂಡ್ಸ್‌ನಿಂದ ಮಾಡಲ್ಪಟ್ಟ ಇಂಥ ಯಾವುದೇ ತಿದ್ದುಪಡಿಯು ಸಾಲಗಾರರ ಮೇಲೆ ಬಂಧಕವಾಗಿರತಕ್ಕದ್ದು ಮತ್ತು ಅವರ ವಿರುದ್ಧ ಜಾರಿಗೊಳಿಸಲ್ಪಡತಕ್ಕದಾಗಿರತಕ್ಕದ್ದು. ಸಾಲದ ಈ ಸಾಷನಿಗಳು ಅಥವಾ ಬೇರಾವುದೇ ದಾಖಲೆಯ ಯಾವುದೇ ಷರತ್ತುಗಳು ಹಾಗೂ ನಿಬಂಧನೆಗಳಿಗೆ ಮಾಡಿದ ತಿದ್ದುಪಡಿಯು ಸಾಲಗಾರರಿಗೆ ಒಪ್ಪಿಗೆಯಾಗದಿದ್ದ ಪಕ್ಷದಲ್ಲಿ, ಬಾಕಿ ಆಗಿರುವ ಉಳಿಕೆಮೊತ್ತವನ್ನು ಫಿನ್ಸಿಫ್ರೆಂಡ್ಸ್‌ನಿಂದ ನಿರ್ದಿಷ್ಟಪಡಿಸಲ್ಪಟ್ಟ ಕಾಲಾವಧಿಯೊಳಗೆ ಫಿನ್ಸಿಫ್ರೆಂಡ್ಸ್‌ಗೆ ಮರುಪಾವತಿಸುವ ಆಯ್ಕೆಯನ್ನು ಸಾಲಗಾರರು ಹೊಂದಿರತಕ್ಕದ್ದು. ಅನ್ವಯವಾಗುವ ಕಾನೂನುಗಳಡಿಯಲ್ಲಿ ಅನ್ಯಥಾ ಒದಗಿಸಲ್ಪಟ್ಟಿರದ ಹೊರತು, ಸಾಲದ ಈ ಸಾಷನಿಗಳು ಅಥವಾ ಬೇರಾವುದೇ ದಾಖಲೆಯ ಷರತ್ತುಗಳ ಬದಲಾವಣೆಯೊಂದನ್ನು ಈ ಕೆಳಗಿನ ಬದಲಾವಣೆಗಳು ಸಂರಚಿಸುವುದಿಲ್ಲ ಎಂದು ಇದರಲ್ಲಿರುವ ಪಕ್ಷಗಳು ಒಪ್ಪುತ್ತವೆ:</p> <p>14.2.1 ಶುಲ್ಕಗಳು, ಆಕರಣೆಗಳು ಮತ್ತು/ಅಥವಾ ದಂಡಗಳಲ್ಲಿನ ಯಾವುದೇ ಏರಿಕೆ ಅಥವಾ ಇಳಿಕೆ;</p> <p>14.2.2 ಫಿನ್ಸಿಫ್ರೆಂಡ್ಸ್ ಅಥವಾ ಸಾಲಗಾರರ ವಾಸದ ವಿಳಾಸ, ಇ-ಮೇಲ್ ವಿಳಾಸ ಅಥವಾ ದೂರವಾಣಿ ಸಂಖ್ಯೆಗಳಲ್ಲಿನ ಯಾವುದೇ ಬದಲಾವಣೆ.</p>
<b>14.3</b>	FINCFRIENDS shall have the absolute discretion to opt and exercise all or any of the aforesaid rights available to FINCFRIENDS, however, where FINCFRIENDS chooses to exercise one right over the other, FINCFRIENDS shall not be deemed to have waived off the option of exercising that other right in future.	<b>14.3</b>	<p>ಫಿನ್ಸಿಫ್ರೆಂಡ್ಸ್‌ಗೆ ಲಭ್ಯವಿರುವ ಸದರಿ ಎಲ್ಲ ಅಥವಾ ಯಾವುದೇ ಹಕ್ಕುಗಳನ್ನು ಆಯ್ಕೆ ಮಾಡಿಕೊಂಡು, ಚಲಾಯಿಸುವ ನಿರುಪಾಧಿಕ ವಿವೇಚನೆಯನ್ನು ಫಿನ್ಸಿಫ್ರೆಂಡ್ಸ್ ಹೊಂದಿರತಕ್ಕದ್ದಾದರೂ, ಒಂದು ಹಕ್ಕಿನ ಬದಲು ಇನ್ನೊಂದನ್ನು ಚಲಾಯಿಸುವುದನ್ನು ಫಿನ್ಸಿಫ್ರೆಂಡ್ಸ್ ಆಯ್ಕೆ ಮಾಡಿಕೊಳ್ಳುವಲ್ಲಿ, ಭವಿಷ್ಯದಲ್ಲಿ ಆ ಒಂದು ಹಕ್ಕನ್ನು ಚಲಾಯಿಸುವ ಆಯ್ಕೆಯನ್ನು ಫಿನ್ಸಿಫ್ರೆಂಡ್ಸ್ ಮನ್ನಿಸಿದ ಎಂಬುದಾಗಿ ಪರಿಗಣಿಸತಕ್ಕದ್ದಲ್ಲ.</p>
<b>14.4</b>	FINCFRIENDS does not interfere in the affairs of the Borrowers except for the circumstances, including but not limited to the Event of Default, specified in the Loan GTC. The Borrower confirms that any exercise of the right by FINCFRIENDS as specified under this Loan GTC, or under the	<b>14.4</b>	<p>ಸಾಲದ ಸಾಷನಿಗಳಲ್ಲಿ ನಿರ್ದಿಷ್ಟಪಡಿಸಿರುವ ಲೋಪದ ಘಟನೆಯನ್ನು ಅದಕ್ಕಷ್ಟೇ ಸೀಮಿತವಾಗದಂತೆ ಒಳಗೊಂಡು, ಆ ಸನ್ನಿವೇಶಗಳಿಗೆ ಹೊರತುಪಡಿಸಿ ಸಾಲಗಾರರ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಫಿನ್ಸಿಫ್ರೆಂಡ್ಸ್ ಮಾಡುವುದಿಲ್ಲ. ಸಂದರ್ಭಾನುವಾರವಾಗಿ, ಸಾಲದ ಈ ಸಾಷನಿಗಳಡಿಯಲ್ಲಿ, ಅಥವಾ ಅನ್ವಯವಾಗುವ ಕಾನೂನಿನಡಿಯಲ್ಲಿ ನಿರ್ದಿಷ್ಟಪಡಿಸಿರುವಂತೆ,</p>

	Applicable Law, as the case may be, shall not be construed as harassment to the Borrower or any interference in the affairs of the Borrower.		ಫಿನ್ಸಿಫ್ರೆಂಡ್ಸ್‌ನಿಂದ ಹಕ್ಕಿನ ಯಾವುದೇ ಚಲಾವಣೆಯು ಸಾಲಗಾರರಿಗೆ ಮಾಡುವ ದೌರ್ಜನ್ಯ ಅಥವಾ ಸಾಲಗಾರರ ವ್ಯವಹಾರಗಳಲ್ಲಿನ ಯಾವುದೇ ಹಸ್ತಕ್ಷೇಪ ಎಂಬುದಾಗಿ ಅರ್ಥೈಸಿಕೊಳ್ಳಲ್ಪಡತಕ್ಕದ್ದಲ್ಲ ಎಂದು ಸಾಲಗಾರರು ಧೃಢೀಕರಿಸುತ್ತಾರೆ.
14.5	Where the Loan Application, Loan GTC or any other Document has been executed or referred in any language apart from English Language, the copy of Loan Application, Loan GTC or Document executed or referred in English language shall be considered correct and final in case of any dispute arising due to interpretation of any word, sentence or any clause in other languages.	14.5	ಸಾಲದ ಅರ್ಜಿ, ಸಾಲದ ಸಾಷನಿಗಳು ಅಥವಾ ಬೇರಾವುದೇ ದಾಖಲೆಯು ಇಂಗ್ಲಿಷ್ ಭಾಷೆಯಲ್ಲದೇ ಯಾವುದೇ ಭಾಷೆಯಲ್ಲಿ ಜಾರಿಗೊಳಿಸಲ್ಪಟ್ಟಿರುವಲ್ಲಿ ಅಥವಾ ಉಲ್ಲೇಖಿಸಲ್ಪಟ್ಟಿರುವಲ್ಲಿ, ಬೇರೆ ಭಾಷೆಯಲ್ಲಿರುವ ಯಾವುದೇ ಪದ, ವಾಕ್ಯ ಅಥವಾ ಯಾವುದೇ ಖಂಡದ ಅರ್ಥವಿವರಣೆಯಿಂದಾಗಿ ಯಾವುದೇ ತಕರಾರು ಉದ್ಭವಿಸಿದ ಸಂದರ್ಭದಲ್ಲಿ, ಇಂಗ್ಲಿಷ್ ಭಾಷೆಯಲ್ಲಿ ಜಾರಿಗೊಳಿಸಲ್ಪಟ್ಟಿರುವ ಅಥವಾ ಉಲ್ಲೇಖಿಸಲ್ಪಟ್ಟಿರುವ ಸಾಲದ ಅರ್ಜಿ, ಸಾಲದ ಸಾಷನಿಗಳು ಅಥವಾ ದಾಖಲೆಯ ನಕಲುಪ್ರತಿಯನ್ನು ಸರಿಯಾದದ್ದು ಮತ್ತು ಅಂತಿಮವಾದದ್ದು ಎಂಬುದಾಗಿ ಪರಿಗಣಿಸತಕ್ಕದ್ದು.
14.6	Notwithstanding any suspension or termination of Personal Loan or services, all rights and remedies of FINCFRIENDS as per this Loan GTC shall continue to survive until the receipt by FINCFRIENDS of the Outstanding Balance in full	14.6	ವೈಯಕ್ತಿಕ ಸಾಲ ಅಥವಾ ಸೇವೆಗಳನ್ನು ಅಮಾನತ್ತು ಅಥವಾ ಮುಕ್ತಾಯಗೊಳಿಸಿದರೂ ಸಹ, ಬಾಕಿ ಆಗಿರುವ ಉಳಿಕೆಮೊತ್ತಗಳು ಫಿನ್ಸಿಫ್ರೆಂಡ್ಸ್‌ನಿಂದ ಸಂಪೂರ್ಣವಾಗಿ ಸ್ವೀಕರಿಸಲ್ಪಡುವವರೆಗೆ ಸಾಲದ ಈ ಸಾಷನಿಗಳ ಪ್ರಕಾರ ಫಿನ್ಸಿಫ್ರೆಂಡ್ಸ್‌ನ ಎಲ್ಲ ಹಕ್ಕುಗಳು ಮತ್ತು ಪರಿಹಾರೋಪಾಯಗಳು ಚಾಲ್ತಿ ಇರುವುದು ಮುಂದುವರೆಯತಕ್ಕದ್ದು.
	<b>MODE OF SUBMITTING LOAN APPLICATION AND OTHER DOCUMENTS</b>		<b>ಸಾಲದ ಅರ್ಜಿ ಮತ್ತು ಇತರ ದಾಖಲೆಗಳನ್ನು ಸಲ್ಲಿಸುವ ಕ್ರಮ</b>
	Without prejudice to the foregoing, the acceptance to the Loan GTC or other Document or various consents, as requested herein, may be given by the applicant/ Borrower in particular in electronic manner by sharing the OTP, received on the applicant's mobile number mentioned in Loan Application, with FINCFRIENDS and/ or by click wrap agreement on electronic platform, if not executed in physical manner. Such acceptance/ consent given by the Borrower, through any of the aforesaid modes, shall be deemed to be valid and form electronic record as per Information Technology Act, 2000		ಈ ಮೇಲಿನವುಗಳಿಗೆ ಧಕ್ಕೆಯಾಗದಂತೆ, ಇದರಲ್ಲಿ ಕೋರಿರುವಂತೆ, ಸಾಲದ ಈ ಸಾಷನಿಗಳು ಅಥವಾ ಇತರ ದಾಖಲೆಗಳಿಗೆ ಅಂಗೀಕಾರ ಅಥವಾ ಹಲವಾರು ಸಮ್ಮತಿಗಳು ಭೌತಿಕ ರೂಪದಲ್ಲಿ ಜಾರಿಗೊಳಿಸಲ್ಪಡದಿದ್ದ ಪಕ್ಷದಲ್ಲಿ, ಸಾಲದ ಅರ್ಜಿಯಲ್ಲಿ ನಮೂದಿಸಿರುವ ಅರ್ಜಿದಾರರ ಮೊಬೈಲ್ ನಂಬರಿನಲ್ಲಿ ಸ್ವೀಕರಿಸಲ್ಪಟ್ಟ ಒಟಿಪಿಯನ್ನು ಫಿನ್ಸಿಫ್ರೆಂಡ್ಸ್‌ನೊಂದಿಗೆ ಹಂಚಿಕೊಳ್ಳುವ ಮೂಲಕ ಮತ್ತು/ಅಥವಾ ಇಲೆಕ್ಟ್ರಾನಿಕ್ ಪ್ಯಾಟ್‌ಫಾರ್ಮ್‌ನಲ್ಲಿ ಕ್ಲಿಕ್ ರಾಪ್ ಅಗ್ರೀಮೆಂಟ್ ಮೂಲಕ ನಿರ್ದಿಷ್ಟವಾಗಿ ಇಲೆಕ್ಟ್ರಾನಿಕ್ ರೀತಿಯಲ್ಲಿ ಅರ್ಜಿದಾರರು/ಸಾಲಗಾರರಿಂದ ನೀಡಲ್ಪಡಬಹುದು. ಈಮೇಲೆ ನಮೂದಿಸಿದ ಯಾವುದೇ ಕ್ರಮಗಳ ಮುಖಾಂತರ ಸಾಲಗಾರರಿಂದ ನೀಡಲ್ಪಟ್ಟ ಇಂಥ ಅಂಗೀಕಾರ / ಸಮ್ಮತಿಯು, 2000 ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ ಮಾನ್ಯವಾಗಿರುವುದಾಗಿ ಮತ್ತು ಇಲೆಕ್ಟ್ರಾನಿಕ್ ದಾಖಲೆಯನ್ನು ರೂಪಿಸುವುದಾಗಿ ಪರಿಗಣಿಸಲ್ಪಡತಕ್ಕದ್ದು.

**ACKNOWLEDGMENT TO THE LOAN APPLICATION/ ಸಾಲದ ಅರ್ಜಿಗೆ ಸ್ವೀಕೃತಿ**

We, FincFriends Private Limited ("FINCFRIENDS") acknowledge the receipt of your application for a Personal Loan from us. The time period of processing the application is 15 days subject to the Applicant furnishing all required information, fulfilling all required formalities and execution of all documents required by FINCFRIENDS. In order to ascertain the status of your application, please contact our call centre at 0124-6914100 or info@fincfriends.in through your e-mail address registered with us.

ಫಿನ್ನಿಫ್ರೆಂಡ್ಸ್ ಪ್ರೈವೇಟ್ ಲಿಮಿಟೆಡ್ ("ಫಿನ್ನಿಫ್ರೆಂಡ್ಸ್") ಆದ ನಾವು ನಮ್ಮಿಂದ ವೈಯಕ್ತಿಕ ಸಾಲವೊಂದನ್ನು ಪಡೆದುಕೊಳ್ಳುವುದಕ್ಕಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸುವುದಕ್ಕೆ ಅಂಗೀಕಾರವನ್ನು ತಿಳಿಸುತ್ತೇವೆ. ಎಲ್ಲ ಅಗತ್ಯ ಮಾಹಿತಿಯನ್ನು ಅರ್ಜಿದಾರರು ಒದಗಿಸಿದ್ದಾರೆ, ಎಲ್ಲ ಅಗತ್ಯ ಔಪಚಾರಿಕತೆಗಳನ್ನು ಈಡೇರಿಸಿದ್ದಾರೆ ಮತ್ತು ಫಿನ್ನಿಫ್ರೆಂಡ್ಸ್‌ದಿಂದ ಅಗತ್ಯಪಡಿಸಲ್ಪಟ್ಟ ಎಲ್ಲ ದಾಖಲೆಗಳನ್ನು ಜಾರಿಗೊಳಿಸಿದ್ದಾರೆ ಎಂಬುದಕ್ಕೆ ಒಳಪಟ್ಟು, ಈ ಅರ್ಜಿಯನ್ನು ಸಂಸ್ಕರಿಸುವ ಕಾಲಾವಧಿಯು 15 ದಿನಗಳಾಗಿರುತ್ತದೆ. ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ, ದಯವಿಟ್ಟು 0124-6914100 ಈ ಸಂಖ್ಯೆಯಲ್ಲಿ ಅಥವಾ ನಮ್ಮ ಬಳಿಯಲ್ಲಿ ನೋಂದಾಯಿಸಿರುವ ನಿಮ್ಮ ಇ-ಮೇಲ್ ವಿಳಾಸ ಮುಖಾಂತರ info@finfriends ಈ ವಿಳಾಸದಲ್ಲಿ ನಮ್ಮ ಕಾಲ್ ಸೆಂಟರ್ ಅನ್ನು ಸಂಪರ್ಕಿಸಿ.

**Sanction Letter**

**ಮಂಜೂರಾತಿ ಪತ್ರ**

Issue Date - \_\_\_\_\_

ವಿತರಣೆ ದಿನಾಂಕ - \_\_\_\_\_

To, ಗೆ,

\_\_\_\_\_ (name of the customer/ ಗ್ರಾಹಕರ ಹೆಸರು)

\_\_\_\_\_ (address of the customer/ ಗ್ರಾಹಕರ ವಿಳಾಸ)

Reference/ ಉಲ್ಲೇಖ: : Loan Contract Number/ ಸಾಲ ಒಪ್ಪಂದ ಸಂಖ್ಯೆ: \_\_\_\_\_

Customer ID/ ಗ್ರಾಹಕ ID: \_\_\_\_\_

Subject/ ವಿಷಯ: Approval of the Application for the Personal Loan.

ವೈಯಕ್ತಿಕ ಸಾಲಕ್ಕಾಗಿ ಅರ್ಜಿಯ ಅನುಮೋದನೆ.

Dear Customer,

ಪ್ರಿಯ ಗ್ರಾಹಕರೇ,

In reference to your aforesaid loan application applied through digital lending application provided by MoneyMitra IT Solutions Private Limited ('RUPEEREDEE'), we hereby inform you that the loan application has been duly approved by FincFriends Private Limited ('FINCFRIENDS') basis the acceptance given by you on the adherence to the terms and conditions of the Personal Loan.

MoneyMitra IT Solutions Private Limited ('RUPEEREDEE'), ಒದಗಿಸಿದ ಡಿಜಿಟಲ್ ಸಾಲ ಅರ್ಜಿಯ ಮೂಲಕ ನಿಮ್ಮ ಮೇಲೆ ತಿಳಿಸಿದ ಸಾಲದ ಅರ್ಜಿಯನ್ನು ಉಲ್ಲೇಖಿಸಿ, ವೈಯಕ್ತಿಕ ಸಾಲದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧವಾಗಿ ನೀವು ನೀಡಿದ ಸ್ವೀಕಾರದ ಆಧಾರದ ಮೇಲೆ ಲೋನ್ ಅರ್ಜಿಯನ್ನು FincFriends Private Limited ('FINCFRIENDS') ಸೂಕ್ತವಾಗಿ ಅನುಮೋದಿಸಿದೆ ಎಂದು ನಾವು ಈ ಮೂಲಕ ನಿಮಗೆ ತಿಳಿಸುತ್ತೇವೆ.

The details of the Personal Loan, as approved by the FINCFRIENDS, are provided hereinbelow for your reference

FINCFRIENDS ಅನುಮೋದಿಸಿದ ಪರ್ಸನಲ್ ಲೋನ್‌ನ ವಿವರಗಳನ್ನು ನಿಮ್ಮ ಉಲ್ಲೇಖಕ್ಕಾಗಿ ಕೆಳಗೆ ನೀಡಲಾಗಿದೆ -

Loan Type	ಸಾಲದ ಪ್ರಕಾರ	Single Payment Personal Loan / Installment Personal Loan  ಏಕ ಪಾವತಿ ವೈಯಕ್ತಿಕ ಸಾಲ / ಕಂತು ವೈಯಕ್ತಿಕ ಸಾಲ
Loan Amount (Rs.)	ಸಾಲದ ಮೊತ್ತ (ರೂ.)	xxxx
Tenure of the Loan	ಸಾಲದ ಅವಧಿ	xx Months
Number of Monthly Instalment	ಮಾಸಿಕ ಕಂತುಗಳ ಸಂಖ್ಯೆ	xx



Processing Fee (Rs.)	ಸಂಸ್ಕರಣಾ ಶುಲ್ಕ (ರೂ.)	xxx
EMI (Rs.)	EMI (ರೂ.)	xxx
Interest Amount (Rs.)	ಬಡ್ಡಿ ಮೊತ್ತ (ರೂ.)	xxx
Annualised Rate of Interest	ವಾರ್ಷಿಕ ಬಡ್ಡಿ ದರ	xx.xx % Per Annum
Service Fee (Rs.)	ಸೇವಾ ಶುಲ್ಕ (ರೂ.)	xxx
Monthly Instalment (Rs.)	ಮಾಸಿಕ ಕಂತು (ರೂ.)	xxx
Net Disbursal Amount (Rs.)	ನಿವ್ವಳ ವಿತರಣೆ ಮೊತ್ತ (ರೂ.)	xxxx
Annual Percentage Rate	ವಾರ್ಷಿಕ ಶೇಕಡಾವಾರು ದರ	xx.xx% Per Annum
Payment Frequency	ಪಾವತಿ ಆವರ್ತನ	Monthly
Due Date	ಅಂತಿಮ ದಿನಾಂಕ	xx-xx-xxxx
Total Amount to be paid by Borrower (Rs.)	ಸಾಲಗಾರರಿಂದ ಪಾವತಿಸಬೇಕಾದ ಒಟ್ಟು ಮೊತ್ತ (ರೂ.)	xxxx

#### DETAIL OF CONTINGENT CHARGES/ ಅನಿಶ್ಚಿತ ಶುಲ್ಕಗಳ ವಿವರ

1	Early Repayment Charge (Rs.)	ಆರಂಭಿಕ ಮರುಪಾವತಿ ಶುಲ್ಕ (ರೂ.)	NIL
2	Overdue Interest	ಅವಧಿ ಮೀರಿದ ಬಡ್ಡಿ	xx.x% per annum
3	Late Payment Fine	ವಿಳಂಬ ಪಾವತಿ ದಂಡ	Rs.xxx

#### OTHER TERMS & CONDITIONS-

- The Loan shall be governed by the Privacy Policy and terms and conditions mentioned in Loan Application form accepted by you together with the submission of the Loan Application.
- You authorize FINCFRIENDS to accept all the instructions/ applications/ requests made by you through e-mail, sms, mobile application etc. on the contact details mentioned in the loan application in respect of all loan(s) obtained by you and for the purposes of considering, granting, approving, or disbursing the loan(s).

#### ಇತರ ಷರತ್ತುಗಳು ಮತ್ತು ನಿಯಮಗಳು-

- ಸಾಲವನ್ನು ಸಾಲದ ಅರ್ಜಿಯ ಸಲ್ಲಿಕೆಯೊಂದಿಗೆ ನೀವು ಸ್ವೀಕರಿಸುವ ಸಾಲ ಅರ್ಜಿ ನಮೂನೆಯಲ್ಲಿ ಉಲ್ಲೇಖಿಸಲಾದ ಗೌಪ್ಯತೆ ನೀತಿ ಮತ್ತು ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ.
- ನೀವು ಪಡೆದ ಎಲ್ಲಾ ಸಾಲ(ಗಳಿಗೆ) ಸಂಬಂಧಿಸಿದಂತೆ ಮತ್ತು ಸಾಲ(ಗಳನ್ನು) ಪರಿಗಣಿಸುವ, ಮಂಜೂರು ಮಾಡುವ, ಅನುಮೋದಿಸುವ ಅಥವಾ ವಿತರಿಸುವ ಉದ್ದೇಶಗಳಿಗಾಗಿ ಸಾಲ ಅರ್ಜಿಯಲ್ಲಿ ಉಲ್ಲೇಖಿಸಲಾದ ಸಂಪರ್ಕ ವಿವರಗಳ ಮೇಲೆ ಇ-ಮೇಲ್, ಎಸ್‌ಎಂಎಸ್, ಮೊಬೈಲ್ ಅಪ್ಲಿಕೇಶನ್ ಇತ್ಯಾದಿಗಳ ಮೂಲಕ ನೀವು ಮಾಡಿದ ಎಲ್ಲಾ ಸೂಚನೆಗಳು / ಅರ್ಜಿಗಳು / ವಿನಂತಿಗಳನ್ನು

ಸ್ವೀಕರಿಸಲು ನೀವು FINCFRIENDSಗೆ ಅಧಿಕಾರ ನೀಡುತ್ತೀರಿ.

3. FINCFRIENDS offers different interest rate based on loan amount, tenure, down payment, payment history with FINCFRIENDS, credit score provided by credit information companies, borrower's age, income, type of documents provided by the applicant and any other information as may be required for the purpose of credit evaluation. You understand that FINCFRIENDS offers and charges different rate of interest to different borrowers based on the aforesaid rationale and you agree to abide by such rationale and that any changes in the rate of interest and fee/ charges shall take effect only prospectively. You further confirm that FINCFRIENDS shall be entitled to categorise you under High, Low, Medium or any other risk category based on the aforementioned factors and the loan performance.

3. FINCFRIENDS ಸಾಲದ ಮೊತ್ತ, ಅವಧಿ, ಡೌನ್ ಪೇಮೆಂಟ್, FINCFRIENDS ನೊಂದಿಗೆ ಪಾವತಿ ಇತಿಹಾಸ, ಕ್ರೆಡಿಟ್ ಮಾಹಿತಿ ಕಂಪನಿಗಳು ಒದಗಿಸಿದ ಕ್ರೆಡಿಟ್ ಸ್ಕೋರ್, ಸಾಲಗಾರರ ವಯಸ್ಸು, ಆದಾಯ, ಅರ್ಜಿದಾರರು ಒದಗಿಸಿದ ದಾಖಲೆಗಳ ಪ್ರಕಾರ ಮತ್ತು ಕ್ರೆಡಿಟ್ ಮೌಲ್ಯಮಾಪನದ ಉದ್ದೇಶಕ್ಕಾಗಿ ಅಗತ್ಯವಿರುವ ಯಾವುದೇ ಇತರ ಮಾಹಿತಿಯ ಆಧಾರದ ಮೇಲೆ ವಿಭಿನ್ನ ಬಡ್ಡಿದರವನ್ನು ನೀಡುತ್ತದೆ. ಮೇಲೆ ತಿಳಿಸಿದ ತರ್ಕದ ಆಧಾರದ ಮೇಲೆ ಫಿನ್ ಫ್ರೆಂಡ್ಸ್ ವಿವಿಧ ಸಾಲಗಾರರಿಗೆ ವಿಭಿನ್ನ ಬಡ್ಡಿದರಗಳನ್ನು ನೀಡುತ್ತದೆ ಮತ್ತು ವಿಧಿಸುತ್ತದೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಅಂತಹ ತರ್ಕಕ್ಕೆ ಬದ್ಧರಾಗಿರಲು ನೀವು ಒಪ್ಪುತ್ತೀರಿ ಮತ್ತು ಬಡ್ಡಿ ದರ ಮತ್ತು ಶುಲ್ಕ / ಶುಲ್ಕಗಳಲ್ಲಿನ ಯಾವುದೇ ಬದಲಾವಣೆಗಳು ಭವಿಷ್ಯದಲ್ಲಿ ಮಾತ್ರ ಜಾರಿಗೆ ಬರುತ್ತವೆ. ಮೇಲೆ ತಿಳಿಸಿದ ಅಂಶಗಳು ಮತ್ತು ಸಾಲದ ಕಾರ್ಯಕ್ಷಮತೆಯ ಆಧಾರದ ಮೇಲೆ ನಿಮ್ಮನ್ನು ಹೆಚ್ಚಿನ, ಕಡಿಮೆ, ಮಧ್ಯಮ ಅಥವಾ ಇತರ ಯಾವುದೇ ಅಪಾಯದ ವರ್ಗದ ಅಡಿಯಲ್ಲಿ ವರ್ಗೀಕರಿಸಲು FINCFRIENDS ಅರ್ಹರಾಗಿರುತ್ತದೆ ಎಂದು ನೀವು ದೃಢೀಕರಿಸುತ್ತೀರಿ.

4. "Net Disbursal Amount" is arrived after subtracting Processing Fee levied upfront at the time of loan approval.

4. ಸಾಲ ಅನುಮೋದನೆಯ ಸಮಯದಲ್ಲಿ ಮುಂಗಡವಾಗಿ ವಿಧಿಸಲಾಗುವ ಸಂಸ್ಕರಣಾ ಶುಲ್ಕವನ್ನು ಕಡಿತಗೊಳಿಸಿದ ನಂತರ "ನಿವ್ವಳ ವಿತರಣಾ ಮೊತ್ತ" ವನ್ನು ತಲುಪಲಾಗುತ್ತದೆ.

5. "Total Amount to be paid by Borrower" is the amount payable by Borrower estimated as on date as the sum of Loan Amount, Interest Amount, Processing Fee, Service Fee as applicable, but does not include any contingent charges or any other amount which may become payable due to change in terms and conditions of the Loan or pursuant to any order or direction received under Applicable Law from time to time.

5. "ಸಾಲಗಾರರು ಪಾವತಿಸಬೇಕಾದ ಒಟ್ಟು ಮೊತ್ತ" ಎಂದರೆ ಸಾಲದ ಮೊತ್ತ, ಬಡ್ಡಿ ಮೊತ್ತ, ಸಂಸ್ಕರಣಾ ಶುಲ್ಕ, ಸೇವಾ ಶುಲ್ಕದ ಮೊತ್ತವೆಂದು ದಿನಾಂಕದಂದು ಅಂದಾಜು ಮಾಡಲಾದ ಸಾಲಗಾರರು ಪಾವತಿಸಬೇಕಾದ ಮೊತ್ತವಾಗಿದೆ, ಆದರೆ ಸಾಲದ ನಿಯಮಗಳು ಮತ್ತು ಷರತ್ತುಗಳಲ್ಲಿನ ಬದಲಾವಣೆಯಿಂದಾಗಿ ಅಥವಾ ಕಾಲಕಾಲಕ್ಕೆ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಪಡೆದ ಯಾವುದೇ ಆದೇಶ ಅಥವಾ ನಿರ್ದೇಶನಕ್ಕೆ ಅನುಸಾರವಾಗಿ ಪಾವತಿಸಬೇಕಾದ ಯಾವುದೇ ಅನಿಶ್ಚಿತ ಶುಲ್ಕಗಳು ಅಥವಾ ಇತರ ಯಾವುದೇ ಮೊತ್ತವನ್ನು ಒಳಗೊಂಡಿರುವುದಿಲ್ಲ.

6. In case the Borrower opts for prepayment of the Personal Loan before the completion of the Tenure, the balance amount of Service Fee, as on

6. ಅವಧಿ ಪೂರ್ಣಗೊಳ್ಳುವ ಮೊದಲು ಸಾಲಗಾರರು ವೈಯಕ್ತಿಕ ಸಾಲದ ಪೂರ್ವಪಾವತಿಯನ್ನು ಆರಿಸಿಕೊಂಡರೆ, ಪೂರ್ವಪಾವತಿಯ

the date of prepayment, shall become due for payment by the Borrower immediately along with the Outstanding Balance of the Personal Loan and applicable charges.

7. All fees and charges, if not specified otherwise, are inclusive of all taxes.

8. FINCFRIENDS may, at its own discretion, decide not to levy or waive/discount any charges/penalty earlier levied on the Loan.

9. Example of SMA/NPA classification -  
If due date of a loan account is March 31, 2024, and full dues are not received before the lending institution runs the day-end process for this date, the date of overdue shall be March 31, 2024. If it continues to remain overdue, then this account shall get tagged as SMA-1 upon running day-end process on April 30, 2024 i.e. upon completion of 30 days of being continuously overdue. Accordingly, the date of SMA-1 classification for that account shall be April 30, 2024. Similarly, if the account continues to remain overdue, it shall get tagged as SMA-2 upon running day-end process on May 30, 2024 and if continues to remain overdue further, it shall get classified as NPA upon running day-end process on June 29, 2024.

ದಿನಾಂಕದಂದು ಸೇವಾ ಶುಲ್ಕದ ಬಾಕಿ ಮೊತ್ತವು ವೈಯಕ್ತಿಕ ಸಾಲದ ಬಾಕಿ ಉಳಿದಿರುವ ಸಾಲಗಾರನು ತಕ್ಷಣವೇ ಪಾವತಿಸಲು ಬಾಕಿಯಿರುತ್ತದೆ. ಮತ್ತು ಅನ್ವಯವಾಗುವ ಶುಲ್ಕಗಳು.

7. ಎಲ್ಲಾ ಶುಲ್ಕಗಳು ಮತ್ತು ವೆಚ್ಚಗಳು, ಇಲ್ಲದಿದ್ದರೆ ನಿರ್ದಿಷ್ಟಪಡಿಸದಿದ್ದರೆ, ಎಲ್ಲಾ ತೆರಿಗೆಗಳನ್ನು ಒಳಗೊಂಡಿರುತ್ತದೆ.

8. ಸಾಲದ ಮೇಲೆ ಈ ಹಿಂದೆ ವಿಧಿಸಲಾದ ಯಾವುದೇ ಶುಲ್ಕಗಳು/ಪೆನಾಲ್ಟಿಯನ್ನು ವಿಧಿಸದಿರಲು ಅಥವಾ ಮನ್ನಾ ಮಾಡದಿರಲು/ರಿಸ್ಕಾಂಟ್ ಮಾಡದಿರಲು ತನ್ನ ಸ್ವಂತ ವಿವೇಚನೆಯಿಂದ FINCFRIENDS ನಿರ್ಧರಿಸಬಹುದು.

9. SMA/NPA ವರ್ಗೀಕರಣದ ಉದಾಹರಣೆ -

ಸಾಲದ ಖಾತೆಯ ಅಂತಿಮ ದಿನಾಂಕ ಮಾರ್ಚ್ 31, 2024 ಆಗಿದ್ದರೆ ಮತ್ತು ಸಾಲ ನೀಡುವ ಸಂಸ್ಥೆಯು ಈ ದಿನಾಂಕದ ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವ ಮೊದಲು ಪೂರ್ಣ ಬಾಕಿಗಳನ್ನು ಸ್ವೀಕರಿಸದಿದ್ದರೆ, ಮಿತಿಮೀರಿದ ದಿನಾಂಕವು ಮಾರ್ಚ್ 31, 2024 ಆಗಿರುತ್ತದೆ. ಇದು ಮಿತಿಮೀರಿ ಮುಂದುವರಿದರೆ, ಏಪ್ರಿಲ್ 30, 2024 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವಾಗ, ಅಂದರೆ ನಿರಂತರವಾಗಿ ಮಿತಿಮೀರಿದ 30 ದಿನಗಳು ಪೂರ್ಣಗೊಂಡ ನಂತರ ಈ ಖಾತೆಯನ್ನು SMA-1 ಎಂದು ಟ್ಯಾಗ್ ಮಾಡಲಾಗುತ್ತದೆ. ಅದರಂತೆ, ಆ ಖಾತೆಗೆ SMA-1 ವರ್ಗೀಕರಣದ ದಿನಾಂಕವು ಏಪ್ರಿಲ್ 30, 2024 ಆಗಿರುತ್ತದೆ. ಅಂತೆಯೇ, ಖಾತೆಯು ಮಿತಿಮೀರಿದ ಮುಂದುವರಿದರೆ, ಮೇ 30, 2024 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ಚಾಲನೆಯಲ್ಲಿರುವಾಗ ಅದನ್ನು SMA-2 ಎಂದು ಟ್ಯಾಗ್ ಮಾಡಲಾಗುತ್ತದೆ ಮತ್ತು ಇನ್ನೂ ಮಿತಿಮೀರಿದ ಮುಂದುವರಿದರೆ, ಜೂನ್ 29, 2024 ದಿನದ ಅಂತ್ಯದ ಪ್ರಕ್ರಿಯೆಯಲ್ಲಿ ಅದನ್ನು NPA ಎಂದು ವರ್ಗೀಕರಿಸಲಾಗುತ್ತದೆ.

For FincFriends Private Limited

Authorized Signatory

**Loan Repayment Schedule/ ಸಾಲ ಮರುಪಾವತಿ ವೇಳಾಪಟ್ಟಿ**

Sr. No.	Month/ Due Date	Principal (A)	Interest (B)	EMI (C=A+B)	Service Fee (D)	Monthly Instalment (E=C+D)	Outstanding Principal (F)
ಕ್ರ. ಸಂ	ತಿಂಗಳು / ಅಂತಿಮ ದಿನಾಂಕ	ಅಸಲು (A)	ಬಡ್ಡಿ (B)	EMI (C=A+B)	ಸೇವಾ ಶುಲ್ಕ (D)	ಮಾಸಿಕ ಕಂತು (E=C+D)	ಭಾಕಿ ಅಸಲು (F)